

Bahá' Prayers Kannada

Kannada

159 prayers

Additional Prayers Revealed by 'Abdu'l Bahá

AB00559

ನನನ ಪರಭುವೇ ನನನ ಪರಭುವೇ! ಈ ನಿನನ ದೇನ ಸೇವಕಿಯನನು ವೆಶೇಷವಾದ ಕೃಪೆಯಿಂದ ನಿಗರಹೆಸೆಡೆದಕೆಕಾಗೆ ನಾನು ನಿನನನನು ಕೊಂಡಾಡುತೆಡೆದೇನೆ ಮತತು ಕೃತಜ್ಞತೆಗಳನನರಪೆಸುತೆಡೆದೇನೆ. ನಿನನ ಈ ಸೆರೆಯಾಳು ನಿನನಲಲಿ ಪರಾರಥಿಸುತೆಡೆದಾಳೆ, ಬಿನನವೆಸುತೆಡೆದಾಳೆ. ಏಕೆಂದರೆ, ನಿಜವಾಗಿಯೂ ನೇನು ಆಕೆಯನನು ನಿನನ ವೆಶದವಾದ ಸಾಮರಾಜ್ಯದತತ ಮಾರಗದರಶನ ನೇಡಿರುವೆ, ಈ ಕಷಣಿಕ ಪರಪಂಚದಲಲಿ ನಿನನ ಉತಕೃಷೆಟವಾದ ಕರೆಯನನು ಅಲಿಸುವಂತೆ ಮಾಡಿರುವೆ. ಎಲಲಾ ವಸತುಗಳ ಮೇಲೂ ನಿನನ ಜಯಪರದ ಪರಭುತವವನನು ಸಾರುವ ನಿನನ ಚಿನಹೆಗಳನನು ನೋಡುವಂತೆ ಮಾಡಿರುವೆ. ಓ ನನನ ಪರಭುವೇ, ನನನ ಗರಭದಲಲಿರುಮದನನು ನಿನಗಾಗೆ ಸಮರಪೆಸುವೆ ಬಳಿಕ ಅದು ನಿನನ ಶಿಕಷಣದ ಪಾರುಪತಯದಲಲಿ ಬೆಳೆದು ವೆಕಾಸಗೊಳೆಳುವಂತಹ; ನಿನನ ಕೃಪೆ ಮತತು ನಿನನ ಔದಾರೆಯದೆಂದ ನಿನನ ಸಾಮರಾಜ್ಯದಲಲಿ ಅದನನೊಂದು ಪರಶಂಸಾರಹ ಹಾಗೂ ಭಾಗೆಯಶಾಲೆ ಮಗುವಾಗುವಂತೆ ಕಾರಣನಾಗು. ನಿಜವಾಗಿಯೂ ನೇನು ಕೃಪಾಳು ನಿಜವಾಗಿಯೂ, ನೇನು ವೆಶೇಷಾನುಗರಹ ಪರದಾಯಕ ಪರಭುವಾಗೆರುವೆ. -

Also in: az, en, iba, ja, lo, lv, mi, th, uk, zh-Hans

AB09794CHI

. ಓ ದಯಾಮಯೆಯಾದ ಪರಭುವೇ! ನಾನೊಂದು ಚಿಕಕ ಮಗು. ದೈವೇ ಸಾಮರಾಜ್ಯದಲಲಿ ನನನನನು ಸೇರಿಸಿಕೊಂಡು ನನನನನು ಉನನತೆಗೇರಿಸು. ನಾನು ಪರಪಂಚಿಕದವನಾಗೆರುವೆ. ನನನನನು ಸೆವರಗಿಯದವನನನಾಗೆಸು, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗೆರುವಂತೆ ಮಾಡು; ಮಜಬಾಗೆರುವೆ, ನಾನು ಪರಕಾಶಮಾನವಾಗಲು ಶರಮೆಸುವಂತೆ ಮಾಡುಅ; ಭೌತಿಕ, ನನನನನು ಧಾರಮೆಕನನನಾಗೆಸು ಹಾಗೂ ನಾನು ನಿನನ ಅಪರಮೆತ ಔದಾರೆಯಗಳನನು ಪರಕಟಿಸುವಂತೆ ದಯಪಾಲಿಸು, ನೇನು ಬಲಾಡೆಯ, ಎಲಲವನನೂ ಪೆರೇತಿಸುವವ.

Also in: af, az, ca, cs, de, el, el, en, en, es, et, fa, fj, fr, fy, ht, hu, hz, id, it, kl, ksd, lv, mg, ml, mt, nl, no, pl, pt, pt, ro, ru, sk, srn, vi

Additional Prayers Revealed by Bahá'u'lláh

AB03082

*(ಅಜೆದುಲ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರಥನೆ ಇದು. ಏಕಾಂತವಾಗಿಯೂ ಈ ಪರಾರಥನೆಯನನು ಸಲಿಸುಮದುಂಟು ಅಜೆದುಲ ಬಹಾ ಹೇಗೆ ಹೇಳಿಡೆದಾರೆ: “ಯಾರು ಈ ಪರಾರಥನೆಯನನು ನಮರತೆಯೆಂದಲು ನೆಷೆಯೆಂದಲು ಸಲಿಸುವರೋ ಅವರು ಈ ಸೇವಕನ ಆತಮಕೆಕೆ ಸಂತೋಷ ಮತತು ಹರಷವನನುಂಟುಮಾಡುವರು. ಅವನನನು ಸಮಕಷಮ ದರಶನ ಮಾಡಿದಂತೆಯೇ ಆದೇತು.”)

ಅವನು ಅಖಂಡ ಪುಣ್ಯ ಪುರುಷ! ಓ ದೇವರೇ, ನನನ ದೇವರೇ! ವಿನಯನಾಗಿ ಕಣಣೀರು ಸುರಿಸುತತಾ ನಿನನತತ ನನನ ಕೈಗಳನನು ಜೋಡಿಸಿ, ನಿನನ ಪಾದಧೂಳಿಯಿಂದ ನನನ ಮುಖವನನು ಲೇಪಿಸಿಕೊಂಡು ಪರಾರಥಿಸಿಕೊಳ್ಳುವವನಾಗೆಡೆದೇನೆ. ಸರವ ಪರಜ್ಞತೆ ಹಾಗೂ ಮಹಿಮೆಯನನು ಸತುತಿಸುತತಾ ನಿಂತಿಡೆದೇನೆ. ನಿನನ ಡೆವಾರದ ಮುಂದೆ ನಮರತೆ ಹಾಗೂ ವಿನೀತಭಾವದೆಂದ ನಿಂತಿರುವ ನಿನನ ಸೇವಕನನನು ದಯಾಮಯ ದೃಷೆಯಿಂದ ಕಾಣು. ನಿನನ ಅನಂತ ಕಾರುಣ್ಯದ ಸಾಗರದಲಲಿ ಮುಳುಗಿಸು. ಪರಭುವೇ, ಅವನು ಬಡವ ಹಾಗೂ ನಮರತೆಯ ನಿನನ ಸೇವಕ. ದಾಸೆಯಭಾವದೆಂದ ನಿನನ ಸೆರೆಯಾಳಾಗಿ ಮೂರೆಯೆಡುತೆಡೆದಾನೆ. ನೆಷೆಯಿಂದ ನಿನನಲಲಿ ಪರಾರಥಿಸುತೆಡೆದಾನೆ. ನಿನನಲಲಿ ಪೂರಣ ವೆಶವಾಸವನನಿಟಿಟು, ನಿನನ ಮುಂದೆ ಕಣಣೀರು ಸುರಿಸುತತಾ ಕೋರುತತಾ ಬೇಡುತತಾ ಹೇಗೆ ನುಡಿಯುತತಾನೆ: ದೇವರೇ, ಓ ನನನ ದೈವವೇ, ನಿನಗೆ ಪೆರೇತೆಪಾತರರಾದವರ ಸೇವೆ ಸಲಿಸಲು ಕೃಪೆಮಾಡು. ನಿನನ ಸೇವೆಗಾಗಿ ಶಕತಿ ಬಲಪಡಿಸು. ನಿನನನನು ಗೌರವಿಸುವಲಲಿ ನನನ ದೃಷೆಯನನು ಬೆಳಗಿಸು.

ಶೋಭಾಯಮಾನವಾದ ನೆನಪಿನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸವಾರ್ಥರಹಿತನಾಗಿರಲು ಸಹಾಯ ನೀಡು. ನೆನಪಿನ ಸವರಗ ಸದೃಶವಾದ ಪರವೇಶ ದೇವರದಲಿ ನೆನಪಿನ ಸವರಗ ಬುಡದಿಯಿಂದ ಇರುವಂತೆ ಅವಕಾಶ ಕಲ್ಪಿಸು. ನೆನಪಿನ ಪವಿತರ ಪರಿಸರದಲಿ ಎಲಲ ವಸತುಗಳಿಂದಲೂ ಅಲಿತನಾಗಿರುವಂತೆ ಮಾಡು. ಸವಾಮೆಯೇ, ಸವಾರ್ಥದಿಂದ ಅತೀತವಾದ ಬಟಿಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸತರವನನು ನನಗೆ ತೋಡಿಸು. ಅದರ ಸಾಗರದಲಿ ನನನನನು ಮುಳುಗಿಸು. ನೆನಪಿನ ಪರಿತೆಪಾತರರ ಮಾರಗದಲಿನ ಧೂಳನನಾಗಿ ನನನನನು ಮಾಡು. ವೈಭವ ಮೇರುವಿನ ಓ ಪರಭುವೇ, ನೆನಪಿನ ವಶವಾಸಗಳಿಸಿದವರಿಂದ ಪಾವನವಾಗಿರುವ ಭೂಮಿಗೆ ನನನ ಆತಮವನನು ಸಮರಶಿಸುವಂತೆ ಒತತಾಸೆ ನೀಡು. ಈ ಪರಾರ್ಥನೆಯಿಂದ ಉಷ್ಣ ಕಾಲದಲಿ ಮತತು ರಾತರಿಯಲಿ ನೆನಪಿನ ಸೇವಕ ನೆನನನನು ಅರಸುತೆಡೆದಾನೆ. ಅವನ ಆಕಾಂಕ್ಷೆಯನನು ಈಡೇರಿಸು. ಅವನ ಆತಮವನನು ಪರಜವಲಿಸು. ಅವನ ಎದೆ ಆನಂದದಿಂದ ಉಜ್ಜುವಂತೆ ಮಾಡು. ಜಯೋತಿಯನನು ಬೆಳಗಿಸು. ಈ ಪರಕಾರ ಅವನು ಮೂರತೆವಂತನಾಗಿ ನೆನಪಿನ ಹಾಗೂ ನೆನಪಿನ ಸೇವಕರ ಸೇವೆ ಸಲಿಸುವಂತೆ ಎಸಗು. ನೀನು ದಾನೆ, ದಯಾಪರ ಉದಾರೆ ಘನತೆವಿತತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, es, et, fa, fi, ht, hu, hy, iba, id, is, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

Aid and Assistance

BH00662FLO

ಓ ನನನ ಪರಮಾತಮನೇ! ನೆನಪಿನ ಪಿಯಾತಿಯ ನಾಮದಿಂದ ನಾನು ನೆನಪಿನಲಿ ಪರಾರ್ಥಿಸುಮದೆಚ್ಚಿ, ನೆನಪಿನ ಸೇವಕರ ವೆಚಾರಗಳಲಿ ಏಳಿಗಿಯನನುಂಟುಮಾಡು; ನೆನಪಿನ ಪರದೇಶಗಳು ಅಭಿವೃದ್ಧಿಗೊಳಿಸುವಂತೆ ಮಾಡು; ವಾಸತವವಾಗಿ ಜಗತತಿನ ಎಲಲ ವಸತುಗಳ ಮೇಲೂ ನೆನಗೆ ಪರಮಾಧಿಕಾರ ಉಂಟು.

Also in: ar, be, bi, bn, bs, ch, cnr, cy, da, de, diu, en, es, fi, fr, gil, gil, ho, ht, hu, is, kl, lt, lv, ml, ne, no, pt, ro, ru, sk, sm, sne, sne, sne, sne, sne, sne, sne, sq, sv, tl

BH00438

ನನನ ದೇವರೇ, ನನನ ಆರಾಧಯನೇ, ನನನ ದೊರೆಯೇ, ನನನ ಆಕಾಂಕ್ಷೆಯೇ! ಯಾವ ನಾಲಿಗೆ ತನನ ಕೃತಜ್ಞತೆಗಳನನು ನೆನಗೆ ಅರಪಿಸಬಲಲದಾಗಿದೆ? ನಾನು ಅಲಕಷೆಯನಾಗಿದೆ ನೇನು ನನನನನು ಎಚ್ಚರಗೊಳಿಸಿದೆಯೇ ನಾನು ನೆನನಿಂದ ವೆಮುಖನಾಗಿದೆ, ನಾನು ನೆನನತತ ತಿರುಗುವಂತೆ ನೇನು ನನಗೆ ಉದಾರವಾಗಿ ಸಹಕರಿಸಿದೆಯೇ. ನಾನೊಬ್ಬ ನೆರಜೀವಿಯಂತೆಡೆ ನೇನು ಜೀವಜಲದಿಂದ ನನನಲಿ ಜೀವ ತುಂಬಿದೆಯೇ. ನಾನು ಬಾಡೆ ಹೋಗಿದೆ, ಸರವ ಕೃಪಾಳುವಿನ ಲೇಖನೆಯಿಂದ ಹರಿದು ಬಂದಿರುವ ನೆನಪಿನ ಪಾಣಿಯ ಸವರಗೇಯ ರುರಿಯಿಂದ ನೇನು ನನನನನು ಪುನರುಜ್ಜೀವಿತಗೊಳಿಸಿದೆಯೇ. ಓ ದೆವೆಯಾನುಗರಹವೇ! ಸಕಲ ಸೃಷ್ಟಿಯೂ ನೆನಪಿನ ಉದಾರತೆಯಿಂದ ಉತಪನನವಾಗಿರುವುದು! ನೆನಪಿನ ಔದಾರಯದ ಜಲದಿಂದ ಅದನನು ವಂಚಿತವನನಾಗಿಸಬೇಡ, ಅಷಟು ಮಾತರವಲಲ, ನೆನಪಿನ ಕರುಣಾ ಸಾಗರದಿಂದ ಅದನನು ತಡೆಹಡಿಯಲೂ ಬೇಡ. ಎಲಲಾ ಸಮಯದಲೂ ಮತತು ಎಲಲಾ ಸಧಿತೆಗಳಲೂ ನನಗೆ ಸಹಾಯ ಮಾಡುವಂತೆಯೂ ಹಾಗೂ ನೆನಪಿನ ದೈವೇ ಉದಾರತೆಯ ಸವರಗದಿಂದ ನೆನಪಿನ ಪುರಾತನ ಅನುಗರಹವನನು ಕೋರುವಂತೆ ನಾನು ನೆನಪಿನಲಿ ಮೂರಿಯೆಡುತತೇನೆ. ನೇನು, ಸತಯವಾಗಿಯೂ, ಔದಾರಯದ ಪರಭು ಹಾಗೂ ಚಿರಂತನ ಸಾಮರಾಜಯದ ಸಾರವಭೂಮನಾಗಿರುವೆ.

Also in: af, az, az, bg, bi, bs, ca, ceb, de, el, en, es, et, fr, gil, hi, ho, hr, ht, iba, is, it, kl, ky, lv, ml, mn, ne, nl, pl, pt, ro, ru, sk, sl, sl, sne, sq, sv, ta, th, tl, tvl, uk, ur, vi, zh-Hans, zh-Hans

AB00204PIT

ಓ ದೈವೇ ಅನುಗರಹವೇ, ದಯಾಪಾತರರು ನಾಮ, ದಯಪಾಲಿಸು ನೆನಪಿನ ನೆರವನನು ನೆಲೆಯೆಲದ ಸಂಚಾರಿಗಳು, ನೇಡು ನೆನಪಿನ ಆಶರಯವನನು; ಚದುರಿದವರು, ಒಂದು ಗೂಡಿಸು ನಮನನನು; ದಾರೆ ತಪೆದವರು, ಸೇರಿಸು ನೆನಪಿನೆಗೆ ನಮನನನು; ವಂಚಿತರು; ಅನುಗರಹಿಸು ನಮನ ಮೇಲೆ ನಮನ ಪಾಲಿನ ಒಂದು ಭಾಗವನನು; ಬಾಯಾರಿದವರು,

ಜೀವ ಜಲ ಚಿಲುಮೆಯಂತೆ ನಡೆಸು ನಮಮನನು; ದುರಬಲರು, ನೆನಿನ ಧರಮದ ಸಹಾಯಕರಾಗುವಂತೆಯೂ, ಮಾರ್ಗ ದರಶನದ ಹಾದಿಯಲ್ಲಿ ನಮಮನನು ನಾವೇ ತಯಾಗ ಜೀವಿಯನನಾಗಿ ಅರಪಿಸುವಂತೆಯೂ ನಾಮ ಎಡದೇಳುವಂತೆ ನಮಮನನು ಬಲಪಡಿಸು.

Also in: bs, el, en, es, eu, hu, hy, is, lg, mg, pt, sne, sq

Tablets of the Divine Plan

AB00094WEA

ಓ ಸವಾಮೆಯೇ, ಇದೊಂದು ರೆಕೆ ಮುರಿದಹಕೆ, ಅದರ ಹಾರಾಟ ಬಲು ನೆಧಾನ. ಸುಖ ಸಂಪತ್ತಿನ ಶಿಖರ ಮತತು ಮುಕತಿಯಂತೆ ಹಾರಾಡಲು ಸಹಾಯ ನೀಡು. ಅತಯಂತ ಆನಂದ ಹಾಗೂ ನೆಮಮದೆಯಿಂದ ವೆಶಾಲವಾದ ಅಕಾಶದಲೆ ಹಾರಾಡಲು ಅವಕಾಶವನನು ಕಲಪಿಸು. ನೆನಿನ ಹೆಸರಿನ ವ್ಯಭವದಲೆ ಎಲೆಡೆಯಲೆಯೂ ಇಂಪಾದ ಧವನೆ ಮೂಡುವಂತೆ ಎಸಗು. ನೆನಿನ ಕರೆಯು ಪರತೆಧವನೆಸೆ ಕೆವೆಗಳನನು ತಣಿಸಲೆ. ನೆನಿನ ಮಾರ್ಗವನನು ವೇಕೆಸೆ ಕಣಣುಗಳು ಪೆರಜವಲಿಸುವಂತೆ ಮಾಡು. ಓ ಪರಮಾತಮನೇ, ನಾನು ಒಬ್ಬೊಂಟಿಗ, ಒಡನಾಡೆಗರೆಲೆ. ಪತೆತ ನೆನಲಲದೆ ನನಗೆ ಬೇರೆ ಯಾರ ಬೆಂಬಲಮೂ ಇಲೆ. ನೆನಲಲದೆ ಬೇರೆ ಸಹಾಯಕರೆಲೆ, ಪೋಷಕರೆಲೆ, ನೆನಿನ ಸೇವೆಗಾಗಿ ನನನನನು ದೂಡು. ನೆನಿನ ದೂತ ಗುಂಪಿನ ಮೂಲಕ ನನಗೆ ಸಹಾಯ ನೀಡು. ನೆನಿನ ಸಂದೇಶವನನು ಸಾರುವಲೆ ನನಗೆ ಯಶಸೆಸು ದಯಪಾಲಿಸು. ನೆನಿನ ಜೀವಿಗಳಲೆ ನೆನಿನ ಸುಗುಣಗಳ ಪೆರಚಾರಕೆ ಒತತಾಸೆ ಕಲಪಿಸು. ವಾಸತವಕಕೂ ಬಡವರ ಆಧಾರೆ ನೆನು. ಅಲಪರ ಹೆತರಕೆಷಕ, ಪೆರಬಲ, ಬಲಾಡೆಯ ಹಾಗೂ ಅನಿರಬಂಧಿತ.

Also in: ar, ar, bg, ca, co, da, de, el, en, en, es, fa, hu, id, kl, lv, nl, pl, pt, ro, sl, sv

AB00209UND

ಓ ಪರಮಾತಮನೇ, ಸವಾಮೆಯೇ, ನೆನಿನ ಕರುಣೆ ಈ ಆತಮಗಳ ಮೇಲೆ ಬಂದೆಳೆಯಲೆ ಎಂದು ಕೋರುವೆ. ಸೆರಗೊಡೆ ಬೇಡುವೆ. ನೆನಿನ ಉಪಕಾರ ಹಾಗೂ ಸತಯ ಸಾಕೆಷಾತಕಾರಕೆ ಅವರನನು ಅರಹರನನಾಗಿ ಮಾಡು. ಹೃದಯಗಳನನು ಒಂದುಗೂಡಿಸು ಎಲೆ ಆತಮಗಳನನು ಏಕತೆರಗೊಳಿಸು. ನೆನಿನ ಪವಿತರ ಹಾಗೂ ಏಕೇಭಾವದ ಮೂಲಕ ಚಿತವನನು ಆನಂದಮಯವನನಾಗಿ ಮಾಡು, ನೆನಿನ ಏಕಮೂರತೆ ಸೆವರೂಪದ ಜೆಯೋತಿಯೆಂದ ಈ ಮುಖಗಳನನು ಬೆಳಗಿಸು. ನೆನಿನ ಪರಿಸರದ ಸೇವೆಗಾಗಿ ನೆನಿನ ಸೇವಕರ ಬಲವನನು ಹೆಚೆಚಿಸು ಪೆರಭುವೇ. ಅಪಾರ ದಯಾಮಯನಾದವನೂ ನೆನು. ಕೆಷಮೆಸುವವನೂ ಮತತು ಮುನಿಸುವವನೂ ನೆನೇ. ನಮಮ ಪಾಪಗಳನನು ಕೆಷಮೆಸು. ನಮಮ ಲೋಪದೋಷಗಳನನು ಮನಿಸು. ನೆನಿನ ಕರುಣಿಯ ಸಾಮರಾಜ್ಯದತೆ ನಮಮ ಗಮನವನನು ಹರೆಯಿಸುವಂತೆ ಮಾಡೆ, ನೆನಿನ ಬಲ ಹಾಗೂ ಅಧಿಕಾರಕೆ ತಲೆಬಾಗಿಸೆ, ನೆನಿನ ಕೇರತೆ ಮತತು ಪೆರಸನತೆಗೆ ನಮರತೆಯೆಂದ ಶರಣಾಗುವಂತೆ ನನನನನು ಅನುಗರಹೆಸು. ಭಗವಂತನೇ, ಸಮುದೆರದ ಆಲೆಗಳಂತೆ ನಮಮನನು ಮಾಡು. ಉಡೆಯಾನವನದ ಪುಷೆಪಗಳಂತೆ ಪರಿವರೆತಿಸು. ನೆನಿನ ಪೆರೋಮದ ಅಪಾರ ಉದಾರತೆಯ ಮೂಲಕ ಏಕೆಯತೆ ಹಾಗೂ ಸಮಮತಿಗಾಗಿ ಏಸಗು. ನೆನಿನ ಏಕತವ ಸೆವರೂಪದ ಸೂಚನೆಯ ಮೂಲಕ ನಮಮ ಹೃದಯಗಳನನು ವೆಶಾಲಗೊಳಿಸು. ಎಲೆ ಮಾನವ ವರೆಗದವರೂ ಕೇರತೆಯ ಉತತುಂಗ ಶಿಖರದೆಂದ ಪೆರಜವಲಿಸುವ ನಕೆಷತರಗಳಂತೆ ನೆನಿನ ಜೀವಿತ ಸೌರಭದ ಮರದಲೆ ಬೆಳೆದ ಶೆರೋಷೆರ ಹಣಣುಗಳೋಪಾದಿಯಲೆ ನಿರಮೆಸು. ಸತಯವಾಗಿಯೂ ನೆನು ಸರೆವಶಕತ, ಸೆವಯಂಪರಿಪೂರಣ, ದಾನೆ, ಮನಿಸುವಾತ, ಕೆಷಮೆಸುವವ ಸರೆವಾಂತರೆಯಾಮೆ ಸೃಷೆಟಿಕರತ

Also in: az, bg, ca, da, de, el, en, es, fa, it, kl, kl, lv, mg, nl, pl, ro, sv, tl

Children

AB09794CHI

. ಓ ದಯಾಮಯಿಯಾದ ಪೆರಭುವೇ! ನಾನೊಂದು ಚಿಕಕ ಮಗು. ದೈವೇ ಸಾಮರಾಜ್ಯದಲೆ ನನನನನು ಸೇರಿಸಿಕೊಂಡು ನನನನನು ಉನನತೆಗೇರಿಸು. ನಾನು ಪೆರಾಪಂಚಿಕದವನಾಗಿರುವೆ. ನನನನನು

Also in: af, az, bg, bi, bs, ceb, ch, cnr, co, cy, da, de, diu, el, en, eo, es, et, eu, fa, fi, fo, fr, gil, haw, ht, hu, hy, hz, is, it, kj, kl, ky, lg, lv, mg, mh, mn, mr, nal, nl, no, pap, pl, pt, ro, se, sk, sm, sq, st, sv, ta, te, tet, tl, tpi, uk, zh-Hant

AB04427GUI

ಓ ಭಗವಂತ, ನನಗೆ ಮಾರ್ಗದರ್ಶನ ನೀಡು. ನನನನನು ರಕಷಿಸು, ನನನ ಹೃದಯ ದೀವಿಗೆಯನನು ಷರವಲಿಸು, ನನನನನು ದೇವೀಪ್ರಿಯಮಾನವಾದ ನಕಷಿತರದಂತೆ ಮಾಡು. ನೀನು ಅಪಾರ ಶಕ್ತಿ ಹಾಗೂ ಬಲಾಡಿಯೆ.

Also in: af, az, be, bg, bi, bn, bs, ca, ch, cnr, co, da, de, diu, el, en, es, et, eu, fi, fj, fr, fy, hai, hr, ht, hu, hur, hz, id, ik, is, it, lkt, lkt, lkt, lkt, lkt, lkt, lo, lv, ml, mt, ne, nl, no, pap, pl, pt, ro, ru, shs, shs, shs, shs, sk, sl, sq, srn, sv, sw, tl, tsm, tsm, ur, vi, zh-Hant

AB11356

ಓ ಅಪರತಮ ಷರಭುವೇ! ಈ ಹಾಲುಂಡುವ ಹಸುಗೂಸು ನನನ ಷರೇಮಪೂರಿತ ದಯೆಯ ಎದೆ ಹಾಲಿನಿಂದ ಪೋಷಿಸಲಪಡಲಿ, ನನನ ಸುರಕಷಿತ, ಮತತು ರಕಷಣಿಯ ತೊಟ್ಟಿಲಿನಲಿ ಅದನನು ಕಾಪಾಡು ಹಾಗೂ ಅದು ನನನ ಸುಕೋಮಲ ಮಮತೆಯ ತೋಳುಗಳಲಿ ಬೆಳೆಯುವಂತೆ ಅನುಗರಹೆಸಿ.

Also in: ar, az, bg, bs, ca, cy, da, de, el, en, es, fa, fr, ht, hu, id, is, lg, ml, mt, mt, nl, pl, pt, ro, sk, sq, srn, sv, tl, vi

AB04004BAB

ಓ ಭಗವಂತನೇ! ನನನ ಷರೇತಿಯ ಹೃದಯಾಂತರಾಳದಲಿ ಈ ಶಿಶುವನನು ಬೆಳೆಸು ಮತತು ನನನ ಅನುಗರಹದ ಎದೆ ಹಾಲನನುಣಿಸಿ. ನನನ ಷರೇಮದ ಗುಲಾಬಿ ಹೂ ತೋಟದಲಿ ಈ ಹೊಸ ಸಸಿಯನನು ಹಸನುಮಾಡು ಮತತು ನನನ ಉದಾರತೆಯ ಸುರಮಳೆಯಿಂದ ಅದು ಬಲಿಯುವಂತೆ ನೆರವಾಗು. ಅದನನು ನನನ ಸಾಮರಾಜ್ಯದ ಶಿಶುವಂತೆ ಮಾಡು ಮತತು ನನನ ದಿವ್ಯಲೋಕಕೆ ಅದನನು ಕರೆದೊಯ್ಯು, ನೀನು ಬಲಶಾಲಿ ಹಾಗೂ ದಯಾಮಯ ಆಗಿರುವೆ. ನೀನು ದಾನಿ, ಉದಾರಿ ಅತಿಶಯ ಉದಾರತೆಯ ಷರಭು.

Also in: bg, bi, bn, bs, ca, ch, co, cy, da, de, el, en, eo, es, es, eu, ht, is, it, kl, kl, meu, mg, nl, pl, pt, ro, ru, sk, sv, tl

AB01490

ಓ ದಯಾಮಯನಾದ ಷರಭುವೇ, ನನನನನು ಚೆನನಾಗಿ ತಿಳಿ. ನಾನು ದೀನ ಹಾಗೂ ಅಶಕ್ತ. ಅಸಾಮಥ್ಯನನಾಗಿದ್ದರೂ, ಮಾನವ ಕೋಟಿಯಲಿ ನನನ ಉಪದೇಶವನನು ಷರಚಾರ ಮಾಡಲು ಸಂತುಷ್ಟಿಸಿರುವೆನು. ಇದಕೆ ನನನ ಪವಿತ್ರವಾದ ಅನುಗರಹವೆರಲಿ. ನನನ ಉನತ ಸಾಮರಾಜ್ಯದ ಸೇನೆಯ ಮೂಲಕ ನಾನು ವಿಜಯಯಾಗುವಂತೆ ಮಾಡು. ನನನ ಒಪ್ಪಿಗೆ ನನನನನು ಅವರಿಸಲಿ. ನನನ ಆಶಯದಿಂದ ಪತಂಗಮ ಹಡೆದಾಗುಮದು. ಹನಿ ನದಿಯಾಗುಮದು, ಸಮುದರವಾಗುಮದು, ಕೆಡೆಗಳು ಸೂರೆಯ ಹಾಗೂ ಚಂಡರಗಳಾಗುಮದು. ಓ ದೇವರೇ, ನನಗೆ ನನನ ಅಸಾಧ್ಯವಾದ ಶಕ್ತಿಯನನು ಕರುಣಿಸು. ಸೂಕಷಮ ಬುಡೆಧಿಯ ಬಲಶಾಲಿಯನನಾಗಿ ಮಾಡು. ಇದರಿಂದ ನನನ ಮಹಿಮೆಯನನು ಕುರಿತು ನನನ ನಾಲಿಗೆ ಪಾಡುವಂತಾಗಲಿ. ನನನ ಜೀವಿತಗಳಲಿ ಘನತೆಯನನು ಕೊಂಡಾಡುವಂತಾಗಲಿ. ನನನ ಷರೇತಿ ಹಾಗೂ ಜ್ಞಾನದ ಡರಾಕಷಾರಸಮ ನನನ ಅಂತರಂಗದ ಮೇಲೆ ಉಕೆ ಹರಿಯಲಿ. ನೀನು ಇಷ್ಟಪಟ್ಟಿಡೆದು ಯತಾರ್ಥವಾಗುವಂತೆ ಮಾಡುವ ಸಾಮಥ್ಯಶಾಲಿ. ಸಮಕತ ವಸತುಗಳ ಮೇಲೂ ನೀನು ಅತಯಂತ ಷರಭಾವಶಾಲಿ.

Also in: en, mi, ms, ny

AB10685

ಓ ಅತಯಂತ ಮಹಿಮಾನವಿತನಾದ ಷರಭುವೇ! ಈ ನನನ ಪುಟ್ಟಿ ಸೇವಕಿಯನನು ಅನುಗರಹತಳನನಾಗಿ ಮತತು ಸಂತುಷ್ಟಿಗಳನನಾಗಿ ಮಾಡು; ನನನ ಏಕತೆಯ ಹೊಸತೆಲಲಿ ಸಾಕಲಪಡುವಂತೆ ಮಾಡು ಹಾಗೂ ನನನ ಷರೇತಿಯ ಬಟ್ಟಿಲಾಳದಿಂದ ಅವಳು ಪಾನ ಮಾಡುವಂತೆ ಮಾಡು. ಅದರಿಂದ ಅವಳು ಭಾವಾವೇಶ ಮತತು ಅತಯಾನಂದಭರಿತಳಾಗಿ ಸುಮಧುರ ಸುಗಂಧವನನು ಬೀರಬಹುದು. ನೀನೇ ಬಲಿಷ್ಠ ಹಾಗೂ ಷರಬಲ ಮತತು ನೀನೇ ಸರವಜ್ಞ ಹಾಗೂ ಸರವದರಶಿ ಆಗಿರುವೆ.

Also in: ar, az, bs, ca, ca, el, en, es, fa, fi, ht, hu, iba, iba, iba, iba, is, it, ko, ml, mn, nl, pl, pt, ro, sk, sq, ta, tvl, uk, zh-Hant

Departed

BH09085

ಈ ಪರಾರ್ಥನೆಗಳನ್ನು ಹದಿನೈದು ವರ್ಷ ಮೇಲಪಟ್ಟಿ ಬಹಾಯಿಗಳಿಗಾಗಿ ಉಪಯೋಗಿಸಬೇಕು. “ಧಾರ್ಮಿಕ ಸಮೂಹದಲಿ ಪರಿಸುವಂತಹ ಏಕೈಕ ಬಹಾಯಿ ಅನಿವಾರ್ಯ ಪರಾರ್ಥನೆ ಇದಾಗಿದೆ, ಇದನ್ನು ಒಬ್ಬರು ಪರಿಸುತೆರುವಾಗ ಉಪಸೇವಿತರೆಲರೂ ನೆಂತುಕೊಳ್ಳಬೇಕು. ಈ ಪರಾರ್ಥನೆಯನ್ನು ಹೇಳುವಾಗ ಸಂಪೂಜನಾ ಸ್ಥಳದಡೆ ಮುಖ ತೆರುಗಿಸುವ ಅವಶ್ಯಕತೆಯಿರುವುದಿಲ್ಲ.” ಓ ನನನ ದೇವರೇ! ನಿನನ ಹೊರತು ಉಳಿದೆಲಮಗಳಿಂದ ಅಲಿಪಿತನಾಗಿ ತನನ ಮುಖವನನು ನಿನನೆಡೆಗೆ ತೆರುಗಿಸಿರುವ, ನಿನನನನು ಮತತು ನಿನನ ಸಂಕೇತಗಳನ್ನು ನಂಬಿರುವ ಈತ ನಿನನ ಸೇವಕ. ನಿನನ ಸೇವಕನ ಮಗ ನೆಜವಾಗಿಯೂ ನೇನೇ ಕರುಣಿ ತೋರುವವರಲಿ ಮಹಾ ಕರುಣಾಶಾಲಿಯಾಗಿದೆಯೆ. ಮಾನವರ ತಪ್ಪುಗಳನ್ನು ಮರೆಯಾಗಿಟ್ಟು ಅವರ ಪಾಪಗಳನ್ನು ಮನೆಸಿವಾತನೇ, ನಿನನ ಔದಾರ್ಯದ ಸವರಗಕೆ ಮತತು ನಿನನ ಅನುಗ್ರಹದ ಸಾಗರಕೆ ಯೋಗಿಯವಾಗಿರುವಂತೆ ಇವನೊಡನೆಯೂ ಷೆಯವಹರಿಸು. ಭೂ ಸವರಗಳ ಮೂಲಕಕೆಂತಲೂ ಮೊದಲಿನ ನಿನ ಸರವಶೇಷೇ ದಯೆಯ ಅವರಣದೊಳಗೆ ಅವನಿಗೆ ಪರವೇಶ ನೀಡು. ಎಂದೆಂದಿಗೂ ಕಷ್ಟಮಾಶೀಲನಾಗಿರುವ, ಮಹಾ ಉದಾರಿಯಾಗಿರುವ ನೇನಲದೆ ಬೇರೆ ದೇವರೆಲ. (ಆ ತರುವಾಯ ‘ಅಭಾ ಓ ಅಭಾ’ ಎಂಬ ಶುಭಾಶಯವನನು ಆತ ಆರು ಸಲ ಪುನರುಚ್ಚರಿಸಲಿ ನಂತರ ಈ ಕೆಳಗಿನ ಪರತಿಯೊಂದು ಶಲೋಕವನನು ಹತತೊಂಬತತು ಸಲ ಪುನರುಚ್ಚರಿಸಲಿ) ನಾವೆಲರೂ, ನೆಜವಾಗಿಯೂ, ದೇವರನನು ಆರಾಧಿಸುವೆಮ. ನಾವೆಲರೂ, ನೆಜವಾಗಿಯೂ, ದೇವರ ಮುಂದೆ ತಲಿಬಾಗಿಸುವೆಮ ನಾವೆಲರೂ, ನೆಜವಾಗಿಯೂ, ದೇವರಲಿ ಭಕತಿಯುಳವರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಸತುತಿಯನನು ಸಲಿಸುತೆರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಕೃತಜ್ಞತೆಯನನು ಅರಪಿಸಲು ಶರಣಾಗತರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರಲಿ ತಾಳಮೆಯುಳವರಾಗಿರುವೆಮ. (ಮೃತರು ಸತೇ ಅಗಿದರೆ ಹೇಗೆ ಹೇಳಲಿ : ಈಕೆ ನಿನನ ಸೇವಕೆ, ಸೇವಕಿಯ ಮಗಳು ಇತಯಾದೆ)

Also in: af, am, ar, ar, az, bg, bi, bn, ca, ch, cy, da, de, dgz, diu, el, en, eo, es, fa, fi, fj, fr, gil, haw, hi, ht, hu, hy, hz, hz, iba, id, ik, is, it, ja, kgf, kiw, kiw, kj, ksd, ky, ky, lb, med, meu, mg, ml, ml, mn, mr, nal, naq, naq, ne, nl, pl, pt, ro, ru, sk, sq, srn, sv, sw, ta, th, th, tk, tk, tl, tpi, tvl

AB11094

ಓ ನನನ ಸಮಾಮೆಯೇ, ಪಾಪಗಳಿಂದ ಮುಕತಿಗೊಳಿಸುವ ಕರುಣಾನಿಧಿಯೇ, ವರಪರದಾತನೇ, ಸಂಕಟ ನೆವಾರಕನೆ, ಇಹ ಶರೀರವನನು ತಯಜಿಸಿ ಆಧ್ಯಾತ್ಮಿಕ ಜಗತನನು ಏರೆದವರ ಪಾಪಗಳನ್ನು ಕಷ್ಟಮೆಸೆಂದು ಸತಯವಾಗಿ ನಿನನಲಿ ಪರಾರ್ಥಿಸುವೆ. ಭಗವಂತನೇ, ಅವರನನು ಆಕರಮಗಳಿಂದ ಪಾರುಗಾಣಿಸಿ ಪರಿಶುದ್ಧರನನಾಗಿ ಮಾಡು. ಅವರ ದುಃಖಗಳನ್ನು ಪರಿಹರಿಸು. ಅವರಲಿ ಕವಿದಿರುವ ಕತಲಿಯನನು ಬೆಳಕನನಾಗಿ ಪರಿವರತಿಸು. ಸೌಖ್ಯದ ಉಡಿಯಾನವನನನು ಪರವೇಶಿಸುವಂತೆ ಮಾಡು. ಪರಿಶುದ್ಧವಾದ ಜಲದಿಂದ ಅವರನನು ಶುಚಿಗೊಳಿಸು. ನಿನನ ಅನುಪಮ ತೇಜಸನನು ಕಾಣುವಂತೆ ಅನುಗ್ರಹಿಸು.

Also in: af, az, bg, bi, bn, bs, ca, ch, cy, da, de, diu, diu, el, en, eo, es, et, eu, fi, fr, fy, gil, hr, hu, hz, id, ik, is, it, ja, kgf, kj, kl, ko, ky, lg, lg, lv, mg, mh, ml, mr, mt, naq, naq, ne, nl, no, pl, pt, ro, se, sk, sl, sq, srn, st, sv, ta, te, tet, tl, ur

Detachment

BH09024

ಓ ಪರಭು, ನನನ ಭಗವಂತನೇ, ನೇನು ಪರಶಂಸಾರಹ ನಿನನ ಕೋಮಲ ಕರುಣಿಯತತ ನನನ ದೃಷ್ಟಿ ನೆಟ್ಟಿರುವುದನನು ನೇನು ಗಮನಿಸಿರುವೆ. ನಿನನ ದಿವ್ಯ ದಿಗಂತದತತ ನನನ ಕಣಣುಗಳು ಬಾಗಿರುವುದನನೂ ತಿಳಿದಿರುವೆ. ಅಷ್ಟೇ ಅಲ್ಲ, ನಿನನ ಕೊಡುಗೈ ಸವರಗದತತ ನನನ ಕೈಗಳು ಹೇಗೆ ಚಾಚಿವೆ ಎಂಬುದನನೂ ಬಲಲಿ. ನೇನೇ ನನಗೆ ಸಾಕೆ ನನನ ಶರೀರದ ಪರತಿಯೊಂದೂ ಅವಯವಮೂ ನಿನನಲಿ ಗೋಳಿಡುತತಾ ಹೇಗೆ ಹೇಳುಮದು:

“ವಿಶಿಷ್ಟವಾದ ಪರಿಣಿತ ಪಾಠಶಾಲೆಯ ಹಾಗೂ ಸೇವಕರ ಮತ ಮತ್ತು ಭೂಮಿಯಲ್ಲಿರುವ ಎಲ್ಲ ವಸ್ತುಗಳ ಮೇಲೂ ಪರಿಭ್ರಮಣೆಗಾಗಿ ಮತ್ತು ಭಕ್ತರಾಗಿರುವವರ ಅಂತರಂಗದ ಆಶೋತ್ತರದ ಪರಿಣಿತಿಯನ್ನು ನೀಡುವುದು. ಸೇವಕರ ಮತ್ತು ಭೂಮಿಯಲ್ಲಿ ವಾಸಿಸುವ ಎಲ್ಲರನ್ನೂ ನೆನಪಿಸುವ ಸುಗಮ ಸದೃಶ್ಯವಾದ ಕರುಣಾಕಟುಕಗಳಿಗೆ ಆಹವಾನಿಸಿ ಈ ಕರುಣೆಯ ಬೀಡಿಗೆ ದೂರವಾಗಿರಿಸಲಪಟಲ ದಡವನ್ನು ಮುಟ್ಟಲು ಆಸವದವಿಲದಂತೆ ಮಾಡಲಾಗಿರುವ ನೆನಪಿನ ಸೇವಕರಿಗೆ ಸಹಾಯವೆಸಗು. ಓ ಪರಮಾತ್ಮನೇ, ಅವರನ್ನು ನೆನಪಿನ ಸಂಪರ್ಕವೆಲದೆ ಬೇರಾಮದರಿಂದಲೂ ಬೇರಪಡಿಸು. ನೆನಪಿನ ಗುಣಗಾನ ಹಾಗೂ ಪರಿಶಂಸೆ ಮಾಡುವಂತೆ ನೋಡು. ಅಲ್ಲದೆ, ಓ ದೇವರೇ, ಅವರಿಗೆ ನೆನಪಿನ ಕರುಣೆಯೆಂಬ ದೇವತೆಯನ್ನು ಒದಗಿಸಿ ಆ ಮೂಲಕ ನೆನಪಿನಲ್ಲಿ ಮೆಚಕವರನ್ನು ಮರೆಯುವಂತೆಯೂ, ನೆನಪಿನ ಧ್ಯಾನದಿಂದ ದೇವತೆಯನ್ನು ಕುರಿತು ಸೇವೆ ಸಲ್ಲಿಸುವಂತೆಯೂ ಮತ್ತು ನೆನಪಿನ ಬಗ್ಗೆ ಅವರು ಪರಿಣಿತ, ನೆನಪಿನಿಂದಿರುವಂತೆಯೂ ಅನುಗ್ರಹಿಸು. ನಿಜಕ್ಕೂ ಅವರ ಜೀವಿತಗಳ ಮೇಲೆ ಅಧಿಪತಿ ನೀಡಿದೆಯೇ. ಅವರು ನೆನಪಿನಿಂದ ತಯಾರಿಸಲಪಟಲ ಅವರನ್ನು ನೋಡುವವರು? ನೆನಪಿನಿಂದ ದೂರಕ್ಕೆ ಸರಿಸಲಪಟಲ ನೆನಪಿನ ಸಾಮೇಷೆಯಕ್ಕೆ ಬರಲು ಅವರಿಗೆ ಸಹಾಯ ನೀಡುವವರು? ನೆನಪಿನ ಶಕ್ತಿಯ ಬಗ್ಗೆ ನನಗೆ ಅಪಾರ ನಂಬಿಕೆಯಿದೆ. ನೆನಪಿನ ಬಳಿಯಲ್ಲದೆ ಬೇರೆಯಲ್ಲೂ ಸುಳಿಲಿಯುವ ನಿರಾಶೆತನವನ್ನು ನಾಕಾಣೆ. ನೆನಪಿನ ರಕ್ಷಣೆಯಲ್ಲದೆ ಬೇರೆ ರಕ್ಷಣೆಯನ್ನು ಅರಸಲು ಶಕ್ತಿಯವಿಲ್ಲ. ನೆನಪಿನ ಸುರಕ್ಷಿತೆಯಲ್ಲದೆ ಬೇರೆ ಯಾವ ಸುರಕ್ಷಿತೆಯೂ ಇಲ್ಲ. ನೆನಪಿನಿಂದ ಬೇರೆ ಯಾರನ್ನೂ ಆಗಲಿ ತನ್ನ ಪರಿಭ್ರಮೆಂದು ಸೇವಕರಿಸಿದವನಿಗೆ ಸಂಕಟ ಪರಿಣಿತವಾಗಲಿ, ಭೂಮಿಯ ನೆನಪಿನ ಮೇಲಿನ ಎಲ್ಲ ಮಮತೆಯನ್ನು ನೀಡಿದವರು ಪಾವನರು. ನೆನಪಿನ ದಯಾಪರತೆಯ ಅಂಚನ್ನು ಅಂಟಿಕೊಂಡಿರುವವರು ಧನೆಯರು. ಬಹಾರ ಈ ಜನರೇ ಸೇವಕರದಲಾಗಲಿ, ಭೂಮಿಯಲಾಗಲಿ ವಾಸಿಸುವ ಜನರ ಮೇಲಿನವರು. ನೀನಲ್ಲದೆ ಇನ್ನಾವ ದೇವರಿಯಲ ನೀನು ಅಂತ, ಸರವ ಸಂಪನ್ನ” ವಿಶಿಷ್ಟಗಳೆಲ್ಲದರ ಪರಿಭ್ರಮಣೆಗಾಗಿ ನಿನಗೆ ವಂದನೆ.

Also in: af, az, bg, ca, da, de, el, en, eo, es, fj, fr, hr, hy, is, it, kl, lv, mg, ml, mt, nl, pl, pt, ro, ru, sm, sne, sv, ta, tl, uk, vi

BB00015SUF

*“ಯಾರು ತನ್ನ ನಂಬಿಕೆಯನ್ನು ದೇವರಿಯಲಿಸುವನೋ, ದೇವರು ಆತನಿಗೆ ಅವಶ್ಯವಾದುದೆಂದನ್ನು ಒದಗಿಸುವನು ಮತ್ತು ಯಾರು ದೇವರಿಗೆ ಭಯಪಡುವನೋ, ದೇವರು ಆತನಿಗೆ ಪರಿಹಾರ ಕಳುಹಿಸುವನು.”

Also in: af, ar, az, bg, bn, bs, ca, co, cy, da, de, el, en, eo, eu, fi, fr, hr, ht, id, ik, is, it, lg, mg, ml, nl, no, pap, pl, pt, ro, sk, sl, sr, sv, tet, tvl, wam

Evening

BH00009SER

ಓ ನನ್ನ ಪರಮಾತ್ಮನೇ, ಒಡೆಯನೇ, ನನ್ನ ಆಕಾಂಕ್ಷೆಯನ್ನು ಪೂರೈಸಬಲ್ಲವನೇ, ಈ ನೆನಪಿನ ಸೇವಕ ನೆನಪಿನ ಕರುಣೆಯ ರಕ್ಷಣೆಯಲ್ಲಿ ನೆಡರೆ ಮಾಡಬಯಸುತ್ತಾನೆ. ನೆನಪಿನ ಘನತೆಯ ಆಶರಯದ ಕೆಳಗೆ ವಿಶಿಷ್ಟವಾದ ಪಡೆಯಲು ಇಚ್ಛಿಸುತ್ತಾನೆ. ನೆನಪಿನ ಪೋಷಣೆ ಹಾಗೂ ಸಂರಕ್ಷಣೆಗಾಗಿ ಮೋರೆಯೆಡುತ್ತಾನೆ. ಓ ಪರಿಭ್ರಮಣೆ, ಎವೆಯೆಕಕದೆ ನೆನಪಿನ ಕಣಿವುಗಳಿಂದ ನೆನಪಿನಲ್ಲಿ ಬೇರೆ ಯಾರನ್ನೂ ನೋಡದಂತೆ ನನ್ನ ಕಣಿವನ್ನು ರಕ್ಷಿಸಬೇಕೆಂದು ಬೇಡುವೆ. ನೆನಪಿನ ಸಂಜ್ಞೆಗಳನ್ನು ಅಲ್ಲದೆ ನೆನಪಿನ ಸಾಕಷಾತಕಾರವನ್ನು ಗುರುತಿಸುವಂತೆ ನನ್ನ ದೃಷ್ಟಿಯನ್ನು ದೃಢಪಡಿಸು. ಯಾರ ಅಖಂಡ ಸಾಕಷಾತಕಾರದ ಮುಂದೆ ಬಲದ ಪರಿಭ್ರಮಣೆ ಕೂಡ ಬೆದರಿಬಿಚ್ಚಿಬಿಡದೇ ಅಂಥಾ ಪರಮ ಪರಿಭ್ರಮಣೆಯಲ್ಲಿ ನೀನೇ. ಸರವಶಕ್ತ, ಸರವಜಿಯೆ, ನಿಯಮಾತೀತನಾದ ನೀನಲ್ಲದೆ ಬೇರೆ ದೇವರಿಯಲ.

Also in: af, az, be, bg, bi, bn, ca, ch, cnr, cy, da, de, diu, el, en, eo, es, et, fi, fr, fy, haw, hr, ht, hu, is, it, kj, kl, ky, lt, lv, med, mg, mn, naq, naq, nl, no, pl, pt, ro, se, sk, sq, sv, ta, tl, tpi, tvl, ur

BH00009HOW

ಓ ದೇವರೇ, ನನ್ನ ದೇವರೇ, ನೆನಪಿನಿಂದ ಅಗಲಿರುವ ಕಾರಣದಿಂದಾಗಿ ನೆನಪನ್ನು ಹಂಬಲಿಸುವವರ ಕಣಿವುಗಳು ಎಚ್ಚಿತ್ತಿರುವಾಗ ನಾನು ಹೇಗೆ ನೆಡರಿಸಲು ಆಯ್ದುಕೊಳ್ಳಲಿ, ನೆನಪಿನ ಪೋಷಣೆಗಳ ಆತಮಗಳು ನೆನಪಿನ

ಸಮಮುಖದಿಂದ ದೂರ ಸರಿದಿರುವುದರಿಂದ ದುಃಖ ಪೇಡಿತರಾಗಿರುವಾಗ ನಾನು ಹೇಗೆ ವೆಶಿರಾಂತೆ ಪಡೆಯಲಿ? ಓ ನನನ ಪರಭುವೇ, ನಿನನ ಸಾಮಥರೆಯ ಹಾಗೂ ನಿನನ ರಕಷಣಿಯು ಬಲಗೈಯಲಿ ನನನ ಚೈತನೆಯ ಹಾಗೂ ನನನ ಸಂಪೂರ್ಣ ಅಸತಿತವನನೇ ಒಪ್ಪಿಸಿದದೇನೆ ಮತತು ನನನ ಶಿರಸನನು ನಿನನ ಶಕತಿಯ ಮೂಲಕ ನನನ ದೆಂಬಿನ ಮೇಲಿರೆಸುತನೇನೆ ಮತತು ನಿನನ ಇಚ್ಚೆ ಹಾಗೂ ನಿನನ ಸಂತ್ಯಜೆಗೆ ತಕಕಂತೆ ಮೇಲಿತತುತನೇನೆ. ನೀನು ಸತಯವಾಗಿಯೂ, ಸಂರಕಷಕ, ಕಾಪಾಡತಕಕವ, ಸರವಸಮರಥ, ಪರಮ ಬಲಶಾಲೆ. ನಿನನ ಸರವಶಕತಿಯ ಪರಮಾಣವಾಗಿ! ನಾನು ನೆಡರೆಸುತೆರಲೆ ಅಥವಾ ಎಚ್ಚೆತೆರಲೆ, ನೀನು ಇಚ್ಚಿಸುಮದನನಲದೆ ಬೇರೇನನನೂ ಬೇಡೆನು. ನಾನು ನಿನನ ಸೇವಕ ಹಾಗೂ ನಿನನ ಕೈಯಾಳಾಗಿರುವೆ. ನಿನನ ಸಂತ್ಯಜತಿಯ ಸುಗಂಧವನನು ಯಾಮದು ಬೇರುಮದೋ ಅದನನು ನಾನು ಮಾಡುವಂತೆ ನನನನು ಉದಾರತೆಯಿಂದ ಸಹಾಯ ಮಾಡು. ನಿಜವಾಗಿಯೂ, ಇದು ನನನ ಹಾರೈಕೆಯಾಗಿದೆ ಹಾಗೂ ನಿನನ ಸಾಮೇಜಿಯವನನು ಆನಂದಿಸುವವರ ಹಾರೈಕೆಯೂ ಆಗಿದೆ. ಓ ಪರಪಂಚಗಳ ಪರಭುವಾಗಿರುವ ನಿನಗೆ ಸೆತೋತರವಾಗಲೆ.

Also in: af, ar, az, bg, bi, bs, ca, ceb, cnr, cy, da, de, el, en, es, et, fi, fj, fr, gil, ha, hi, hr, ht, hu, id, is, it, kl, ko, lb, lg, lv, mg, ml, nl, no, pl, pt, ro, ru, sk, sq, srn, sv, ta, tl, tvl, zh-Hans

Families

BB00018FOR

*“ದೇವರೊಡನೆ ಸಂಭಾಷಿಸುವಾಗ ಯಾರು ಅವನ ಹೆತತವನನು ಸಮರೆಸುತತಾನೋ ಅವನು ಧನೆಯನು.” - ಬಾಬಿ ಓ ಪರಭುವೇ, ನಮಮ ದೇನ ಕೈಗಳು ನಿನನ ಕೃಪೆ ಹಾಗೂ ಔದಾರಯದ ಸವರಗದತತ ಚಾಚಿರುವುದನನು ನೀನು ನೋಡುತೆತೆರುವೆ. ನಿನನ ಕೊಡುಗೆ ಹಾಗೂ ಉದಾರತೆಗಳ ನೆಡೆಗಳಿಂದ ಅಮಗಳು ತುಂಬುವಂತೆ ಅನುಗರಹೆಸು. ನಮಮನನೂ ಮತತು ನಮಮ ತಂದೆ ತಾಯಂದಿರನನೂ ಕಷಮೆಸು, ಹಾಗೂ ನಿನನ ಮನೋಹರತೆ ಮತತು ದೈವೇ ಉದಾರತೆಯ ಸಾಗರದೆಂದ ನಾಮ ಬಯಸಿದುದೆಲವನನೂ ಈಡೇರೆಸು. ಓ ನಮಮ ಹೃದಯಗಳ ಪೆರೇತೆ ಪಾತರನೇ, ನಿನನ ಪಥದಲಿನ ನಮಮ ಎಲಲಾ ಕಾರಯಗಳನನೂ ಸೇವೆಕರೆಸುವವನಾಗು ನೀನು, ಸತಯವಾಗಿಯೂ, ಅತಯಂತ ಪರಬಲನೂ, ಮಹೋನತನೂ, ಅನುಪಮನೂ, ಕಷಮಾಶೇಲನೂ, ಕೃಪಾಕರನೂ ಆಗಿರುವೆ.

Also in: ar, az, bg, bs, ca, da, de, el, en, es, et, fa, fr, is, kl, mh, mt, nl, pl, pt, ro, ru, sne, ta, tl

AB02000DIS

ಓ ಪರಭುವೇ! ಈ ಮಹಾ ಶಿರೇಷ್ಠಯುಗದಲಿ, ತಮಮ ಹೆತತವರ ಪರವಾಗಿ ಮಕಕಳ ಮಥಯಸೆಥಿಕೆಯನನು ನೀನು ಸೇವೆಕಾರ ಮಾಡಿರುವೆ. ಇದು ಈ ಯುಗದ ಅಪರೆಮೆತ, ವೆಶೇಷವಾದ ಕೊಡುಗೆಗಳಲೊಂದಾಗಿದೆ. ಆದರೆಂದ, ಓ ದಯಾಳು ಪರಭುವೇ, ನಿನನ ಏಕಮೇವ ಹೊಸತೆಲಲಿ ಈ ನಿನನ ಸೇವಕನ ವಿನಂತಿಯನನು ಸೇವೆಕರೆಸು ಹಾಗೂ ಅವನ ತಂದೆಯನನು ನಿನನ ಕೃಪಾಸಾಗರದಲಿ ಮುಳುಗಿಸು. ಏಕೆಂದರೆ, ನಿನನ ಪರೇಮದ ಪಥದಲಿ ನಿನನ ಸೇವೆ ಮಾಡಲು ಹಾಗೂ ಎಲಲಾ ಸಮಯದಲಿಲೂ ಅವೆರತವಾಗಿ ಶಿರಮೆಸಲು ಈ ಪುತರನು ಎಡೆದಿರುವನು. ಸತಯವಾಗಿಯೂ, ಕೊಡುವವನೂ, ಕಷಮಾದಾತನೂ, ಹಾಗೂ ದಯಾಳುವೂ ನೀನೇ ಆಗಿರುವೆ.

Also in: az, bg, bs, ca, da, de, el, en, eo, es, fi, fr, hr, ht, hu, iba, is, mi, ml, nl, pl, pt, ro, sk, sne, sq, ta, tl, tvl, vi

Fire Tablet

BH00687

##ಅಗಿನಿಶಾಸನ ಪರಮ ಪೆರಾಚೀನನೂ ಮಹಾಮಹಿಮನೂ ಆದ ದೇವರ ಹೆಸರಿನಲಿ. ನಿಶಿಚಯವಾಗಿಯೂ ಅಗಲಿಕೆಯ ಅಗಿನಿಯಲಿ ನಿಷಿರಾವಂತರ ಹೃದಯಗಳು ಧಗಧಗಿಸಿವೆ ಎಲಲಿಹುದು ನಿನನ ಮುಖಾರವೆಂದದ ಪೆರಭಿ, ಓ ಪರಪಂಚಗಳ ಪೆರಿಯತಮನೇ? ನಿನನ ಸಮೇಪದವರೆಲಲಾ ಅವಶೇಷದ ಕತತಲಿಯಲಿ ಪರಿತಯಕತರಾಗಿಹರು: ಎಲಲಿಹುದು ಪುನರಮೆಲನದ ಸುಪೆರಭಾತದ ಕಾಂತೆ, ಓ ಪರಪಂಚಗಳ ಅಪೇಕೆಷೆಯೇ? ನಿನನಿಂದ ಆರಿಸಲಪಟಿಟವರ ಶರೀರಗಳು

ದೂರದ ಉಸುಕಿನಲಿ ಕಂಪಿಸುತತಾ ಬಿಡೆದಿವೆ; ಎಲೆಹುದು ನೆನನ ಉಪಸಥಿತಿಯ ಸಾಗರ, ಓ ಪರಪಂಚಗಳ
 ಮೋಹಕನೇ? ಹೆಜಬಯಕೆಯ ಕೈಗಳು ನೆನನ ಅನುಗರಹ ಹಾಗೂ ಉದಾರತೆಯ ಸವರಗದಡೆ ಚಾಚಿಹಮ; ಎಲೆಹುದು
 ನೆನನ ಕೊಡುಗೆಯ ಸುರೆಮಳೆ, ಓ ಪರಪಂಚಗಳ ಹೋಣಿಗಾರನೇ? ದೈವ ಪರತಿಭಟಕರು ಎಲೆಡೆಯೆಂದಲೂ
 ಪೇಡಿಸುತೆಹರು; ಎಲೆಹುದು ನೆನನ ಆಜ್ಞಾಕಾರಕ ಲೇಖನಿಯ ನೆರಬಂಧಕಶಕತಿ ಓ ಪರಪಂಚಗಳ ಜಯಶಾಲಿಯೇ?
 ಎಲೆಲಾ ದೆಕೆಕುಗಳಲೂ ಶವಾನಗಳ ಬೋಗಲೆಕೆಯು ಜೋರಾಗಿಹುದು; ಎಲೆಹುದು ನೆನನ ಪರಾಕರಮದ ಕಾಡಿನ
 ಮೃಗರಾಜ, ಓ ಪರಪಂಚಗಳ ಶಿಕಷಿಸುವವನೇ? ನಿರಾಸಕತಿಯ ಚಲಿಯು ಮಾನವತೆಯನೆನಲೆಲಾ ಬಿಗಿಯಾಗಿ ಹೆಡೆದಿಹುದು:
 ಎಲೆಹುದು ನೆನನ ಪರೋಮದ ಶಾಖ, ಓ ಪರಪಂಚಗಳ ಅಗನಿಯೇ? ದುರದೇಶಿಯು ತುತತ ತುದೆಗೇರಿಹುದು:
 ಎಲೆಹುದು ನೆನನ ನೆರವಿನ ಚಿಹನೆಗಳು, ಓ ಪರಪಂಚಗಳ ವೆಮೋಚಕನೇ? ಅಂಧಕಾರಮ, ಬಹಳಷೆಟು ಜನರನೆನಲೆಲಾ
 ಆವರೆಸಿಹುದು; ಎಲೆಹುದು ನೆನನ ವೈಭವದ ಕಾಂತಿ, ಓ ಪರಪಂಚಗಳ ಪರಭಿಯೇ? ಮನುಷಿಯರ ಕೊರಳುಗಳು
 ದೆವೋಷದಿಂದ ಚಾಚಿಹಮ: ಎಲೆಹುದು ನೆನನ ಪರತೀಕಾರದ ಖಡೆಗಗಳು, ಓ ಪರಪಂಚಗಳ ವಿನಾಶಕನೇ? ಅಪಮಾನಮ
 ಪಾತಾಳವನೆನು ಮುಟಿಟಿಹುದು: ಎಲೆಹುದು ನೆನನ ವೈಭವದ ಸಂಕೋತಗಳು, ಓ ಪರಪಂಚಗಳ ಮಹಿಮನೇ? ನೆನನ
 ನಾಮವನೆನು ಸಾಕಷಾತಕರೆಸಿದ ಸರವಕೃಪಾಳುವನೆನು ದುಃಖಗಳು ಬಾಧಿಸಿಹಮ: ಎಲೆಹುದು ನೆನನ ಸಾಕಷಾತಕರೆತ ದೆನ
 ಚಿಲುಮೆಯ ಆನಂದ, ಓ ಪರಪಂಚಗಳ ಸಂತೋಷಕಾರಕನೇ? ಸಂಕಟಮ ಭೂಮಿಯ ಜನರನೆನಲೆಲಾ ಆವರೆಸಿಹುದು:
 ಎಲೆಹುದು ನೆನನ ಹರುಷದ ಲಾಂಛನಗಳು, ಓ ಪರಪಂಚಗಳ ಉಲಾಸವೇ? ನೆನನ ಚಿಹನೆಗಳ ಉದಯ ಸ್ಥಳಮ
 ಅನೆಷಿಟಿ ಸೂಚನೆಗಳಿಂದ ಮುಚಿಚಿರುಮದನೆನು ನೇನು ನೋಡುತೆತೆರುವೆ: ಎಲೆಹುದು ನೆನನ ಬಲಿಷ್ಠ ಬೆರಳುಗಳು, ಓ
 ಪರಪಂಚಗಳ ಶಕತಿಯೇ? ಭಯಂಕರ ದಾಹಮ ಮನುಷಿಯರನೆನಲೆಲಾ ಆವರೆಸಿಹುದು: ಎಲೆಹುದು ನೆನನ
 ಅನುಗರಹದ ನದೆ, ಓ ಪರಪಂಚಗಳ ಕರುಣಿಯೇ? ದುರಾಶೆಯು ಮಾನವ ಜನಾಂಗವನೆನಲೆಲಾ ಬಂಧಿಸಿಹುದು:
 ಎಲೆಹುದು ನೆನನ ವೆರಕತಿಯ ಸಶರೀರಗಳು, ಓ ಪರಪಂಚಗಳ ಪರಭುವೇ? ದಬಬಾಳಿಕೆಗೋಳಪಟಿಟಿ ಈತನು
 ಒಬಬಂಟಿಯಾಗಿರುಮದನೆನು ನೇನು ನೋಡುತೆತೆರುವೆ: ಎಲೆಹುದು ನೆನನ ಆಜ್ಞೆಯ ಸವರಗದ ಅತಿಥೇಯರು, ಓ
 ಪರಪಂಚಗಳ ಸಾರವಭೂಮನೇ? ಪರಸಥಳದಲಿ ಪರಿತಯಜಿಸಲಪಟಿಟಿರುವೆ ನಾನು: ಎಲೆಹುದು ನೆನನ ನೆಷಿಯ
 ಸಂಕೋತಗಳು, ಓ ಪರಪಂಚಗಳ ನಂಬಿಸಿತನೇ? ಮೃತಿಯು -ವೇದನೆಗಳು ಮನುಜರನೆನಲೆಲಾ ಹೆಡೆದಿಹಮ: ಎಲೆಹುದು
 ನೆನನ ಅಮರ ಜೀವನದ ಭೋರಗರೆವ ಮಹಾಸಾಗರದಲಿಗಳು ಓ ಪರಪಂಚಗಳ ಜೀವವೇ? ಶ್ರೈತಾನನ ಪೆಸುಮಾತುಗಳು
 ಪರತಿಯೊಂದು ಜೀವಿಯ ಮೇಲೂ ಪೆಸುಗುಟಿಟಿವೆ: ಎಲೆಹುದು ನೆನನ ಬೆಂಕಿಯ ಉಲಕೆ, ಓ ಪರಪಂಚಗಳ ಬೆಳಕೇ?
 ಉಡವೇಗದ ಅಮಲು ಹೆಚಿಚಿನ ಮಾನವ ಜನಾಂಗವನೆನಲೆಲಾ ದುರಮಾರಗಕೆ ಒಯ್ದಿಹುದು: ಎಲೆಹುದು ನೆನನ
 ಪರಿಶುದ್ಧತೆಯ ದೆನ ಚಿಲುಮೆಗಳು, ಓ ಪರಪಂಚಗಳ ಅಭಿಲಾಷೆಯೇ?
 ದಬಬಾಳಿಕೆಗೋಳಪಟಿಟಿ ಈತನು ಸೆರಿಯನೆನರ ಮಧೆಯೆ ಜುಲುಮೆಯಲಿ ಮರೆಮಾಚಿರುಮದನೆನು ನೇನು
 ನೋಡುತೆತೆರುವೆ: ಎಲೆಹುದು ನೆನನ ಮುಂಬೆಳಗಿನ ತೇಜಸೆಸು, ಓ ಪರಪಂಚಗಳ ಬೆಳಕೇ? ನಾನು ಮಾತನಾಡಲು
 ನೆಷೇಧಿಸಲಪಟಿಟಿರುವೆ ನಾನು ನೇನು ನೋಡುತೆತೆರುವೆ: ಎಲೆಂದ ಪುಟಿಯುಮದು ನೆನನ ಶರುತಿ, ಓ ಪರಪಂಚಗಳ
 ಕೋಗಿಲೆಯೇ? ಬಹಳಷೆಟು ಜನ ಭರಾಂತಿ ಹಾಗೂ ವೆಯರೆಥ ಕಲಪನೆಯಲಿ ಸುತತುವರೆದಿಹರು: ಎಲೆಹುದು ನೆನನ
 ನೆಶಚಯತೆಯ ಪರತಿಪಾದಕರು, ಓ ಪರಪಂಚಗಳ ಭರವಸೆಗನೇ? ಯಾತನೆಗಳ ಸಾಗರದಲಿ ಮುಳುಗುತೆಹರು ಬಹಾ:
 ಎಲೆಹುದು ನೆನನ ವೆಮುಕತಿಯ ನೌಕೆ, ಓ ಪರಪಂಚಗಳ ಉಡಧಾರಕನೇ? ನೆನನ ವಾಣಿಯ ದೆನ ಚಿಲುಮೆಯು
 ಸೃಷ್ಠಿಯ ಕಾರಗತಲಲಿರುಮದನೆನು ನೇನು ನೋಡುತೆತೆರುವೆ: ಎಲೆಹುದು ನೆನನ ದೆವೆಯಾನುಗರಹದ ಸೂರಯ, ಓ
 ಪರಪಂಚಗಳ ಬೆಳಕುಗಾರನೇ? ಸತಯ ಹಾಗೂ ಪರಿಶುದ್ಧತೆ, ನೆಷಿಯ ಹಾಗೂ ಸನಮಾನದ ದೇಪಗಳ ನಂದೆಸಲಪಟಿಟಿವೆ:
 ಎಲೆಹುದು ನೆನನ ಸೇಡು ಭರೆತ ಕೋರಧದ ಸುಳಿಮ, ಓ ಪರಪಂಚಗಳ ಸಾರಭಿಯೇ? ನೆನಗಾಗಿ ವೇರರಾದವರನೆನು
 ಯಾರನೆನಾದರೂ, ಅಥವಾ ನೆನನ ಪರೇತಿಯ ಪಥದಲಿ ಸಂಭವಿಸಿರುಮದರ ಬಗೆಗೆ ಚಿಂತಿಸುವವರನೆನಾದರೂ ನೇನು
 ಕಾಣಬಲಿಯಾ? ಈಗ ನೆನನ ಲೇಖನಿಯು ಸೆತಬಧವಾಗುತೆಹುದು, ಓ ಪರಪಂಚಗಳ ಪರಿಯಕರನೇ, ದೆವೆಯ
 ಕಲಪವೃಕಶದ ಕೊಂಬೆಗಳು ವೆಧಿಯ ಚಂಡಮಾರುತಗಳಿಗೆ ಸಿಕೆಕೆ ಮುರೆದು ಹೋಗಿಹಮ: ಎಲೆಹುದು ನೆನನ
 ಪೋಷಣಿಯ ನಿಶಾನೆ ಓ ಪರಪಂಚಗಳ ವೇರಾಗರೇಸರನೇ? ಈ ಮುಖಮ ನೆಂದೆಯ ಧೂಳಿನಲಿ ಅಡಗಿ ಹೋಗಿಹುದು:

ಎಲೆಹುದು ನೆನೆನೆ ಅನುಕಂಪದ ತಂಗಾಳಿ, ಓ ಪರಪಂಚಗಳ ಕರುಣಾಳೇ? ಪವಿತರತೆಯ ನೆಲುವಂಗಿಯು ಕಪಟಿಗಳಿಂದ ಮೈಲಿಗೆಯಾಗಿಹುದು ಎಲೆಹುದು ನೆನೆನ ಮಡಿಯಾದ ವಸೆತರ, ಓ ಪರಪಂಚಗಳ ಶೃಂಗಾರಕನೇ? ಮನುಷ್ಯರ ಕೃತಿಯುಗಳಿಂದಾಗಿ ಅನುಗರಹದ ಸಮುದರಮ ಸತಬಧವಾಗಿಹುದು: ಎಲೆಹಮ ನೆನೆನ ಔದಾರೆಯದ ಅಲೆಗಳು, ಓ ಪರಪಂಚಗಳ ಆಕಾಂಕಷೆಯೇ? ನೆನೆನ ದೆವೆಯ ಸಾಸೆನೆಧೆಯಕೊಯೆಯುವ ದೆವಾರಮ ಶತರುಗಳ ಷಡೆಯಂತರ ದಿಂದಾಗಿ ಮುಚೆಚೆಹುದು: ಎಲೆಹಮ ನೆನೆನ ಕೊಡುಗೈಯ ಚಾವೆ, ಓ ಪರಪಂಚಗಳ ಕೀಲಿಕಾರಕನೇ? ವೆಡರೋಹದ ವೆಷಪೂರಿತ ಗಾಳಿಯಿಂದಾಗಿ ಎಲೆಗಳು ಹಳದಿಯಾಗಿಹಮ: ಎಲೆಹುದು ನೆನೆನ ಔದಾರೆಯದ ಮೇಘಧಾರೆ, ಓ ಪರಪಂಚಗಳ ದಾತನೇ? ಈ ವೆಶೆವಮ ಪಾಪದ ಧೂಳಿನಿಂದ ಅಂಧಕಾರಮಯವಾಗಿಹುದು: ಎಲೆಹುದು ನೆನೆನ ಕೆಷಮೆಯ ತಂಗಾಳಿ, ಓ ಪರಪಂಚಗಳ ಕೆಷಮಾದಾತನೇ? ನೆರೆಜನ ಸೆಥಳದಲೆಲೆ ಈ ಯುವಕನು ಏಕಾಂಗಿಯಾಗಿಹನು: ಎಲೆಹುದು ನೆನೆನ ದೆವೆಯಾನುಗರಹದ ಮಳೆ, ಓ ಪರಪಂಚಗಳ ಕೊಡುಗೈ ದೊರೆಯೇ? ಓ ಪರಮ ಶಿರೋಷೆಠ ಲೇಖನಿಯೇ, ಅಮರ ರಾಜಿಯದಲೆಲೆ ಅತೆಯಂತ ಸುಮಧುರವಾದ ನೆನೆನ ಕರೆಯನನು ನಾಮ ಆಲಿಸೆಹೆಮ ವೈಭವಯುಕತವಾದ ನಾಲಿಗೆಯ ನುಡಿಗೆ ನೆನು ಕಿವೆಗೊಡು, ಓ ಪರಪಂಚಗಳಲೆಲೆ ದಬಿಬಾಳಿಕೆಗೊಳಪಟಿಟವನೇ! ಚಳಿಯೆಂದಲಲದೆರೆ ನೆನೆನ ನುಡೆಗಳ ಶಾಖಮ ಹೇಗೆ ವೆರಾಜಿಸುತೆತೆತು, ಓ ಪರಪಂಚಗಳ ವೆಯಾಖೆಯಾಕಾರನೇ? ವೆಪತತುಗಳೆಂದಲಲದೆರೆ ನೆನೆನ ಸಹನೆಯ ಸೂರೆಯನು ಹೇಗೆ ಪರಕಾಶಿಸುವನು. ಓ ಪರಪಂಚಗಳ ಬೆಳಕೇ? ಗೋಳಾಡದೆರು ದುಷೆಟಿರೆಂದಾಗಿ, ಸಹೆಸಲು ಮತತು ತಾಳಮೆಯೆಂದೆರಲು ನೆನು ಸ್ಯುಷೆಟಿಸಲಪಟಿಟೆಡೆದೆಯೇ, ಓ ಪರಪಂಚಗಳ ಸಹನಾಶೇಲನೇ. ದೆರೋಹೆಗಳ ಮಡೆಯೆ ಒಡಂಬಡೆಕೆಯ ದೆಗಂತದಲೆಲೆನ ನೆನೆನ ಉದಯ ಹಾಗೂ ದೇವರೆಗಾಗಿ ನೆನೆನ ಹಂಬಲಿಕೆ ಎಷೆಟು ಮನೋಹರವಾಗಿತು. ಓ ಪರಪಂಚಗಳ ಪೆರೇಮವೇ? ಸೆವಾತಂತರೆಯದ ಪತಾಕೆ ಉನನತ ಶೆಖರದ ತುತತತುಡೆಯಲೆಲೆ ನೆನೆನೆಂದಲೇ ನೆಡಲಾಗಿತು ಮತತು ಅನುಗರಹದ ಸಮುದರಮ ಭೋರಗರೆಡೆತು. ಓ ಪರಪಂಚಗಳ ಆನಂದ ಪರವಶನೇ ನೆನೆನ ಒಂಟಿತನದೆಂದಲೇ ಏಕೆಯತೆಯ ಸೂರೆಯ ಬೆಳಗಿಹನು, ಹಾಗೂ ನೆನೆನ ಗಡೆಪಾರಿನಿಂದಲೇ ಏಕೆಯತೆಯ ಭೂಮೆಯು ಅಲಂಕೃತಗೊಂಡೆಹುದು ಸಹನೆಯೆಂದೆರು ಓ ಪರಪಂಚಗಳ ದೇಶಧರಷೆಟಿನೇ, ನಾಮ ಅಪಮಾನವನನು ವೈಭವದ ಉಡುಗಿಯನನಾಗಿಸೆಹೆಮ ಹಾಗೂ ವೆಯಥೆಯನನು ನೆನೆನ ದೇಗುಲದ ಭೂಷಣವನನಾಗಿಸೆಹೆಮ ಓ ಪರಪಂಚಗಳ ಪರತೆಷೆಲೆಯೇ. ಹೃದಯಗಳು ದೆವೇಷಗಳಿಂದ ತುಂಬೆರುಮದನನೂ ನೆನು ನೋಡುತೆತೆರುವೆ ಮತತು ಅಮಗಳನನು ಲಕೆಷಿಸದೆರುಮದು ನೆನಗೆ ಸೇರೆಹುದು, ಓ ಪರಪಂಚಗಳ ಪಾಪಗಳನನು ಮರೆಮಾಚುವವನೇ. ಖಡೆಗಗಳು ಧಳಧಳಿಸೆದಾಗ ಮುನನುಗು! ಈಟಿಗಳು ಹಾರೆದಾಗ ಮುಂದಕೆಕೆ ಹೋಗು! ಓ ಪರಪಂಚಗಳ ತೆಯಾಗಮಯೆಯೇ, ನೆನು ರೋದಿಸುವೆಯಾ, ಅಥವಾ ನಾನು ರೋದಿಸಲೇ? ಇಲೆಲಾ, ನೆನೆನ ಕೆಲವೇ ಕೆಲಮ ಮುಂದಾಳುಗಳನನು ಕಂಡು ನಾನು ಗೋಳಾಡಲೇ, ಓ ಪರಪಂಚಗಳ ರೋದನೆಯ ಕಾರಣ ಕರತನೇ? ನೆಶೆಚೆಯವಾಗಿಯೂ ನಾನು ನೆನೆನ ಕರೆಯನನು ಆಲಿಸೆರುವೆ, ಓ ವೈಭವೋಪೇತ ಪೆರೆಯತಮನೇ ಮತತು ಬಹಾರ ಮುಖಾರವೆಂದಮ ಈ ಗ ಕಷೆಟಿಗಳ ಶಾಖದೆಂದ ಮತತು ನೆನೆನ ಪರಕಾಶಮಾನವಾದ ನುಡೆಗಳ ಜೆವಾಲೆಗಳಿಂದ ಉರೆಯುತೆಡೆ ಮತತು ಆತನು ಅಹುತೆಯ ಸೆಥಾನದಲೆಲೆ ನೆಷೆಲೆಯೆಂದ ಎಡೆದು ನೆನೆನ ಇಷೆಟಿಯ ಕಡೆ ನೋಡುತೆಹನು, ಓ ಪರಪಂಚಗಳ ಆಜ್ಞಾಕಾರಕನೇ, ಓ ಅಲೆ ಅಕೆಬರೆ, ಈ ಶಾಸನದಲೆಲೆ ನೆನು ನೆನೆನ ಪೆರಭುವನನು ವಂದಿಸು, ಅದರೆಂದ ನೆನು ನೆನೆನ ಸೌಮೆಯತೆಯ ಸುವಾಸನೆಯನನು ಆಘರಾಣಿಸಬಹುದು ಹಾಗೂ ಸಕಲ ಲೋಕಗಳ ಪೂಜೆಯನಾದ ದೇವರ ಪಥದಲೆಲೆ ಎಂಥ ಕಷೆಟಿಗಳು ನಮಮನನಾವರೆಸೆರಬಹುದೆಂದು ತೆಳೆಯಬಹುದು. ಸೇವಕರೆಲೆಲಾ ಇದನನು ಪರೆಸೆ, ವೆಚಾರ ಮಾಡೆಡೆದೇ ಆದರೆ, ಸರವಲೋಕಗಳನೇ ಹತೆತೆ ಉರೆಸುವಂತಹ ಅಗನೆಯು ಅವರ ನರನಾಡೆಗಳಲೆಲೆ ಹೊತೆತೆಸಲಾಗುಮದು.

Also in: ar, az, bg, bn, bs, ca, da, de, el, en, es, fi, fr, fr, gil, hy, it, lv, mg, nl, no, pl, pt, ru, sv, tl, tvl, ur, vi

Firmness in the Covenant

AB00065STE

ಓ ನೆನೆನ ಪೆರಭುವೇ ಹಾಗೂ ನನನ ಭರವಸೆಯೇ! ನೆನೆನ ಪೆರೇತೆಪಾತರರು, ಉನನತವಾದ ನೆನೆನ ಒಡಂಬಡೆಕೆಯಲೆಲೆ

ದೃಢರಾಗಿರುವಂತೆಯೂ, ನಿನನಿಂದ ಪರಕಟಿತ ಧರ್ಮಕೆ ವೆಧೋಯರಾಗಿರುವಂತೆಯೂ ಹಾಗೂ ನಿನನ ಭವೆಯತೆಯ ಗರಂಧದಲೆ ಅವರಿಗಾಗಿ ನೀನು ವೆಧಿಸಿರುವ ಅಜ್ಜಿಗಳನನು ಪಾಲಿಸುವಲೆ ಅವರಿಗೆ ಸಹಾಯಮಾಡು; ಇದರಿಂದ ಅವರು ದೆವೆಯಲೋಕದ ಒಡನಾಡೆಗಳ ಮಾರೆಗದರಶನದ ನೆಶಾನೆ ಹಾಗೂ ನಿನನ ಅನಂತ ವೆವೋಕದ ಕಾರಂಜಿಗಳೂ, ಅಲಾಕಿಕ ಗಗನದಲೆ ಸರಿಯಾದ ಮಾರೆಗ ತೋರುವ ನಕಷತರಗಾಳೂ ಆಗಬಹುದು. ನೆಜವಾಗಿಯೂ, ಅಜೀಯನೂ, ಸರವಶಕತನೂ, ಬಲೆಷೆರನೂ ನೀನೋ ಆಗಿರುವೆ.

Also in: az, bg, bs, ca, da, el, en, eo, es, fa, fr, hr, ht, hu, is, kiw, lg, mg, ml, mt, nl, pl, pt, ro, ru, sk, sv, tl, ur

Forgiveness

BB00617

ಓ ನನನ ದೋವರೋ, ಓ ನನನ ಪರಭುವೋ, ಓ ನನನ ಒಡೆಯನೋ! ನಾನು, ನಿನನ ಪರೀತಿಯನನಲದೆ, ಬೀರಾಮದೋ ಆನಂದ, ಅಥವಾ ನಿನನ ಸಾಮೇಜಿಯವನನಲದೆ ಬೀರಾಮದೋ ಸುಖ ಅಥವಾ ನಿನನ ಸಂತ್ರಪತಿಯನನಲದೆ ಬೀರಾಮದೋ ಸಂತೋಷ ಅಥವಾ ನಿನನೊಡನೆ ಭಾವೈಕೆಯವನನಲದೆ ಬೀರಾಮದೋ ಬದುಕನನು ಅರಸಿದುಡೆದಕೆಕಾಗಿ, ನನನನನು ಮನನಿಸೆಂದು ನಿನನನನು ಬೀಡುವೆ. - ಬಾಜ ಓ ಸೆವಾಮೆಯೋ, ನೀನೋ ಜನರ ಆಶಾಕಿರಣ, ಈ ಎಲೆ ನಿನನ ಸೋವಕರ ರಕಷಕ. ರಹಸೆಯ ಹಾಗೂ ಪವಾಡಗಳನನು ನೀನು ಬಲೆ. ನಾವೆಲೆ ಪಾಪೆಗಳು ನೀನಾದರೋ ಇಂಥ ಪಾಪಗಳ ನೆವಾರಕ ಕರುಣಾಮಯೆ ಹಾಗೂ ಕೃಪಾಳು ಓ ಪರಭುವೋ ನಮಮ ಲೋಪದೋಷಗಳನನು ಗಮನಿಸಬೇಡ. ದಯೆ ಹಾಗೂ ಕರುಣೆಯಿಂದ ಕಾಣು. ನಮಮ ಲೋಪದೋಷಗಳು ಹಲಮ ಆದರೆ ನಿನನ ಕಷಮಾಗುಣದ ಸಾಗರ ಬಹು ವೆಶಾಲ. ಆಡೆದರಿಂದ ನಮಮನನು ದೃಢಗೊಳಿಸು ಬಲಪಡೆಸು ನಾಮ ನಿನಗೆ ಸಮರಪಣವಾಗುವಂತೆ ಸಹಾಯವೆಸಗು ನಮಮ ಆತಮಗಳನನು ಬೆಳಗಿಸು ಕಣಿಣುಗಳು ತೆರೆದು ನೋಡುವಂತೆ ಮಾಡು. ಕೆವೆಗಳು ಗಮನಿಸುವಂತೆ ಮಾಡು ಸತತವರನನು ಉಡೆದರೆಸು. ರೋಗಿಗಳನನು ಗುಣಪಡೆಸು ಬಡವರನನು ಸೆರೆವಂತರನನಾಗಿ ಮಾಡು. ನಿರಾಶೆರಿತರಲೆ ವೆಶೆವಾಸವನನು ಮೂಡೆಸು. ನಿನನಲೆ ನಮಮನನು ಅರೆಪೆಸಿಕೊಳು. ನೀನನ ಪರೀತಿಯ ಜೆಯೋತಿಯಿಂದ ನಮಮಲೆ ಬೆಳಕನನುಂಟುಮಾಡು. ನೀನು ಉದಾರೆ, ಕರುಣಾಶಾಲೆ, ವಾತೆಸಲೆಯಮಯೆ.

Also in: az, bg, bs, ca, cs, da, de, diu, el, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

BB00617

ಓ ನನನ ದೋವರೋ, ನನನ ಪರಭುವೋ ಮತತು ನನನ ಒಡೆಯನೋ! ನಾನು ನನನ ಬಂಧು ಬಳಗದವರಿಂದ ನೆರೆಲೆಪತನಾಗಿದೋನೆ ಮತತು ನಿನನ ಮೂಲಕ ಭೂ ನೆವಾಸೆಗಳೆಲರಿಂದ ಸೆವತಂತರನಾಗಲು ಕೋರುತೆಡೆದೋನೆ ಹಾಗೂ ನಿನನ ದೃಷ್ಟಿಯಲೆ ಶೆಲಾಘನೆಯವಾದುಡೆನನು ಪಡೆಯಲು ಸದಾ ಸೆಡೆಧನೆಡೆದೋನೆ. ನೀನನನಲದೆ ಬೀರೆಲದರಿಂದ ಸೆವತಂತರನಾಗಿರುವಂತೆ ಒಳೆಯದನನು ಅನುಗರಹೆಸು ಮತತು ನಿನನ ಸೇಮಾತೀತ ಅನುಗರಹಗಳಲೆ ಪುಷೆಕಳಪಾಲನನು ನನಗೆ ದಯಪಾಲೆಸು. ನೆಜವಾಗಿಯೂ, ನೀನು ಸಮೃಡೆಧ ಅನುಗರಹದ ಪರಭುವಾಗಿರುವೆ.

Also in: az, bg, bs, ca, cs, da, de, diu, el, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

ABU0030SHE

ಓ ದೋವರೋ! ಸತೆಯವಾಗಿಯೂ ನಾವೆಲೆ ನಿನನ ಪರೀತಿಯ ಸುಗಂಧದಲೆ ಒಂದುಗೂಡೆರುವೆಮ ನಾಮ ನಿನನ ಸಾಮರಾಜಯದತತ ತೆರುಗಿರುವೆಮ. ನಾಮ ನಿನನನನಲದೆ ಬೀರೋನನನೂ ಕೋರುಮದೆಲೆ ಹಾಗೂ ನಿನನ ಸಂತೋಷವನನಲದೆ ಬೀರಾಮದಕಕೂ ಆಸೆಪಡುಮದೆಲೆ. ಓ ದೋವರೋ! ಈ ಆಹಾರಮ ನಿನನ ಸೆವರೆಗದ ಆಧೆಯಾತವೆಕ ಆಹಾರವಾಗಲೆ. ಈ ಸಭೆಯನನು ನಿನನ ಪರಮ ಶೆರೋಷೆರ ಸಮೂಹವನನಾಗಿಸುವಂತೆ ಸಮಮತೆಸು. ಅವರು ಮಾನವ ಕುಲಕೆ ಸಜೀವ ತುಂಬುವ ಪರೀತಿಯ ಕಾರಣವಾಗಲೆ ಮತತು ಮಾನವ ಜನಾಂಗಕೆ ಪರಕಾಶದ

ಮೂಲವಾಗಲಿ, ಭೂಮಿಯ ಮೇಲೆ ಅವರು ನೆನನ ಮಾರ್ಗದರ್ಶನದ ಸಾಧನವಾಗಲಿ, ನೆಜವಾಗಿಯೂ ನೇಣು ಪೆರಬಲನೂ, ಕೊಡುಗೈದಾನಿಯೂ, ಕೆಷಮಾದಾತನೂ ಮತತು ಸರವಶಕತನೂ ಆಗಿರುವೆ!

Also in: af, ar, az, bg, bi, ca, da, el, en, eo, es, et, fa, fr, ht, ht, is, it, kl, lv, nl, pl, pt, ro, ru, sq, sv, tl

Gatherings

ABU0070GAT

ಓ ಕರುಣಾಮಯಿಯಾದ ದೇವರೇ, ಶಕತಿವಂತನೂ, ಪರಾಕರಮೆಯೂ ಆದ ಪೆರಭುವೇ ನೇನು, ಅತೆಯಂತ ಪೆರೇತಿಯ ತಂದೆಯೇ, ಈ ನೆನನ ಸೇವಕರು ಒತತಟಿಗಿ ಕಲಿತು ನೆನನ ಅಭಿಮುಖರಾಗಿದೆದಾರೆ. ನೆನನಲಿ ವಿನಂತಿ, ಮಾಡಿಕೊಳ್ಳತಡೆದಾರೆ. ನೆನನಿಂದ ಮತೆಯೆಲದ ದಯೆಯ ಭರವಸೆ ಬರಲೆಂದು ನೆನನ ಆನಂದವೇ ವಿನಾ ಅವರಿಗೆ ಮತತಯಾವ ಉಡೇಶಿಯವೇ ಇಲ. ಮಾನವ ಕೋಟಿಯ ಸೇವೆಯೊಂದಲದೆ ಬೇರಾವ ಇಚ್ಛೆಯೂ ಅವರಿಗೆಲ. ಈ ಗುಂಪು ತೇಜಸವಿಯಾಗುವಂತೆ ಮಾಡು. ಹೃದಯಗಳನೆಲಲ ದಯಾಪೂರಿತವನನಾಗಿಸು. ಪವಿತರ ಆತಮದ ಔದಾರೆಯವನನು ಕರುಣಿಸುವವನಾಗು, ಸೆವರೆಗಸದೃಶವಾದ ಶಕತಿಯನನು ದಯಪಾಲಿಸು, ಶಿರೇಷ್ಠವಾದ ಮನಸೆನನು ನೇಡಿ ಆಶೀರ್ವಾದಿಸು. ನಮರ ಭಾವನೆಯೆಂದ ಹಾಗೂ ಪಶಿಚಾತಾಪ ಬುಡ್ಧಿಯೆಂದ ನೆನನತೆ ಗಮನಹರಿಸಿ, ಮಾನವ ಕೋಟಿಯ ಸೇವೆಯಲಿ ಮಗನರಾಗಲು ಅವರ ಪರಾಮಾಣಿಕತೆಯನನು ಹೆಚ್ಚಿಸು. ಪೆರತಿಯೊಬಿಬನೂ ಪೆರಕಾಶಮಾನವಾದ ಮೇಣದ ಬತತಿಯಂತಾಗಲಿ, ಪೆರತಿಯೊಬಿಬನೂ ಜಾಜವಲಯಮಾನವಾದ ನಕಷತರದಂತಾಗಲಿ, ಪೆರತಿಯೊಬಿಬನೂ ರಮೆಯವಾದ ಬಣಿಣದಂತಾಗಲಿ, ದೈವೇ ರಾಜಯದಲಿ ಪೆರತಿಯೊಬಿಬನೂ ಸುಗಂಧದ ಪರಮಾವಧಿಯಾಗಲಿ, ಓ ಪೆರಿಯ ತಂದೆಯೇ, ನೆನನ ಆಶೀರ್ವಾದವನನು ದಯಪಾಲಿಸು, ನಮಮ ಲೋಪದೋಷಗಳನನು ಗಮನಿಸಬೇಡ. ನೆನನ ರಕಷಣಿಯಲಿ ನಮಮನನು ಕಾಪಾಡು. ನಮಮ ಪಾಪಗಳನನು ಲೆಕಿಸಬೇಡ, ಸೆಮರಿಸಬೇಡ, ನೆನನ ಕರುಣಿಯೆಂಡ ನಮಮನನು ಪಾರುಗಾಣಿಸು. ನಾಮ ದರೆದರರು ನೇನು ಶಿರೇಮಂತ ನಾಮ ರೋಗ ಪೇಡೆತರು ನೇನು ವೈದಯ, ನಾಮ ನೆರೆಗತೆಕರು, ನೇನು ಉದಾರೆ. ಓ ಪೆರಭುವೇ, ನೆನನ ದಯೆ ನಮಮ ಮೇಲೆರಲಿ ನೇನು ಸಮರಥದಾತ ಹಾಗೂ ಉಪಕಾರೆ.

Also in: af, ar, az, bg, bs, ca, de, el, en, eo, fr, gil, gil, gu, gu, hu, hy, hy, iba, is, it, ky, ky, lv, mg, mn, mn, mr, ne, ne, ne, nl, pl, pt, ro, ru, sk, sm, sne, ta, tl, tpi, tvl

AB00388COM

ಓ ದೈವೇ ಅನುಗರಹವೇ! ಈ ಸಭೆಯು ನೆನನ ಸೌಂದರಿಯದತತ ಆಕರಷಿತರಾಗಿರುವ ಹಾಗೂ ನೆನನ ಪೆರೇತಿಯ ಅಗನೆಯೆಂದ ಜಾಜವಲಯಮಾನರಾಗಿರುವ ನೆನನ ಮತರರೆಂದ ತುಂಬಿಕೊಂಡಿದೆ. ಈ ಆತಮಗಳನನು ಸೆವರೆಗೇಯ ದೇವತೆಗಳನನಾಗಿ ರೂಪಿಸು. ನೆನನ ಪವಿತರಾತಮದ ಉಸೆರಿನ ಮೂಲಕ ಅವರನನು ಪುನರಜೀವಿತಗೊಳಿಸು, ಅವರಿಗೆ ವಾಕೆ ಚತುರತೆಯನನೂ, ದೃಢಸಂಕಲಪದ ಹೃದಯಗಳನನೂ ದಯಪಾಲಿಸು, ಸೆವರೆಗೇಯ ಶಕತಿ ಹಾಗೂ ಅಪಾರ ಕರುಣಿಯನನು ಅವರಿಗೆ ಅನುಗರಹಿಸು. ಅವರನನು ಮಾನವ ಜನಾಂಗದ ಏಕತೆಯ ಪೆರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲಿ ಪೆರೇತಿ ಮತತು ಮೈತರಿಯ ಕಾರಣರಾಗುವಂತೆ ಮಾಡು, ಇದರಿಂದ ಆಪತಕಾರೆ ಕತಲೆಯಾದ ತೆಳಿಗೇಡಿ ಪೂರವಾಗರಹಗಳು, ಸತಯಸೂರಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವಿದ ಪೆರಪಂಚಮ ಪೆರಕಾಶಿತಗೊಳ್ಳಬಹುದು, ಈ ಭೌತಿಕ ಪೆರಪಂಚಮ ಆತಮ ಪೆರಪಂಚದ ಕೆರಣಗಳನನು ಪಡೆಯುವಂತಾಗಬಹುದು, ಈ ವೆವಿಧ ವರಣಗಳು ಒಂದಾಗಿ ಒಂದೇ ಬಣಿಣವಾಗಬಹುದು, ಹಾಗೂ ಸೆತೋತರದ ಸುಮಧುರ ಸೆವರಮ ನೆನನ ಪವಿತರತೆಯ ಸಾಮರಾಜಯಕೇರಬಹುದು. ನೆಜವಾಗಿಯೂ, ನೇನು ಸರವಶಕತನೂ, ಸರವಸಮರಥನೂ ಆಗಿರುವೆ!

Also in: az, bg, ca, da, de, el, en, eo, eo, es, es, fi, fr, gil, ht, hu, hy, is, it, ja, ky, ky, ky, ml, ne, nl, pl, pt, ro, ru, sk, sk, sl, sm, sne, sne, ta, tk, tl, tpi, tpi, tvl, ur

Hands of the Cause

BH00238

ಯಾರ ಮೂಲಕ ಮನೋಬಲದ ಬೆಳಕು ಕಂಗೊಳಿಸಿತೋ, ಅರಿಸುವ ಅಧಿಕಾರಮ ಪರಾಕರಮಶಾಲೆಯೂ, ಪೆರಬಲನೂ, ಅನೇಬಂಧಿತನೂ ಆದ ದೇವರ ಮೇಲೆರುಮದೆಂಬ ಸತಯಮ ಸಧಾಪಿತವಾಗಿತೋ, ಯಾರ ಮೂಲಕ ಉದಾರತೆಯ ಸಾಗರದ ಅಲೆಗಳೆದಿದವೋ, ಮಾನವತೆಯ ಪೆರಭುವಾಗಿರುವ ದೇವರ ಶೋಭಾಯಮಾನ ಅನುಗರಹದ ಸುಗಂಧಮ ಪಸರಿಸಿತೋ ಅಂತಹ ಭಗವಡೆಧರಮದ ಹಸತಕರ ಮೇಲೆ ಪೆರಕಾಶ ಹಾಗೂ ವೈಭವ, ನಮನ ಹಾಗೂ ಪೆರಶಂಸೆಯೆರಲೆ.

ಆತನ ಅತಿಥೇಯರ ಬಲದ ಮೂಲಕ ಅವರನನು ಕಾಪಾಡೆಂದು, ಅವರನನು ಆತನ ಪೆರಭುತವದ ಸಾಮಥೇಯದ ಮೂಲಕ ರಕಷೆಸೆಂದು ಮತತು ಸೃಷೆಟಿಸೆರುವ ಎಲಲದರ ಮೇಲೂ ಪೆಯಾಪಿಸೆರುವ ಅದನನು ಶಕತಿಯ ಮೂಲಕ ಅವರೆಗೆ ಬೆಂಬಲ ನೀಡೆಂದು ಆತನಲೆ -ಆತನು ಘನತೆವೆತವನು- ನಾಮ ಪೆರಾರಥಿಸುತೆಡೆದೇವೆ. ಪರಮಾಧಿಕಾರಮ ಸೆವರೆಗಳ ಸೃಷೆಟಿಕತನೂ ನಾಮಾವಳಿಯ ಸಾಮರಜೆಯದ ಪೆರಭುವೋ ಆಗಿರುವ ಭಗವಂತನದೇ ಆಗಿದೆ.

ರವರ ಭೆರೂಣಾವಸೆಥೆಯಲೆರುವ ಜಾಗತಿಕ ಪೆರಜಾಪೆರಭುತವದ ಪೆರಮುಖ ಪಾರುಪತಯಗಾರರಾಗಿರುವ, ಅವರ ಮೇಲೆ ಆತನ ಒಡಂಬಡೆಕೆಯ ಕೇಂಡೆರದ ಸವೆಯಸಾಚೆ ಲೇಖನೆಯೆಂದ, ಆತನ ತಂದೆಯ ಧರಮದ ರಕಷಣಿಯನನು ಕಾಪಾಡುವ ಹಾಗೂ ಅದರ ಪೆರಸಾರ ಮಾಡುವ ಇಬಿಬಗೆಯ ಕತತವೆಯವನನು ವೆಧಿಸಲಾಗಿದೆ. - ಶೋಫೆ ಎಫೆಂಡೆ

Also in: cy, en, fi, fr, ht, hu, hy, is, it, mn, nl, no, ro, ru, tl, tvl, ur

Healing

BH04475

ನನನ ಪರಮಾತಮ, ಓ ನನನ ಪರಮಾತಮ, ನೀನೇ ನನನ ಆಶಾದೇವೆಗೆ, ಪೆರೇಮೆ, ನನನ ಗುರೆ, ಇಚೆಫಾಪೂರೈಕೆಯ ಮೂಕತೆ. ಅತೆ ನಮರತೆಯೆಂದ, ಪೂರಣತನಮಯ ಭಾವದೆಂದ ಪೆರಾರಥಿಸುಮದೆಷೆಟೆ - ನೆನನ ಆಸರೆಯ ಜಗತತಿನಲೆ ನನನನನು ಪೆರೇಮದ ಶೆಖರವನನಾಗಿ ನೆರಮೆಸು. ನೆನನ ಸೃಷೆಟಿಯ ಜೀವೆಗಳಲೆ ನನನನನು ನೆನನ ಜಿಞಾನದೇವೆಗೆಯಂತೆ ಮಾಡು. ನೆನನ ಕೃಪೆಯ ಧೆವಜವನನಾಗಿ ಏರಿಸು. ನೆನನ ಹೊರತು ಮತತೆಲಲ ವಸೆತುಗಳೆಂದಲೂ ದೂರವೆರುವ, ಈ ಪೆರಪಂಚದ ಎಲಲ ವಸೆತುಗಳೆಂದಲೂ ಅತೇತರಾಗಿ ಪವೆತರವಾಗಿರುವ ಹಾಗೂ ಶಂಕೆಗೊಳಪಟೆಟವರ ದೋಷದೆಂದ ಹೊರತಾಗುಳಳ ನೆನನ ಭಕತರಲೆ ನನನನನು ಒಬಿಬನನನಾಗಿ ಸೇರಿಸಿಕೋ. ನೆನನ ಜಗತತಿನ ಭಾವನಾತಮಕ ಹೆಗೆಗಳೆಕೆಯ ಮೂಲಕ ಹೃದಯ ಹೆರಿಹೆಗೆಗಲೆ. ನೆನನ ಸರವಾಂತರೆಯಾಮೆತವದೆಂಡ ಒಂದರ ಮೇಲೊಂದರಂತೆ ಎರಗುವ ಯಶಸೆಸಿನ ತರಂಗಗಳನನು ಕಾಣುವಂತೆ ನನನ ದೃಷೆಟಿಯನನು ಬೆಳಗಿಸು. ನೀನು ಸರವಸಮರಥ, ಪೆರಬಲ, ಅಜೀಯ

Also in: af, bs, ca, co, de, en, es, fi, ha, hi, iba, it, ja, ko, lg, ms, ms, ne, ne, nl, ny, pt, sv, sv, tl, uk, zh-Hant

BH00870

##ದೇರಫ ಗುಣಕಾರೆ ಪೆರಾರಥನೆ

ಅವನೇ ರೋಗ ನೆವಾರಕ, ಪರಿಪೂರಕ, ಸಹಾಯಕ, ಕಷಮಾಶೇಲ, ಕರುಣಾಮಯೆ. ಓ ಘನತೆವೆತವನೇ, ಓ ನೆಷೆರಾವಂತನೆ, ಓ ವೈಭವ ಪೂರಿತನೇ, ನೆನನಲೆ ನಾನು ಬಿನನವೆಸುತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನೆವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸಾರವಭೂಮನೇ, ಓ ಉನನತೆದಾತನೇ, ಓ ನೆಯಾಯಾಧೇಶನೇ, ನೆನನಲೆ ನಾನು ಬಿನನವೆಸುತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನೆವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಅನುಪಮನೆ, ಓ ಅನಂತನೇ, ಓ ಏಕಮೇವನೇ, ನೆನನಲೆ ನಾನು ಬಿನನವೆಸುತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನೆವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಶಲಾಫನೇಯನೇ, ಓ ಪೂಜೆಯನೇ, ಓ ಸಹಾಯಕನೇ, ನೆನನಲೆ ನಾನು ಬಿನನವೆಸುತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನೆವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವಜಿಞನೇ, ಓ ಮಹಾಪೆರಜಿಞನೇ, ಓ ಮಹಾಮಹೆಮನೇ, ನೆನನಲೆ ನಾನು ಬಿನನವೆಸುತೆಡೆದೇನೆ! ನೀನೇ

ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸೌಮ್ಯನೋ, ಓ ಭವೆಯನೋ, ಓ ವಿದ್ಯಾಯಕನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಿಯತಮನೋ, ಓ ಪರೇತಿಪಾತರನೋ, ಓ ಸಂತೋಷಕಾರಕನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಮಹಾಬಲನೋ, ಓ ಜೀವಾಧಾರನೋ, ಓ ಸಾಮಥರೆಯವಂತನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಅಳುವರಸನೋ, ಓ ಸವಯಂ ಜೀವಿಯೋ, ಓ ಸರವಜ್ಞನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಜ್ಯೋತನೆಯನೋ, ಓ ಪರಕಾಶನೋ, ಓ ಮಹಾಪಯಕತನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವರಿಂದಲೂ ಸಂದರಶಿಪಲಪಡುವವನೋ, ಓ ಸರವಜ್ಞಾತನನೋ, ಓ ನಿಗೂಢನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಗೋಷಿಯನೋ, ಓ ವೇಜೀತನೋ, ಓ ವರದಾತನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಶಕತಿಶಾಲಿಯೆ, ಓ ಸಹಾಯಕನೋ, ಓ ಅಗೋಚರನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸವರೂಪದಾತನೋ, ಓ ತೃಪ್ತಿಕಾರಕನೋ, ಓ ಸಂಹಾರಕರತನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ! ಓ ಉದಯನೋ, ಓ ಏಕತರಕತರನನೋ, ಓ ಘನತವೆತವನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಿಪೂರಣನೋ, ಓ ಅನಿರಬಂಧಿತನೋ, ಓ ಔದಾರಯ ಮೂರತಿಯೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರೋಪಕಾರಿಯೋ, ಓ ತಡೆಹಡಿಯುವವನೋ, ಓ ಸೃಷ್ಟಿಪೀಕರತನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ಉದಾತನನೋ, ಓ ಸೌಂದರಿಯ ಮೂರತಿಯೋ, ಓ ಸಮೃದ್ಧನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನೆಯಾಯವಂತನೋ, ಓ ದಯಾಪೂರತನೋ, ಓ ಕೊಡುಗೈ ದೊರೆಯೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವ ನಿರಬಂಧಕನೋ, ಓ ಚಿರಶಾಶವತನೋ, ಓ ಪರಮ ಜ್ಞಾನಿಯೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಭವೆಯನೋ, ಓ ಪರಾಜೀನನೋ, ಓ ಮಹಾನುಭಾವನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸುಸಂರಕಷಿತನೋ, ಓ ಸಚಿಚಿದಾನಂದನೋ, ಓ ಅಪೋಕಷಿತನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವದಯಾಳುವೋ, ಓ ಸರವಕೃಪಾಳುವೋ, ಓ ಕಲಯಾಣಕಾರಕನೋ, ನಿನನಲಲಿ ನಾನು ಬಿನನವಿಸುತತಿದದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಅಶರಯದಾತನೋ, ಓ ಆಸರೆಯೋ, ಓ ಸರವಸುರಕಷಿತನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವಸಹಾಯಕನೋ, ಓ ಸರವರೆಂದಲೂ ಪರಾರಥಿಸಲಪಡುವವನೋ, ಓ ಸಪೂರತಿದಾಯಕನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಕಟಕರತನೋ, ಓ ರುದರನೋ, ಓ ಕರುಣಾಶಾಲಿಯೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನನನಾತಮನೋ, ಓ ನನನ ಪರಿಯತಮನೋ, ಓ ನನನ ನಂಬಿಕೆಯೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಬಾಯಾರಿದವರನನು ತಣಿಸುವವನೋ, ಓ ಸರವಾತಿಶಯ ಪರಭುವೋ, ಓ ಅತಯಮೂಲಯನೆ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಮಹಾಸಮೃತ್ತಿಯೋ, ಓ ಸರವೋತತಮ ನಾಮಾಂಕಿತನೋ, ಓ ಮಹಾಪರಾಚೀನ ಮಾರಗವೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ಪರಶಂಸಾರಹನೋ, ಓ ಪರಮ ಪಾವನನೋ, ಓ ಪರಮ ಪವಿತರನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನಿಬಂಧಕನೋ, ಓ ಸಲಾಹಾದಾರನೋ, ಓ ಮುಕತಿದಾತನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸನೋಹಿತನೋ, ಓ ಚಿಕಿತಸಕನೋ, ಓ ಸಮಮೋಹಕನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ವ್ಯಭವನೋ, ಓ ಸುಂದರನೋ, ಓ ಔದಾರಯನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ನಂಬಿಗಸತನೋ, ಓ ಸರವಾಧಿಕ ಪರೋಮೆಯೋ, ಓ ಅದಿತಿಯನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಜಯೋತೆರದಾನೋ, ಓ ಪರತೆಭಾ ಶಾಲಿಯೋ, ಓ ಆನಂದದಾಯಕನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ದಾನಶೂರ ಪರಭುವೋ, ಓ ಕರುಣಾಮೂರತಿಯೋ, ಓ ಕೃಪಾಕರನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನಿಶಿಚಲನೋ, ಓ ಜೀವದಾತನೋ, ಓ ಸರವಾಸತೆತವ ಮೂಲನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವ ವೆಷಯ ಭೇದಕನೋ, ಓ ಸರವದರಶಿ ದೋವರೋ, ಓ ದಿವೆಯವಾಣಿ ಪರಭುವೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ವಯಕಿತನಾದರೂ ನಿಗೂಢನೋ, ಓ ಅದೃಶಿಯನಾದರೂ ಪರಸಿದಧನೋ, ಓ ಸರವ ಪರತೇಕಷಕನೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರೋಮೆಗಳ ಸಂಹಾರಕನೋ, ಓ ದುಷಟರೆಗೂ ದಯಾಳು ಪರಭುವೋ, ನಿನನಲಲಿ ನಾನು ಬಿನನವಿಸುತತಿದೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಿಪೂರಕನೋ, ನಿನನಲಲಿ ನಾನು ಬಿನನವಿಸುತತಿದೆದೋನೆ, ಓ ಪರಿಪೂರಕನೋ, ಓ ರೋಗ ನಿವಾರಕನೋ, ನಿನನಲಲಿ ನಾನು ಬಿನನವಿಸುತತಿದೆದೋನೆ, ಓ ರೋಗನಿವಾರಕನೋ !

ಓ ಚಿರಂತನನೋ, ನಿನನಲಲಿ ನಾನು ಬಿನನವಿಸುತತಿದೆದೋನೆ, ಓ ಚಿರಂತನನೋ! ನೀನೋ ಚಿರಶಾಶವತ, ಓ ಚಿರಂತನನೋ!

ಓ ನನನ ದೇವರೇ, ನೀನೇ ಪರಮ ಪಾವನ! ಯಾಮದರಿಂದ ನಿನನ ಕೃಪೆ ಮತತು ಉದಾರತೆಯ ಚೌಕಟಿಟುಗಳು
ವೆಶಾಲವಾಗಿ ತೆರೆಯಲಪಟಿಟಿದವೋ, ಯಾಮದರಿಂದ ನಿನನ ಪವಿತರತೆಯ ಮಂದಿರಮ ಅನಂತತೆಯ ಸಿಂಹಾಸನದ
ಮೇಲೆ ಸೆಧಾಪಿಸಲಪಟಿಟಿತತೋ, ಅಂತಹ ನಿನನ ಬಿದಾರತನದಿಂದ ನಿನನಲಲಿ ನಾನು ಯಾಚಿಸುತೆಡೆದೇನೆ,
ಯಾಮದರಿಂದ ನಿನನ ಕೃಪೆ ಮತತು ಉದಾರತೆಗಳ ಸಹಭೋಜನಕೆ ಸಮಸತ ಸೃಷಟಿಯನನು ನೀನು
ಆಮಂತರೆಸೆಡೆದೇಯೋ ಅಂತಹ ನಿನನ ಅನುಗರಹದಿಂದ ನಿನನಲಲಿ ಯಾಚಿಸುತೆಡೆದೇನೆ, ಯಾಮದರಿಂದ ನಿನನ
ಸಾಮರಾಜ್ಯ ಮತತು ನಿನನ ಭವಯತೆಯು ಪರತಯಕಷಗೊಂಡೆಡೆ, ನಿನನ ಚಕರಾಧಿಪತೆಯದ ಬಲ
ಪಯಕತವಾಗೆಡೆದ ಮುಂಜಾನೆಯಲಲಿ ಸೆವರೆಗ ಮತತು ಭೂಮೆಯಲಲಿರುವವರ ಪರವಾಗಿ ನೀನು ನಿನನ ಆತಮ
ಸೆವರೂಪದಲಲಿ, ನಿನನದೇ ವಾಣಿಯಾದ “ಸ್ಯೆ” (ಹಾಗೆಯೇ ಆಗಲಿ) ಎಂದು ನೀನು ಉತತರೆಸೆಡೆದೇಯೋ ಅಂತಹ
ನಿನನ ಕೃಪಾಕಟಾಕಷದಿಂದ ನಿನನಲಲಿ ನಾನು ಯಾಚಿಸುತೆಡೆದೇನೆ. ಈ ಅನುಗರಹತ ಶಾಸನವನನು
ಹೊಂದಿರುವವರನನೂ, ಇದನನು ಪರಿಸುವವರನನೂ, ಇದನನು ಸಮೇಪಿಸುತೆರುವವರನನೂ, ಇದನನು ಹೊಂದಿರುವ
ಮನೆಯ ಸುತತಮುತತ ಹಾದು ಹೋಗುವವರನನೂ ಪರತೆ ಬೆಳೆಗೆಗೆ ಮತತು ಸಂಜೆ ಕಷಟಿಟಗಳ ವಸತರದೆಂಡ
ಸುತತಲಪಟಿಟಿವರನನು ನಿನನ ಈ ಅತೆ ಸುಂದರ ನಾಮಗಳ ಮೂಲಕ, ನಿನನ ಈ ಉದಾತತ ಗುಣಗಳ ಮೂಲಕ ಮತತು
ನಿನನ ಮಹೋನತ ಸಮರಣಿಯ ಮೂಲಕ, ನಿನನ ಪವಿತರ ಹಾಗೂ ನೆರಮಲ ಸೌಂದರೆಯದ ಮೂಲಕ, ನಿನನ ಮಹಾ
ನೆಗೂಡತೆಯ ಗುಡಾರದಲಲಿ ಮರೆಯಾಗಿರುವ ಪರಕಾಶದ ಮೂಲಕ ಮತತು ನಿನನ ನಾಮದ ಮೂಲಕ ರಕಷಿಸೆಂದು ನಾನು
ಮತತೊಮಮೆ ನಿನನನನು ಯಾಚಿಸುತೆಡೆದೇನೆ. ಇದರ ಮೂಲಕ ಪರತೆಯೊಬಿಬ ರೋಗಿಯನನೂ ಗುಣಪಡೆಸು.
ಪರತೆಯೊಬಿಬ ರೋಗಗರಸತನನನು ಸಂಕಟ ಮತತು ಯಾತನೆಯೆಂದಲೂ, ದುರಬಲನನನು ಪರತೆಯೊಂದು ಶೋಕ
ಮತತು ದುಃಖದಿಂದ ಮುಕತಗೊಳಿಸು. ನಿನನ ಮಾರಗದರಶನದ ಪಥದಲಲಿ ಮತತು ನಿನನ ಕಷಮೆ ಹಾಗೂ ಕೃಪೆಯ
ಹಾದಿಯಲಲಿ ಪರವೇಶಿಸಲು ಯಾರು ಇಚ್ಛಿಸುವರೋ ಅವರಿಗೆ ಇದರಿಂದ ಮಾರಗದರಶನ ನೀಡು. ನಿಜವಾಗಿಯೂ ನೀನು
ಸರವಶಕತ, ಪರಿಪೂರಕ, ರೋಗ ನಿವಾರಕ, ರಕಷಕ, ದಾನಿ, ಕರುಣಾಳು, ಪರಮ ಉದಾರಿ, ಸರವಕೃಪಾಳು.

Also in: ar, bg, bi, bn, bs, ca, da, de, el, en, eo, es, fa, fi, fr, ht, hu, hy, iba, kl, ky, lt, me, mg, ml, ms, nl, no, pl, pt, ro, sk, sq, sv, ta, tk, tl, vi

Intercalary Days

BH05849

* (ಅಧಿಕ ಮಾಸದ ದಿವಸಗಳಲಲಿ ಫೆಬರವರಿ 26ರಿಂದ ಮಾರ್ಚೆ 1ರ ತನಕ ಉಪವಾಸ, ದಾನ, ಧರಮ ಹಾಗೂ ಸತಕಾರ
ನಡೆಸಲು ಸೆಡೆಧತೆ ಮಾಡಿಕೊಳಬೇಕು) ನನನ ದೇವರೇ, ನನನ ಅಗನಿ ಮತತು ಜಯೋತಿಯೇ, ನಿನನ ಗರಂಧವಾದ
ಅಯಯಾಮ -ಇ-ಹಾ (ಹಾ ದಿವಸಗಳು ಅಧಿಕ ಮಾಸದ ದಿನಗಳು)ದಲಲಿ ಹೇಳಿರುವ ದಿನಗಳು ಆರಂಭವಾಗಿವೆ.
ವೈಭವದ ದೊರೆಯನಿಸಿರುವ ಎಲಲಾ ಜೀವಿಗಳಿಗೂ ಆದೇಶವಾಗಿರುವಂತೆ ಆಚರಿಸುವ ದಿನಗಳೂ ಸನನಿಹಿತವಾಗುತೆವೆ.
ಓ ಪರಭುವೇ, ನಿನನಲಲಿ ನಾನು ಬೇಡುಮದೆಡೆಟಿ ಈ ದಿನಗಳಲಲಿ, ನಿನನ ಅಜಿಗಾಧಾರಕರಾಗಿರುವವರೆಲಲ. ನಿನನ
ಮಾರಗಾನುವರೆತಿಗಳಾಗಿ ಇರುವವರೆಲಲ ನಿನನ ಪೆಯಾಪತಿಗೆ ಒಳಪಡುವಂತೆ ಅವರ ಆತಮಗಳಿಗೆ ಸೆಧಾನ ಕಲಪಿಸು.
ನಿನನ ದಿವೆಯ ಜಯೋತಿಯ ಪರಭಾವವನನು ಅವರಿಗೆ ಕರುಣಿಸು. ಓ ಸೆವಾಮೆಯೇ, ಇವರೆಲಲ ನಿನನ ಸೇವಕರು ನಿನನ
ಉಪದೇಶಗಳನನು ತಯಜಿಸುವಂಥ ಯಾವ ಕೆಟಿಟಿ ಯೋಚನೆಯೂ ಇವರ ಬಳಿ ಸುಳಿದಿಲ. ನಿನನ ಧೆಯೇಯಕಕಾಗಿ
ಶರಣಾಗಿರುವರು. ನಿನನ ಆದೇಶಗಳನನು ಮನಸಾರೆ ಅಂಗೀಕರಿಸಿರುವರು. ನಿನನ ಗುಣಕನುಸಾರವಾಗಿ ನೆರಧಾರ
ಕೈಗೊಂಡಿರುವರು. ಅವರ ಮುಂದೆಟಿಟಿರುವ ವೆಧಿಗಳನನು ಅಚರಿಸುತೆತಿರುವರು. ನೀನು ವೆಧಾಯಕಗೊಳಿಸಿರುವ
ನೇತಿಯನನು ಪಾಲಿಸುತೆತಿರುವರು. ಓ ದೇವರೇ, ನಿನನ ಧರಮಗರಂಧದಲಲಿ ನೆರೂಪಿಸಿರುವದನನಿಲಲ ಅವರು
ಒಪೆಪೆರುವದಲಲದೆ, ಮಾನೆಯ ಮಾಡಿರುವದನನೂ ನೀನು ಕಂಡಿರುವೆ. ಪರಭುವೇ, ನಿನನ ಅಮೃತ ಹಸತದೆಂಡ ನಿನನ
ಅನಂತಕಾರಕ ಜಲವನನು ನೀಡಿ ಅವರು ಪಾನ ಮಾಡುವಂತೆ ಕೃಪೆತೋರು. ಅವರಿಗಾಗಿ ವೆಧಿಸಿರುವ ಪರತೆಫಲವನನು
ಸೆಪಟಿಟಿಪಡೆಸು. ನಿನನ ಸಮಕಷಮದಿಂದ ಹಾಗೂ ಸಮಾಗಮದಿಂದ ಅವರು ಹರಪೋನಮಾದರಾಗಲಿ. ಓ ದೊರೆಗಳ
ದೊರೆಯೇ, ದೇನದಲಿತರ ಸಹಾನುಭೂತೆಪರನೇ, ಅವರಿಗೆ ಈ ಪರಪಂಚದ ಹಾಗೂ ಮುಂದಿನ ಪರಪಂಚದ

ಒಳಿಳಿಯದೇಲವನನೂ ಕರುಣಿಸೆಂದು ಸೆರಗೊಡೆ ಬೇಡುವೆ. ನೆನನ ಸುತತ ಯಾರು ಇಡೆದು ಅನಸರಿಸುವರೋ ಅಂಥವರೊಡನೆ ನೆನನ ಜೀವಿಗಳು ಬೆರೆಯುವಂತೆ ಮಾಡು. ನಿಜಕಕೂ ನೆನು ಮಹಾಶಕತೆವಂತ, ಸರವಜ್ಞಾನಿ, ಎಲಲ ಬಲಲವನು.

Also in: ar, az, bg, bi, ca, cy, da, de, el, en, eo, es, fa, fi, fr, hi, hu, ht, hu, hy, iba, id, is, it, ja, kl, ko, lv, mg, ml, mt, ne, nl, pl, pt, ro, ru, sk, sm, sq, sv, ta, tl, uk, ur, vi, zh-Hans, zh-Hant

Journey

BH10688

ಓ ದೇವರೇ, ನನನ ದೇವರೇ, ನೆನನ ಪರೇಮಪಾಶವನನು ಬಿಗಿದಪಿಪಿಂಂಡು ನನನ ಮನೆಯೆಂದ ಹೊರಟಿರುವೆ. ನೆನನ ರಕಷಣಿಗೆ ಹಾಗೂ ಲಕಷಣೆಯಕೆ ಪೂರಣವಾಗಿ ಒಳಗಾಗಿರುವೆ. ನೆನನ ಪರೇತೆಗೆ ಪಾತರರಾದವರನನು ಯಾವ ಬಗೆಯೆಂದ ರಕಷಿಸುತೆತೆರುವೆಯೋ ಅದೇ ಪರೇತೆಯೆಂದ ನಾನು ದುರಮಾರ್ಗಿಯಾಗದಂತೆ, ನೆನನಿಡೆಧ ನಡತೆಗಳಿಂದ ಕಾಪಾಡು, ತಿಳಿಗೇಡೆಗಳ ದುಷಟತನದಿಂದ ಉಳಿಸು, ನೆನನಿಂದ ದೂಡಲಪಟಿಟ ಕುಹಕೆಗಳಿಂದ ದೂರವೆಡು. ನೆನನ ಔದಾರಯ ಹಾಗೂ ಅದರದೆಂದ ನನನನನು ಸುಖವಾಗಿರಿಸು, ಆಮೇಲೆ ನನನನನು ನೆನನ ಪರಭಾವ ಮತತು ಬಲದೆಂದ ನನನ ಮನೆಗೆ ಹೆಂತೆರುಗುವಂತೆ ಮಾಡು. ನೆನು ಸತಯವಾಗಿಯೂ ಸರವಶಕತ ಸಂಕಟ ನಿವಾರಕ ಸವಯಂಪೂರಣ.

Also in: af, az, bg, bi, bn, bs, ca, cy, da, de, dgz, el, en, eo, es, fa, fj, fr, gil, ha, hi, hr, ht, hy, hz, id, is, it, kl, lg, lv, ml, nl, pl, pt, ro, ru, sr, srn, sv, tl, ur, zh-Hant

Long Obligatory Prayer

BH00987

*ದೇರಘ ಅನಿವಾರಯ ಪರಾರಥನೆ (24 ಗಂಟೆಗಳಲೆ ಒಂದು ಸಲ ಹೇಳಬೇಕಾಗಿರುವುದು)

ಯಾರು ಈ ಪರಾರಥನೆಯನನು ಪರಿಸಲು ಇಚ್ಛಿಸುವನೂ, ಅವನು ಎಡೆದು ನಿಲಲೆ ಮತತು ದೇವರ ಕಡೆ ತಿರುಗಲೆ, ಹಾಗೂ ಅವನು ತನನ ಜಾಗದಲೆ ನಿಲಲತೆತೆಡೆದಂತೆ ಕೃಪಾಳುಮೂ, ದಯಾಳುಮೂ ಆದ ಪರಭುವೆನ ಕೃಪೆಯನನು ನೆರೇಕಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲೆ. ನಂತರ ಅವನು ಹೇಗೆ ಹೇಳಲೆ: ಓ ಸರವ ನಾಮಾಂಕಿತಗಳ ಪರಭುವೇ ಮತತು ಸವಗಗಳ ಸೃಷ್ಟಿಕರತನೇ! ನನನ ಪರಾರಥನೆಯನನು ನೆನನ ಸೌಂದರಯದೆಂದ ನನನನನು ಮರೆ ಮಾಡಿರುವ ಪರದೆಗಳನನು ದಹಿಸುವಂತಹ ಬೇಂಕೆಯಂತೆಯೂ ಹಾಗೂ ನೆನನ ಸಮಮುಖದ ಸಾಗರದ ಬಳಿಗೆ ಕರೆದೊಯ್ಯುವ ಪರಕಾಶದಂತೆಯೂ ಮಾಡು ಎಂದು ಸರವೋತಕರಷ ಹಾಗೂ ಮಹಾಮಹೆಮಾನೇವೆತ ನೆನನ ಅದೃಶಯ ಸಾರದ ದಿನ ಚೆಲುವೆಗಳ ಮೂಲಕ ಪರಾರಥಿಸುತೆತೆಡೆದೇನೆ.

ಪೂಜಯನೂ ಮತತು ಸರವೋತಕರಷನೂ ಆದ ದೇವರನನು ಯಾಚಿಸಲು ಅವನು ತನನ ಕೈಗಳನನಿತೆ ಹೇಗೆ ಹೇಳಲೆ: ಓ ಪರಪಂಚಗಳ ಅಕಾಂಕಷೆಯೇ ಮತತು ರಾಷಟೆರಗಳ ಪರಿಯನೇ! ನೆನನ ಹೊರತು ಎಲಲಾ ಮೋಹಗಳಿಂದ ವಿಮುಕತನಾಗಿ ನೆನನಿಡೆಗೆ ತಿರುಗಿರುವುದನನು ಹಾಗೂ ಯಾಮದರ ಚಲನೆಯೆಂದ ಸಮಸತ ಸೃಷ್ಟಿಯೇ ಕಲಕಿ ಹೋಯೆತೋ, ಅಂತಹ ನೆನನ ಪಾಶಕೆ ನಾನು ಅಂಟಿಕೊಂಡಿರುವುದನನು ನೆನು ನೋಡುತೆತೆರುವೆ. ನಾನು ನೆನನ ಸೇವಕ, ಓ ನನನ ಪರಭುವೇ, ಮತತು ನೆನನ ಸೇವಕನ ಪುತರ ನೆನನ ಇಚ್ಛೆ ಹಾಗೂ ಅಕಾಂಕಷೆಯಂತೆ ನಡೆಯಲು ಸೆಡೆಧನಾಗಿರುವುದನನೂ ಮತತು ನೆನನ ಸಂತೋಷವನನಲದೆ ಮತತೇನನನೂ ಆಶಿಸದೆ ನಿಂತಿರುವುದನನೂ ನೆನು ನೋಡು. ನೆನನ ಸೇವಕರ ಜೊತೆ ನೆನನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನೆನನ ಕೃಪಾಸಾಗರ ಹಾಗೂ ನೆನನ ಅನುಗರಹದ ದಿನ-ನಕಷತರದ ಮೂಲಕ ನೆನನಲೆ ಮೋರೆ ಇಡುತೆತೆಡೆದೇನೆ. ಎಲಲಾ ಹೇಳಿಕೆ ಮತತು ಪರಶಂಸೆಗೂ ಮೇರೆದೆ ನೆನನ ಶಕತಿಯಾಣಿ! ನೆನನಿಂದ ಪರಕಟಗೊಂಡಿರುವುದೆಲಲಮೂ ನನನ ಹೃದಯದ ಬಯಕೆ ಮತತು ನನನ ಆತಮದ ಅಕಕರೆಯಾಗಿದೆ. ಓ ದೇವರೇ, ನನನ ದೇವರೇ! ನನನ ನೆರೇಕಷೆ ಮತತು ಕೃತೆಗಳತತ ನೋಡಬೇಡ, ಬದಲಾಗಿ ಭೂಮೆ ಮತತು ಸವರಗಗಳನನು ಅವರಿಸುವಂತಹ ನೆನನ ಇಚ್ಛೆಯತತ ನೋಡು. ನೆನನ ಮಹಾಮಹೆಮ ನಾಮಾಂಕಿತದ ಮೂಲಕ, ಓ ಎಲಲಾ ರಾಷಟೆರಗಳ ಪರಭುವೇ, ನೆನು ಏನನನು ಆಶಿಸೆಡೆಯೋ

ಅದನ್ನೇ ನಾನು ಆಶಿಸಿದದ್ದೇನೆ, ಮತತು ನೇನು ಏನನ್ನೂ ಪರೀತಿಸುವೆಯೋ ಅದನ್ನೇ ನಾನು ಪರೀತಿಸುವೆ. ಅವನು ಮೂಣಕಾಲೂರಿ, ಹಣಿಯನ್ನೂ ನೆಲಕೆ ಬಾಗಿಸಿ ಹೇಗೆ ಹೇಳಲಿ: ನಿನನ ಹೊರತು ಬೇರೆಲಲಾ ವೆವರಣಿಗಳಿಗೆಂತಲೂ ಮತತು ನಿನನ ಹೊರತು ಬೇರೆಲಲದರ ಗರಹಣ ಶಕತಿಗೆಂತಲೂ ನೇನು ಮಹಾಮಹೆಮನೆಡದೇಯೇ. ನಂತರ ಅವನು ನೆಂತು ಹೇಗೆ ಹೇಳಲಿ : ಓ ನನ್ನ ಪರಭುವೇ, ನನ್ನ ಪರಾರಥನೆಯನ್ನೂ ಜೀವಜಲದ ಕಾರಂಜಿಯನ್ನಾಗಿಸು. ಅದರಿಂದ ನಾನು ನಿನನ ಸಾರವಭೌಮತವವಿರುವ ತನಕ ಬಾಳುವಂತಾಗಲಿ ಮತತು ನಿನನ ಪರಪಂಚಗಳ ಪರತಿಯೊಂದು ಪರಪಂಚದಲೂ ನಿನನ ಸಮರಣಿ ಮಾಡುವಂತಾಗಲಿ ಪುನಃ ಅವನು ತನ್ನ ಕೈಗಳನ್ನೂ ಮೇಲೆತೆ ಬೇಡುತತಾ ಹೇಗೆ ಹೇಳಲಿ: ಓ ಯಾರ ಅಗಲಿಕೆಯಿಂದ ಹೃದಯಗಳು ಮತತು ಆತಮಗಳು ಕರಗಿದವೋ ಹಾಗೂ ಯಾರ ಪರೇಮದ ಅಗನೆಯಿಂದ ಇಡೀ ಪರಪಂಚವೇ ಜವಲಿಸಿತೋ ಅವನೇ ನೇನು! ಎಲಲ ಜನರನ್ನಾಳುವವನೇ!

ನಿನನಲೆರಮದೆಲಲವನ್ನೂ ನನ್ನಿಂದ ತಡೆಗಟ್ಟಿದೆರೆಂದು ಸಮಸತ ಸೃಷ್ಟಿಯನ್ನೇ ನಿಗರಹಿಸಿರುವ ನಿನನ ನಾಮದ ಮೂಲಕ ನಾನು ನಿನನಲೆ ಮೂರೆಯೆಡುತತಿದೇನೆ. ಓ ಪರಭುವೇ, ಈ ಅಪರಿಚಿತನು ನಿನನ ಭವಯತೆಯ ಮೇಲಕಟ್ಟಿನ ಆಶರಯದಲೆರುವ ಹಾಗೂ ನಿನನ ಕೃಪೆಯ ಅವರಣದಲೆರುವ ಅವನ ಮಹೋನ್ನತವಾದ ಬೇಡಿಗೆ ತವರೆಯಾಗಿ ಹೋಗುಮದನ್ನೂ, ಈ ಅತಿಕರಮೆಯು ನಿನನ ಕಷಮಾ ಸಾಗರವನ್ನರಸುಮದನ್ನೂ; ಈ ದೇನನೂ ನಿನನ ವೈಭವದ ಆಸಥಾನವನ್ನೂ ಹಾಗೂ ಈ ಬಡಪಾಯೆಯು ನಿನನ ಐಶವರೆಯವನ್ನೂ ಅರಸುಮದನ್ನೂ ನೇನು ನೋಡುತತೆರುವೆ. ನಿನನ ಅಪೇಕ್ಷೆಯಂತೆಯೇ ಅಪೇಪಣಿ ನೇಡುವ ಅಧಿಕಾರ ನಿನನದಾಗಿರುವುದು. ನಿನನ ಕೃತಿಗಳಲೆ ನೇನು ಪರಶಂಸೆಪಡಬೇಕಾಗಿರುವುದಕ್ಕೂ, ನಿನನ ಅಪೇಪಣಿಗೆ ಎಲಲರೂ ಬಡಧರಾಗಿರಬೇಕೆಂಬುದಕ್ಕೂ ಹಾಗೂ ನಿನನಾಜ್ಞೆಯಲೆ ನಿರಬಂಧದಲೆರಬೇಕಾಗಿರುವುದಕ್ಕೂ ನಾನು ಸಾಕಷಿಯಾಗಿದೇನೆ. ನಂತರ ಅವನು ತನ್ನ ಕೈಗಳನ್ನೂ ಮೇಲೆತತಲಿ ಹಾಗೂ ಮೂರು ಸಲ ಮಹೋನ್ನತ ನಾಮ (ಅಲಹಾ-ಓ-ಅಭಾ)ವನ್ನೂ ಉಚಚರಿಸಲಿ, ನಂತರ ಅವನು ಕೈಯನ್ನೂ ಮೂಣಕಾಲ ಮೇಲೆರೆಸಿ ದೇವರ ಮುಂದೆ - ಆತನು ಅನುಗರಹಿತನು ಮತತು ಮಹೋನ್ನತನು -ಬಗೆಗೆ ಹೇಗೆ ಹೇಳಲಿ: ಓ ನನ್ನ ದೇವರೇ, ಪೂಜಿಸುವ ಹೆಚ್ಚಯಕೆ ಮತತು ಸಮರಿಸುವ ಹಾಗೂ ಸುತಿಸುವ ಹಂಬಲಿಕೆಯಲಿ ಹಾಗೂ ನನ್ನ ಚೈತನೆಯಮ ನನ್ನ ಕೈಕಾಲುಗಳಲೆ ಮತತು ಅಂಗಾಂಗಗಳಲೆ ಹೇಗೆ ಕಲಕೆದೆ ಎಂಬುದನ್ನೂ, ನಿನನ ನುಡಿಯ ಸಾಮರಾಜಯದಲೆ ಮತತು ನಿನನ ಜ್ಞಾನದ ಸವರಗದಲೆ ನಿನನ ಆಜ್ಞೆಯ ನಾಲಿಗೆಯು ಸಾಕಷಿ ನುಡಿದೆಡದಂತೆ ಅದು ಹೇಗೆ ಸಾಕಷಿ ನುಡಿದೆದೆ ಎಂಬುದನ್ನೂ ನೇನು ನೋಡುತತೆರುವೆ. ಓ ನನ್ನ ಪರಭುವೇ, ನಾನು ನನ್ನ ಬಡತನವನ್ನೂ ನಿರೂಪಿಸಿ, ನಿನನ ಉದಾರತೆ ಮತತು ಸಿರಿವಂತಿಕೆಯನ್ನೂ ದೊಡಡದಾಗಿಸುವಂತೆಯೂ ಮತತು ನನ್ನ ದುರಬಲತೆಯನ್ನೂ ಘೋಷಿಸಿ ನಿನನ ಶಕತಿ ಮತತು ವೈಭವವನ್ನೂ ಪರತೆಪಾದಿಸುವಂತಾಗಲೆಂದು ನಿನನಲೆರಮದೆಲಲವನ್ನೂ ಪರಾರಥಿಸುವಂತೆ, ನಾನೇ ಸಧಿತಿಯಲೆರಲಲ ಇಚ್ಛಿಸುತತೇನೆ. ನಂತರ ಅವನು ನೆಂತು ಕೈಗಳನ್ನೂ ಎರಡು ಬಾರಿ ಮೇಲೆತತಿಯಾಚಿಸುತತಾ ಹೇಗೆ ಹೇಳಲಿ: ನೇನಲಲದೆ ಬೇರೆ ದೇವರೆಲಲ, ಸರವಶಕತನೂ, ಸರವ ಉದಾರಿಯೂ ಆದ, ಆದಿಯಲಲೂ ಮತತು ಅಂತಯದಲಲೂ, ವೆಧೇಯಕನಾಗಿರುವ ನೇನಲಲದೆ ಬೇರೆ ದೇವರೆಲಲ. ಓ ದೇವರೇ ನನ್ನ ದೇವರೇ! ನಿನನ ಕಷಮೆಯು ನನಗೆ ಧೈರೆಯವನ್ನೂ ತಂದು ಕೊಟ್ಟಿದೆ ಮತತು ನಿನನ ಕರಣಿಯು ನನಗೆ ಶಕತಿಯನ್ನೂ ಕೊಟ್ಟಿದೆ ಮತತು ನಿನನ ಕರೆಯು ನನ್ನನ್ನೂ ಎಚ್ಚರಿಸಿದೆ ಮತತು ನಿನನ ಅನುಗರಹಮ ನನ್ನನ್ನೂ ಮೇಲೆತತೆ ನಿನನೆಡೆಗೆ ಕರೆತಂದಿದೆ. ಇಲಲವಾದರೆ ನಿನನ ಸಾಮೇಪೆಯದ ನಗರದ ದೇವರದಲೆ ನಿಲಲಲು ಅಥವಾ ನಿನನ ಇಚ್ಛೆಯ ಸವರಗದಿಂದ ಪರಕಾಶಿಸುತತೆರುವ ಬೆಳಕಿನೆಡೆಗೆ ನನ್ನ ಮುಖವನ್ನೂ ತೆರುಗಿಸುವ ಧೈರೆಯ ಮಾಡಲು ನಾನೆಯಾರು? ಓ ನನ್ನ ಪರಭುವೇ, ಈ ಅನಿಷೆಟ ಜೀವಿಯು ನಿನನ ಅನುಗರಹದ ಬಾಗಲನ್ನೂ ತಟ್ಟುತತೆರುವದನ್ನೂ ಮತತು ಈ ಅಸಧಿರ ಆತಮಮ ನಿನನ ಅನುಗರಹದ ಕೈಗಳಿಂದ ಅವಿನಾಶಿ ಜೀವನದೆಯನ್ನೂ ಹುಡುಕುತತೆರುವದನ್ನೂ ನೇನು ನೋಡುತತೆರುವೆ. ಎಲಲಾ ಕಾಲದಲಲೂ ನಿನನದೆ ಅಧಿಪತಿಯ. ನೇನೇ ಎಲಲಾ ನಾಮಾಂಕಿತಗಳ ಪರಭುವಾಗಿರುವೆ; ಮತತು ಓ ಸವರಗಗಳ ಸೃಷ್ಟಿಕರತನೇ, ನಿನನ ಇಚ್ಛೆಗೆ ನನ್ನದೆಲಲಮೂ ಒಪ್ಪಿಸಲಪಟ್ಟಿದೆ ಹಾಗೂ ಮನಸಾರೆ ಸಮರಪಿತವಾಗಿದೆ. ಅವನು ತನ್ನ ಕೈಗಳನ್ನೂ ಮೂರು ಬಾರಿ ಮೇಲೆತತೆ ಹೇಗೆ ಹೇಳಲಿ: ಪರತಿಯೊಂದು ಹಿರಿಮೆಗೆಂತಲೂ ದೇವರು ಮಹಾಮಹೆಮನಾಗಿರುವನು! ನಂತರ ಅವನು ಮೂಣಕಾಲೂರಲಿ ಮತತು ಹಣಿಯನ್ನೂ ನೆಲಕೆ ಬಾಗಿಸಿ ಹೇಗೆ ಹೇಳಲಿ:

ನಿನ್ನ ಸಾಮೇಷಯದ ಸವರಗವನನೇರಲಿಕೆಕಾಗಲೀ ಅಥವಾ ನಿನ್ನ ಭಕತರ ಹೃದಯ ಪಕಷಿಗಳು ನಿನ್ನ ಮಹಾಡವಾರದ ಬಾಗಲಿ ಬಳಿ ಬರಲಿಕೆಕಾಗಲೀ, ನಿನ್ನ ಸಾಮೇಷಯದಲಿರುವವರ ಪರಶಂಸೆಗೂ ಮೇರಿದವನು ನೀನು. ನೀನು ಎಲಲಾ ಗುಣಗಳನೂ ಮೇರಿದ ಪರಮ ಪಾವನನು, ಎಂದು ನಾನು ಸಾಕಷಿ ನುಡಿಯುತ್ತೇನೆ. ಮಹೋನತನೂ, ಸರವ ಮಹಾಮಹಿಮನೂ ಆದ ನೀನಲಲದೆ ಬೇರೆ ದೇವರೆಲಲ. ನಂತರ ಅವನು ಕುಳಿತುಕೊಂಡು ಹೇಗೆ ಹೇಳಲಿ:

ಯಾಮದನನು ಸಮಸತ ಸೃಷ್ಠಿಗಳೂ, ಮೇಲಿನ ದೈವಗುಣಗಳು, ಸರವೋಚ್ಛ ಸವರಗದ ನಿವಾಸಿಗಳು, ಎಲಲದಕೆಕಿಂತಲೂ ಮೇಲಾಗಿ ಮಹಿಮಾವಂತ ದಿಗಂತದಿಂದ ಸವಯಂ ವೈಭವದ ಜಿಹವೆಯೂ ನೀನೇ ದೇವರು ಮತತು ನೀನಲಲದೆ ಬೇರೆ ದೇವರೆಲಲ ಹಾಗೂ ಪರಕಟಗೊಂಡಾತನು ಒಂದು ಗುಪತ ರಹಸಿಯವೆಂದೂ, ಅತಿಯಮೂಲಯವಾದ ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕಷರಗಳು ಒಂದುಗೂಡಿ ಹೆಣಿದುಕೊಂಡಿರುವುದನನೂ ಪರಮಾಣಿಸಿದವೋ ಅದಕೆಕೆ ನಾನು ಸಾಕಷಿ ನುಡಿಯುತ್ತೇಡೆದೇನೆ. ಯಾರ ಹೆಸರನನು ಸರವೋಚ್ಛ ಲೇಖನಿಯು ಉಚ್ಚರಿಸಿತೋ ಹಾಗೂ ಮೇಲಣ ಸಿಂಹಾಸನ ಹಾಗೂ ಭೂಮೆಯ ಪರಭುವಾಗಿರುವ ದೇವರ ಗರಂಧಗಳಲಲಿ ಉಲಲೇಖಿತವಾಯಿತೋ ಅದು ಆತನೆಂದು ನಾನು ಸಾಕಷಿ ನುಡಿಯುತ್ತೇಡೆದೇನೆ. ನಂತರ ಅವನು ನೆಟಿಟಿಗೆ ನಿಂತು ಹೇಗೆ ಹೇಳಲಿ: ಓ ಸರವಾಸತತವಗಳ ಪರಭುವೇ, ಸದೃಶಯ ಮತತು ಅದೃಶಯ ವಸತುಗಳ ಒಡೆಯನೇ! ನೀನು ನನ್ನ ಕಣಣೀರನನು ಮತತು ನನ್ನ ನೆಟಿಟುಸೆರನನು ನೋಡುತ್ತೆರುವೆ ಮತತು ನನ್ನ ನರಳುಟವನನೂ ಮತತು ಗೋಳುಟವನನೂ ಹಾಗೂ ನನ್ನ ಹೃದಯದ ಶೋಕವನನೂ ಆಲಿಸುತ್ತೆರುವೆ. ನಿನ್ನ ಪರಾಕರಮದ ಸಾಕಷಿಯಾಗಿ! ನನ್ನ ಅಪರಾಧಗಳು ನನ್ನನನು ನಿನ್ನ ಸಮೇಪ ಬಾರದಂತೆ ತಡೆಗಟ್ಟಿವೆ; ಮತತು ನನ್ನ ಪಾಪಗಳು ನನ್ನನನು ನಿನ್ನ ಪವತರತೆಯ ಆಸಥಾನದಿಂದ ಬಹುದೂರವೆಟ್ಟಿವೆ; ಓ ನನ್ನ ಪರಭುವೇ, ನಿನ್ನ ಪರೀತಿಯು ನನ್ನನನು ಸಿರಿವಂತನನಾಗಿಸಿದೆ, ಮತತು ನಿನ್ನ ಅಗಲಿಕೆಯು ನನ್ನನನು ನಾಶಪಡಿಸಿದೆ. ಹಾಗೂ ನಿನ್ನಿಂದ ದೂರವಿರುವೆಕಿಯು ನನ್ನನನು ಶೋಷಿಸಿದೆ. ನಾನಿಲಲಿರುವೆ, ನಾನಿಲಲಿರುವೆ, ಎಂದು ನಿನ್ನ ಆರಿಸಲಪಟ್ಟಿವರು ಈ ಅಗಾಧತೆಯಲಲಿ ನುಡಿದರೋ ಆ ನುಡಿಗಳಿಂದ ಮತತು ನಿನ್ನ ಸಾಕಷಾತಕಾರದ ಉಸಿರಿನಿಂದ ಹಾಗೂ ನಿನ್ನ ಅವತಾರದ ಮುಂಜಾನೆಯ ತಂಗಾಳಿಯಿಂದ ನಾನು ನಿನ್ನ ಸೌಂದರಯವನನು ನೋಡುವಂತೆಯೂ ಮತತು ನಿನ್ನ ಗರಂಧದಲಲಿರುವದೆಲಲವನನೂ ಪರಿಪಾಲಿಸುವಂತೆಯೂ ಅಜಿಞಾಪಿಸು ಎಂದು ನಾನು ನಿನ್ನಲಲಿ ನಿನ್ನ ಹೆಜ್ಜೆಗಳೊಂದಿಗೆ ಈ ನಿಸ್ಸಾರತೆಯಲಲಿ ಪರಾರಥಿಸುತ್ತೇಡೆದೇನೆ. ಅವನು ಬಳಿಕೆ ಮೂರು ಬಾರಿ 'ಮಹೋನತ ನಾಮ' (ಅಲಹಾ-ಓ-ಆಭಾ)ವನನು ಉಚ್ಚರಿಸಲಿ ಮತತು ತನ್ನ ಕೈಯನನು ಮೂಣಕಾಲ ಮೇಲಿಟ್ಟು ಬಗೆಗೆ ಹೇಗೆ ಹೇಳಲಿ: ಓ ನನ್ನ ದೇವರೇ, ನಿನ್ನನನು ಸಮರಿಸುವಂತೆ ಮತತು ಸತುತಿಸುವಂತೆ ನೀನು ನನಗೆ ಸಹಾಯ ನೀಡಿದೆದಕೆಕಾಗಿ ಮತತು ನಿನ್ನ ಚಿಹನೆಗಳ ದಿನ ಚಿಲುಮೆಯನನು ನಾನು ತಿಳಿಯುವಂತೆ ಮಾಡಿದೆದಕೆಕಾಗಿ ಮತತು ನಾನು ನಿನ್ನ ಪರಭುತವಕೆಕೇ ಶರಣಾಗುವಂತೆ ಮಾಡಿದೆದಕೆಕಾಗಿ ಮತತು ನಿನ್ನ ದೈವತವದ ಮುಂದೆ ವಿನಮರನಾಗಿ ಮಾಡಿದೆದಕೆಕಾಗಿ ಮತತು ನಿನ್ನ ವೈಭವದ ಜಿಹವೆಯ ನುಡಿಗಳನನು ಸವೀಕರಿಸುವಂತೆ ಮಾಡಿದೆದಕೆಕಾಗಿ ನನಗೆ ಪರಶಂಸೆಯಾಗಲಿ. *ನಂತರ ಅವನು ಎಡೆದು ಹೇಗೆ ಹೇಳಲಿ: ಓ ದೇವರೇ, ನನ್ನ ದೇವರೇ! ನನ್ನ ಬೆನನು ನನ್ನ ಪಾಪದ ಹೊರೆಯಿಂದ ಬಾಗಿಹುದು ಮತತು ನಿನ್ನ ನೆರಲಕಷತೆಯು ನನ್ನನನು ನಾಶ ಮಾಡಿಹುದು. ಯಾವಾಗ ನಾನು ನನ್ನ ಕೆಟ್ಟ ಕಾರಯಗಳನನು ಮತತು ನಿನ್ನ ಔದಾರಯವನನು ವೆಮರಶಿಸುತ್ತೇನೋ ಆಗ ನನ್ನ ಹೃದಯಮ ನನ್ನಲಲೇ ಕರಗೆ ಹೋಗುಮದು ಮತತು ನನ್ನ ರಕತಮ ನನ್ನ ನಾಡಿಗಳಲಲಿ ಕುದಿಯುಮದು. ಓ ಪರಪಂಚಗಳ ಆಕಾಂಕ್ಷೆಯೇ! ನಿನ್ನ ಸೌಂದರಯದಾಣಿ! ನನ್ನ ಮುಖವನನು ನಿನ್ನೆಡೆಗೆ ಎತತಲು ನಾನು ನಾಚಿಕೆಯಿಂದ ಬಣಣಗುಂದಿರುವೆ ಮತತು ನನ್ನ ಹೆಜ್ಜೆಯಕೆಯ ಕೈಗಳು ನಿನ್ನ ಅನುಗರಹದ ಸವರಗದೆಡೆ ಚಾಚಲು ಲಜಜಿತವಾಗಿವೆ. ಓ ನನ್ನ ದೇವರೇ, ನಿನ್ನನನು ಸಮರಿಸಲು ಹಾಗೂ ನಿನ್ನ ಗುಣಗಾನ ಮಾಡಲು ನನ್ನ ಕಣಣೀರು ಹೇಗೆ ನನ್ನನನು ತಡೆಯುತ್ತೆದೆ ಎಂದು ನೀನು ನೋಡುತ್ತೆರುವೆ, ಓ ಇಹಲೋಕ ಮತತು ಪರಲೋಕದ ಸಿಂಹಾಸನಾಧಿಕಾರಿಯೇ! ನಿನ್ನ ಸಾಮರಾಜಯದ ಚಿಹನೆಗಳಿಂದ ಮತತು ನಿನ್ನ ಪರಭುತವದ ರಹಸಿಯಗಳ ಮೂಲಕ ನಿನ್ನ ಔದಾರಯದಂತೆ ನಿನ್ನ ಪರೀತಪಾತರನನು ನಡೆಸಿಕೋ ಎಂದು ನಾನು ನಿನ್ನಲಲಿ ಬೇಡುವೆನು. ಓ ಸರವಾಸತತವದ ಪರಭುವೇ, ಮತತು ನಿನ್ನ ಅನುಗರಹಕೆ ಪಾತರನು, ಓ ಗೋಚರ ಮತತು ಅಗೋಚರ ಸಾಮರಾಟನೇ! ನಂತರ ಅವನು 'ಮಹೋನತ ನಾಮ' (ಅಲಹಾ-ಓ -ಆಭಾ)ವನನು ಮೂರು ಸಲ

ಉಚ್ಚರಿಸಲಿ ಮತತು ತನನ ಹಣಿಯನನು ನೆಲಕಕೆ ಮುಟಿಟಿಸಿ ಹೇಗೆ ಹೇಳಲಿ: ಓ ನಮಮ ದೇವರೇ, ನೀನು ನಮಮನನು ನೆನನ ಸಾಮೇಷಯಕಕೆ ಸೆಳೆಯುವಂತಹದನನು ಕರುಣಿಸಿದದಕಕಾಗಿ ಮತತು ನೆನನಿಂದ ಕಳುಹಿಸಲಪಟಿಟಿ ನೆನನ ಪುಸತಕಗಳು ಮತತು ನೆನನ ಗೆರಂಥಗಳಲಿರುವ ಪರತಿಯೊಂದು ಒಳೆಯ ವಸತುವನನೂ ನೀನು ಪೂರೈಸಿರುಮದಕಕಾಗಿ ನೆನಗೆ ಪರಶಂಸೆಯಾಗಲಿ. ಓ ನನನ ಪರಭುವೇ, ಅಪರಯೋಜಕ ಕಲಪನೆಗಳಿಂದ ಮತತು ವಯರಥ ಅಲೋಚನೆಗಳಿಂದ ನಮಮನನು ರಕಷಿಸೆಂದು ನಾಮ ನೆನನಲಿ ಬೇಡಿಕೊಳುವೆಮ. ನೆಜವಾಗಿಯೂ, ನೀನು ಪರಾಕರಮೆ ಮತತು ಸರವಜ್ಞ. ನಂತರ ಅವನು ತನನ ತಲಿಯನನು ಎತತಲಿ ಮತತು ಕುಳಿತುಕೊಂಡು ಹೇಗೆ ಹೇಳಲಿ ನೆನನಿಂದ ಆರಿಸಲಪಟಿಟಿವರು ಸಾಕಷಿ ನುಡಿದಿದದಕಕೂ, ಮತತು ಒಪಪಿಕೊಂಡಿರುಮದಕಕೂ, ಸರವೋಚ್ಚ ಸವರಗದ ನೆವಾಸಿಗಳು ಮತತು ನೆನನ ಮಹಾಸಿಂಹಾಸನದ ಪರದಕಷಿಣಿ ಮಾಡಿದವರು ಒಪಪಿಕೊಂಡಿದದಕಕೂ ನಾನು ಸಾಕಷಿ ನುದಿಯುತತೇನೆ. ಭೂಮಿ ಮತತು ಸವರಗದಲಿರುವ ಸಾಮರಾಜಯಗಳೆಲಮೂ ನೆನನವೇ, ಓ ಪರಪಂಚಗಳ ಪರಭುವೇ!

Also in: af, am, ar, bg, bi, bn, bs, ca, ch, cy, da, de, el, en, eo, es, fa, fj, fr, gil, ha, ht, hu, hy, id, is, it, kl, ky, ky, lo, lv, mg, ml, mn, mr, mt, naq, naq, naq, naq, naq, naq, naq, ne, nl, no, pl, pt, ro, ro, ru, sk, sne, sq, srn, ta, th, tk, tl, tvl, tvl, ur, zh-Hant

Martyrs and their families

AB02024

ಯಾರ ನಾಮಗಳ ಮೂಲಕ ರೋಗಿಗಳು ಗುಣಮುಖರಾಗುವರೋ, ಅಸವಸೆಧರು ವಾಸಿಗೊಳುವರೋ, ಬಾಯಾರಿದವರು ದಾಹವನನು ತಣಿಸುವ ಪಾನೀಯ ಪಡೆಯುವರೋ, ದುಃಖಪೇಡಿತರು ಶಾಂತರಾಗುವರೋ, ಚಪಲಚಿತ್ತರು ಮಾರಗದರಶಿತರಾಗುವರೋ, ಕಡೆಗಣಿಸಲಪಟಿಟಿವರು ಉನನತಿಗೇರುವರೋ, ಬಡವರು ಸಿರಿವಂತರಾಗುವರೋ, ಅಜ್ಞಾನಿಗಳು ಜ್ಞಾನಿಗಳಾಗುವರೋ, ಅಂಧಕಾರದಲಿರುವವರು ಪರಕಾಶಿತರಾಗುವರೋ, ಶೋಕತಪಿತರು ಪರಸನರಾಗುವರೋ, ನಿರಾತಸಾಹೆಗಳು ಉತಸಾಹೆತರಾಗುವರೋ, ತುಳಿಯಲಪಟಿಟಿವರು ಮೇಲಿತಲಪಡುವರೋ, ಅವನೇ ನೇನಾಗುವೆ, ಓ ಪರಮಾತಮ. ನೆನನ ಹೆಸರನ ಮೂಲಕ, ಓ ನನನ ದೇವರೇ, ಸೃಷ್ಟಿಸಿದ ಎಲಲಮೂ ಹುರಿದುಂಬಿಸಲಪಟಿಟಿವೆ, ಸವರಗಗಳು ವೆಯಾಪಿಸೆವೆ, ಭೂಮಿಯು ಸಧಾಪಿತವಾಗಿದೆ. ಮೇಘಗಳನೇನಿಬಿಸಿ ಭೂಮಿಯ ಮೇಲೆ ಅಮ ಮಳೆ ಸುರಿಸುವಂತೆ ಮಾಡಿದೆ. ನೆಶಚಯವಾಗಿಯೂ ಇದು ನೆನನ ಜೀವಿಗಳಿಗೆ ನೆನನ ಕುರುಹಾಗಿದೆ. ಯಾರ ನಾಮದ ಮೂಲಕ ನೀನು ನೆನನ ದೈವತವನನು ಪರಕಟಪಡಿಸಿರುವೆಯೋ, ಸೃಷ್ಟಿಯಲಿರುಮದಕಕಂತ ಮೆಗಿಲಾಗಿ ನೆನನ ಧರವನನು ಉನನತಿಗೇರಿಸಿರುವೆಯೋ ಹಾಗೂ ನೆನನ ಪರತಿಯೊಂದೂ ಅತಯಂತ ಶರೇಷ್ಠ ಬಿರುದುಗಳಿಂದ ಅತೀ ಮಹಿಮಾನೆವಿತ ಗುಣಧರಮಗಳಿಂದ, ಮತತೆಲಾ ಸಡಗುಣಗಳಿಂದ ನೆನನ ಉತಕೃಷಿ ಹಾಗೂ ಅತಯಂತ ಶರೇಷ್ಠವಾದ ಅಸತೆತವಮ ಶಲಾಘಿಸಲಪಟಿಟಿದೆಯೋ, ಆಡದರಿಂದ ನೆನನ ಸೃಷ್ಟಿಯ ಸಾಮರಾಜಯದಲಿ ನೆನನ ಸಕಲ ವೈಭವದ ಆತಮದೊಡನೆ ನೀನು ಸಂಬಂಧಿಸಿರುವ ಈ ಹಸುಳೆಯ ಮೇಲೆ ಈ ರಾತರಿ ನೆನನ ದಯೆಯ ಮೋಡಗಳಿಂದ ನೆನನ ಉಪಶಮನವನನು ವರಷಿಸೆಂದು ನಾನು ನೆನನಲಿ ಮೂರಿಯೆಡುತತೆಡೆದೇನೆ. ಆನಂತರ, ನೆನನ ಅನುಗರಹ, ಸುಸಧಿತೆ ಹಾಗೂ ಆರೋಗಿಯದ ನಿಲುವಂಗಿಯನನು ಅವನಿಗೆ ತೊಡಿಸು. ಓ ನನನ ಪರಿಯತಮನೇ, ಪರತಿಯೊಂದು ಬೇನೆ ಮತತು ವೆಯಾಧಿಯಿಂದ ಹಾಗೂ ನೆನಗೆ ಅಪರಿಯವಾದಮಗಳಿಂದ ಅವನನನು ಕಾಪಾಡು. ನೆಜವಾಗಿಯೂ ನೆನನ ಪರಾಕರಮಮ ಎಲಲಾ ವಸತುಗಳಿಗೂ ಸಮಬಲಮಳಡದಾಗಿದೆ. ಸತೆಯವಾಗಿಯೂ ನೀನು ಅತಯಂತ ಶಕಿತಶಾಲಿ, ಸವಯಮಾಧಾರನು. ಅದೂ ಅಲಲದೆ, ಓ ನನನ ಪರಮಾತಮನೇ, ಅವನ ಮೇಲೆ ಈ ಜಗತತಿನ ಹಾಗೂ ಮುಂದಿನದರ ಒಳಿತನನೂ ಅಲಲದೆ ಹಿಂದಿನ ಮತತು ನಂತರದ ತಲೆಮಾರುಗಳ ಒಳಿತನನೂ ಕಳುಹಿಸಿಕೊಡು. ನೆನನ ಬಲ ಮತತು ವೆವೇಕ ನೆಜವಾಗಿಯೂ ಇದಕಕೆ ಸರಿಸಮವಾಗಿರುಮದು.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB02024

ಓ ಪರಭುವೇ! ನೆನನಾಶರಯಕಕಾಗಿ ನಾನು ನೆನನಲಿಗೇ ಬರುತೆಡೆದೇನೆ, ನೆನನ ಎಲಲಾ ಚಿಹನೆಗಳತತ ನನನ

ಹೃದಯವನು ತೆರುಗಿಸಿದದ್ದೇನೆ. ಓ ಪರಭುವೋ! ಪರಯಾಣಿಸುತ್ತಿರಲಿ, ಅಥವಾ ಮನೆಯಲಿರಲಿ, ನನನ
ವಯತತಿಯಲಿರಲಿ ಅಥವಾ ನನನ ಕೆಲಸದಲಿರಲಿ ನನನ ಸಂಪೂರ್ಣ ಭರವಸೆಯನು ನಿನನಲಿರಿಸುವೆ. ಓ ನಿನನ
ಕರುಣಿಯಲಿ ಯಾರೂ ನಿನನನು ಮೇರಿಸಲಾಗದವನೇ, ಎಲಲಾ ವೆಷಯಗಳಿಂದಲೂ ಸೆವತಂತರವಾಗಿರುವಂತೆ
ಅವಶಯವಾದುದನು ಒದಗಿಸುವ ನಿನನ ಸಹಾಯವನು ನನಗೆ ದಯಪಾಲಿಸು. ಓ ಪರಭುವೋ! ನೀನು ಇಚ್ಛಿಸಿದಂತೆ,
ನನನ ಪಾಲಿನದನು ನನಗೆ ಅನುಗರಹಿಸು, ಹಾಗೂ ನನಗೆ ನೀನು ವೆಧಿಸಿರುಮದರಲಿ ನಾನು ತೃಪ್ತಪಡುವಂತೆ ಮಾಡು.
ಆಜ್ಞಾಪಿಸುವ ಸಂಪೂರ್ಣ ಅಧಿಕಾರ ನಿನನದಾಗಿದೆ.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

Morning

BH00009SHE

ಓ ಭಗವಂತ, ನಿನನ ರಕಷಣಿಯಲಿ ಎಚ್ಚರಗೊಂಡೆ, ಯಾರು ಈ ರಕಷಣಿಯನು ಅಪೇಕ್ಷಿಸುವರೋ ಅವರಿಗೆ
ಅದು ಲಭಿಯೆ. ನಿನನ ರಕಷಣಿಯ ಪವಿತರ ನೆಲೆಯಲಿ, ನಿನನ ಆ ಬಲವತತರವಾದ ಕೊತಲದಲಿ ಯಾರು ನೆಲಿಸಲು
ಇಚ್ಛಿಸುವರೋ ಅವರಿಗೂ ಅದು ಪೆರಾಪತಿಯಾದೀತು. ಓ ನನನ ಪರಭುವೋ, ನನನ ಅಂತರಾತಮವನು ನಿನನ
ಸಾಕಷಾತಕಾರದ ದಿವಿಯಜಯೋತಿಯಿಂದ ಬೆಳಗಿಸು. ನನನ ಬಾಹಯ ಸೆಧಿತಿಯನು ನಿನನ ಪರಸನತಿಯ ಬೆಳಕಿನ
ಕೆರಣದಿಂದ ಬೆಳಗಿಸಿದಂತೆಯೇ ಬೆಳಗಿಸುವವನಾಗು.

Also in: af, ar, az, be, bg, bi, bn, bs, ca, ch, cnr, cy, da, de, diu, el, en, eo, es, et, fi, fr, fy, gil, hr, ht, hu, hz, id, ik, is, kj, kl, ky, lb, lg, mg, ml, mt, naq, ne, nl, no, ny, pl, pt, ro, ru, se, sk, sne, sq, srn, st, sv, sw, tl, tpi, tvl, vi

Naw-Rúz

BH04569

ಓ ಪರಭು ನನನ ದೇವರೋ! ದುರಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನಿನನಿಡೆಗೆ ತಿರುಗುವ
ಅಸಹಾಯಕರ ಉಡಧಾರಕನೂ ನೀನೇ. ಪರಮ ದೀನನಾಗಿ, ನಿನನ ಸೌಂದರಿಯದ ಸಾಮಾಜಿಯದತತ ನನನ ನಮರ
ಕೈಗಳನು ಚಾಚಿ ನನನ ಅಂತರ ನಾಲಿಗೆಯಿಂದ ನಿನನಲಿ ಅತಯುತಸಾಹದಿಂದ ಈ ರೀತಿ ಬಿನನವಿಸುತ್ತಿಡದೇನೆ. ಓ
ದೇವರೋ, ನನನ ದೇವರೋ! ನಿನನನು ಆರಾಧಿಸುವಂತೆ ನನಗೆ ಸಹಾಯನೇಡು. ನಿನನ ಸೇವೆಗೈಯುವಂತೆ ನನನ
ಟೊಂಕವನು ಭಡರಪಡಿಸು; ನಿನಗಾಗಿ ನನನ ಸೇವೆಯಲಿ ನಿನನ ಅನುಗರಹದ ನೆರಮ ನೇಡು; ನಿನಗೆ
ವೆಧೇಯನಾಗಿರುವಲಿ ನಾನು ದೃಢನಾಗಿರುವಂತೆ ನನಗೆ ಕಷಟಗಳನೊದಗಿಸು; ನನನ ಮೇಲೆ ನಿನನ ಉದಾತತ
ಔದಾರಿಯವನು ಉಕೆ ಹರಿಯುವಂತೆ ಎಸಗು. ನಿನನ ಪೇರೇಮಪೂರಿತ ದಯಾದೃಷ್ಟಿಯನು ನನನತತ ಬೇರು ಹಾಗೂ
ನಿನನ ಕೃಪಾಸಾಗರದಲಿ ನನನನು ಮುಳುಗಿಸು. ನಿನನ ಧರಮದಲಿ ನನನ ಸೆವಾಮೆನಿಷೆಯ ಬಗೆಗೆ ನಾನು
ದೃಢನಾಗಿರುವಂತೆ ಅನುಗರಹಿಸು. ನಿನನಯತೆ ಹಾಗೂ ಭರವಸೆಯ ಪೂರ್ಣ ಪರಮಾಣವನು ನನನ ಮೇಲೆ ಕರುಣಿಸು,
ಆದರೆಂದ ನಾನು ಈ ಪರಪಂಚದಿಂದ ಸಂಪೂರ್ಣವಾಗಿ ಮುಕತನಾಗಬಹುದು, ನಿನನ ಮುಖಾರವೆಂದದೇ ನನನ ಪೂರ್ಣ
ಭಕತಿಯ ಮುಖವನು ತಿರುಗಿಸಬಹುದು, ಸಾಕಷಯ ಮತತು ಪುರಾವೆಗಳ ನೆರಬಂಧಿತ ಶಕತಿಯಿಂದ
ಬಲಯುತಗೊಳೆಬಹುದು, ಹಾಗೂ ಭವಯತೆ ಮತತು ಬಲದಿಂದೊಡಗೂಡಿ ಭೂಲೋಕ ಮತತು ಸೆವರಗದ
ಪರತಿಯೊಂದು ಪರದೇಶವನು ಮೇರೆ ಹೋಗಬಹುದು. ಸತಯವಾಗಿಯೂ ನೀನು ಕೃಪಾಳುಮೂ, ಸರವ
ವೈಭವಶಾಲಿಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಪರಭುವೋ! ಇವರು ಹುತಾತಮರ ಜೊತೆಗೆಡದು
ಬದುಕುಳಿದ, ಪವಿತರ ಆತಮಗಳ ಒಡನಾಡಿಗಳು. ಅವರು ಒಂದೊಂದು ಯಾತನೆಯನೂ ಸಹಿಸಿದರಲದಿ ಘೋರ
ಅನಿಯಾಯವನು ಎದುರಿಸುವಲಿ ಸಹನೆಯನು ಪರದರಶಿಸಿದರು. ಅವರು ಸಕಲ ಸೌಕರಿಯ ಹಾಗೂ
ಸಮೃದ್ಧಿಯನು ಪರಿತಯಜಿಸಿರುವರು. ನಿನನ ಪೇರೇತಿಯ ಮಾರಗದಲಿ ದಾರುಣ ವೇದನೆ ಮತತು ವೆಪತತುಗಳಿಗೆ
ಸೆವಇಚ್ಛಿಯಿಂದ ಒಳಪಡಿಸಿರುವರು, ನಿನನ ನೇರವಾದ ಪಥದಲಿ ಅವರು ದೃಢವಾಗಿ ನಡೆಯುತ್ತಿರುಮದರೆಂದ

ಅವರೆನೂ ಶತರುಗಳ ಬಿಗಿ ಹೆಡಿತದಲಿ ಬಂಧಿಯಾಗಿದೆದು. ಸತತವಾದ ಭಯಂಕರ ಯಾತನೆಗೊಳಪಟಿಟು ಹೆಂಸೆಸಲಪಟಿಟಿರುವರು. ಅವರಿಗೆ ನೆರಮ ನೇಡುವವರೆಯಾರು ಇಲಲ. ಅವರ ಮೆತ್ಯತವ ಬಯಸುವವರೆಯಾರೂ ಇಲಲ. ತುಚ್ಛ ಮತತು ಅಧರಮೆಗಳಲಲದೆ ಅವರೊಡನೆ ಬೆರೆಯಲು ಮತತು ಸಮರಸದೆಂದೆರಲು ಯಾರೊಬರೂ ಇಲಲ. ಓ ಪೆರಭುವೇ! ಈ ಆತಮಗಳು ಈ ಪೆರಾಪಂಚಿಕ ಜೀವನದಲಿ ಕಹೆಯಾದ ವೆಯಥೆಯನೆನು ಸವಿದೆರುವರು ಮತತು ನೆನೆನ ಸೆವರೆಗೇಯ ಸಾಮರಾಜಯವನೆನು ಸೇರುವ ತವಕದಲಿ, ನೆನೆನ ಮುಖಾರವೆಂದದ ಕಂಗೊಳಿಸುವ ಸೌಂದರೆಯದ ಪೆರೀತಿಯ ಕುರುಹಾಗಿ, ಪೇಡಕರು ಅವರ ಮೇಲೆ ಹೇರಿದ ಭೇಭತಸ ಅಪಮಾನವನೆನು ಅವರು ಸಹಿಸಿರುವರು. ಓ ಪೆರಭುವೇ! ಅವರ ಕಿವಿಗಳನೆನು ದೈವೇ ನೆರವೆನ ಹಾಗೂ ಶೀಘರ ವೆಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕಿತಿಯಿಂದ ಅಧಿಕಾರ ಚಲಾಯಿಸುವವರ ಹೆಂಸೆಯಿಂದ ಅವರನೆನು ಮುಕತಗೊಳಿಸು. ಅಧರಮೆಗಳ ಕೈಗಳನೆನು ತಡೆಹೆಡಿ, ಈ ಆತಮಗಳನೆನು ಅನಾಗರಿಕ ಕೆರೂರಿಗಳ ಉಗುರುಗಳು ಮತತು ಹಲಲುಗಳಿಂದ ಸೇಳುವಂತೆ ಮಾಡು. ಏಕೆಂದರೆ, ನೆನೆನ ಮೇಲಿನ ಪೆರೀತಿಯಿಂದ ಅವರು ಮರುಳಾಗಿರುವರು, ನೆನೆನ ಪವಿತರತೆಯ ರಹಸೆಯಗಳನೆನು ಒಪೆಪಿಕೊಂಡಿರುವವರಾಗಿ, ನೆನೆನ ದೆವಾರದಲಿ ವೆನೇತರಾಗಿ ನೆಂತಿರುವರು ಹಾಗೂ ನೆನೆನ ಪರಮೋತತಮ ಆವರಣವನೆನು ಸೇರಿದವರಾಗಿರುವರು. ಓ ಪೆರಭುವೇ! ನವ ಚೈತನೆಯದೆಂದ ಅವರನೆನು ಉದಾರವಾಗಿ ಬಲಪಡೆಸು; ರಾತೆರೆಯ ಮಜಬು ಕತತಲೆನಲಿ ನೆನೆನ ಅದೆಭುತವಾದ ಪುರಾವೆಗಳನೆನೂ ವೇಕಷಿಸುವಂತೆ ಮಾಡಲು ಅವರ ಕಣಿಣುಗಳನೆನು ಪೆರಜವಲೆಸು; ಸನಾತನ ರಹಸೆಯಗಳಿಂದ ತುಂಬಿದ ನೆನೆನ ಸಾಮರಾಜಯದಲಿ ಸಮ್ಯದಧವಾಗಿರುವ ಎಲಲಾ ಒಳೆಯದನೆನು ಅವರಿಗಾಗಿ ಗೊತತುಪಡೆಸು; ಎಲಲಾ ಪೆರದೇಶಗಳ ಮೇಲೂ ದೇದೇಷೆಯಮಾನವಾಗಿ ಹೊಳೆಯುವ ನಕಷತರದಂತೆಯೂ, ಫಲಭರಿತ ಸಮ್ಯದಧ ವ್ಯಕಷಗಳಂತೆಯೂ ಹಾಗೂ ಮುಂಜಾವೆನ ತಂಗಾಳಿಯಲಿ ಅಲುಗಾಡುವ ಕೊಂಬೆಗಳಂತೆಯೂ ಮಾಡು. ನೆಜವಾಗಿಯೂ, ನೇನು ಉದಾರಿಯೂ, ಪೆರಬಲನೂ, ಸರೆವಶಕತನೂ, ಅನೇರಬಂಧಿತನೂ, ಆಗಿರುವೆ. ಪೆರೀತೆ ಹಾಗೂ ಸುಕೋಮಲ ಕರುಣಿಯ, ಸರೆವ ವೈಭವಶಾಲೆ, ಸರೆವದಾ ಕಷಮಾಶೀಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, en, es, eu, fa, fi, ht, id, is, ky, ml, nl, no, pt, ro, sk, sq

BH03908

* (ಮಾರ್ಚ್ 21ನೇ ತಾರೀಖು ನೌರೂಗಿ ಇದು ಬಹಾಯೆ ವರೆಷದ ಪೆರಥಮ ದಿನ ಇದು ಸಂಭರವದ ದಿನವಾಗಿದೆ.) ಓ ನನೆನ ಪರಮಾತಮನೇ, ನೇನು ಧನೆಯ. ನೆನೆನ ಪೆರೀತಯರೆಥವಾಗಿ ಹಾಗೂ ನೆನೆಗೆ ಅಸಹೆಯವೆನೆಸುವ ಎಲಲ ವೆಚಾರಗಳಿಂದಲೂ ದೂರದೆಂದೆರಲು ಸಂಕಲಪಿಸಿ ಉಪವಾಸ ಮಾಡಿದವರಿಗೋಷಕರ ನೇನು ನೌ-ರೂಗಿ ಸಂಭರಮದ ಹಜಿಬವನೆನು ಗೊತತುಪಡೆಸಿರುವೆ. ನೆನೆನ ಪೆರೀತಿಯ ಅಗನಿ ಮತತು ಉಪವಾಸದೆಂದ ಉತಪನೆನವಾದ ಶಾಖ ನೆನೆನ ಧೆಯೇಯೋಡೆದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲಿ. ಅದು ಮಾತೆರವಲಲ, ಅಮ ನೆನೆನನೆನು ಸೆತುತೆಗೈಯುಮದರಲಿ ಹಾಗೂ ಸಮರಣಿ ಮಾಡುಮದರಲಿ ನೆರತವಾಗುವಂತೆ ಕೃಪೆ ಮಾಡು, ಓ ಪೆರಭುವೇ, ನೇನೇ ವೆಧಾಯಕಪಡೆಸಿದ ಉಪವಾಸದ ಆಭರಣದೆಂದ ಅವರನೆನು ಸಿಂಗರಿಸಿರುವೆಯಾದ ಕಾರಣ ನೆನೆನ ದಯೆ ಹಾಗೂ ಔದಾರೆಯದ ಉಪಕಾರದೆಂದಲೂ ಮನೆನಣಿಯೆಂದಲೂ ಕೂಡೆದಾ ಆಭರಣದೆಂದ ಸಹ ಅಲಂಕರಿಸುವವನಾಗು. ಮಾನವರ ನಡವಳಿಕೆಯೆಲಲ ನೆನೆನ ಸಮಾಧಾನ ಹಾಗೂ ಸಂತೋಷಚಿತತದ ಅವಲಂಬನೆಯಾಗುತದೆ. ಅಷೆಟೇ ಅಲಲ, ನೆನೆನ ಆಜಿಞಿಯ ಆಧಾರದ ಮೇಲೂ ನೆಂತಿರುತದೆ. ಯಾರು ಉಪವಾಸವನೆನು ಆಚರೆಸಿ, ಸತೆಯಸಂಧನಾಗಿ ಮುಕತಾಯಗೊಳಿಸುವನೋ ಅಂಥವನು ಚೆರಕಾಲದೆಂದಲೂ ಉಪವಾಸ ಮಾಡುತೆತಿರುವವರ ಗುಂಪಿಗೆ ಸೇರೆಸಲಪಡುವನು. ಅದೆಲಲದೆ ನೆನೆನ ಭಾವನೆಯಲಿ ಯಾವನು ಉಪವಾಸವನೆನು ಆಚರೆಸಿ ನೆಲಿಸಿ ಬಿಡುವನೋ ಅವನು ನೆನೆನ ಪವಿತರ ಉಡೆದೇಶಯಗಳಿಗೆ ಕಳಂಕ ತಂದವನೆಂದು ಪರಿಗಣಿಸಲಪಡುವನು. ಈ ಜೀವಂತ ಚೆಲುಮೆಯ ಪರೆಶುಡೆಧವಾದ ಜಲದೆಂದ ಅವನು ಹೊರದೂಡಲಪಡುವನು. ನೆನೆನ ಮೂಲಕವೇ ನೆನೆನ ಪೆರಶಂಸನೇಯ ಕರೆತವೆಯ ಪೆರಕಟವಾಗಿದೆ. ನೆನೆನ ಆಜಿಞಿಯ ಧವಜವನೆನೂ ಹಾರಿಸಿದೆ. ಇದನೆನು ನೆನೆನ ಆಜಿಞಾಪಾಲಕರಿಗೆ ತಿಳಿಸು ಪೆರಭುವೇ. ಎಲಲ ವಸತುಗಳ ಪವಿತರತೆಯು ನೆನೆನ ಇಚ್ಛೆ ಹಾಗೂ ಆದೇಶವನೆನು ಅವಲಂಬಿಸುಮದೆಂದೂ ಅವರಿಗೆ ಗೊತತು ಪಡೆಸು. ಅವರ ಪೆರತೆ ಆಚಾರಮೂ ನೆನೆನ ಅನುಮತೆ ಮತತು ಸಂತೋಷದ ವೆಧಿ ಬಡೆಧವಾಗಿದೆ. ಮಾನವರ

ನಡವಳಿಕೆಗಳೆಲ್ಲವೂ ನೆನನ ಸಮಮತೆ ಮತ್ತು ಅಜ್ಜಿಗೆ ಅನುಸಾರವಾಗಿ ಉಳಿಸಬಹುದು. ಇದು ಅವರಿಗೆ ಗೊತ್ತಾಗುವಂತೆ ಮಾಡು. ಈ ದಿನಗಳಲ್ಲಿ ನೆನನ ಸೌಂದರಿಯದ ನೆಲೆಯಿಂದ ಯಾವುದೂ ಅವರನ್ನು ಮರೆಮಾಚಲು ಸಾಧ್ಯವಿಲ್ಲವೆಂದು ಅವರಿಗೆ ಸಪ್ಪಟಪಡಿಸು. ಕರೆಸಿತ ಈ ದಿನಗಳಲ್ಲಿ ಹೇಗೆ ಹೇಳಿದ : “ಎಲಲ ರಾಜಯಗಳೂ ನೆನನಮ “ಓ ಚೈತನಯ ಕರತನೇ” ನೆನನ ಮೆತರ ಮೂಹಮಮಡ ಹೇಗೆ ಸಾರಿದ: “ ಓ ಉತತಮೋತತಮ ಪೆರೇತೆಗೆ ಪಾತರನಾದವನೇ, ನೆನನ ಸೌಂದರಿಯವನನು ಬಹೆರಂಗಪಡಿಸಿರುವೆ. ನೆನನ ವೆಶವಾಸ ಪಾತರರಿಗೆ, ಅತಿ ವೈಭವದ ನೆನನ ಸಾಕಷಾತಕಾರದಲೆ ಸೆಧಾನ ಗಳಿಸುವ ಮಾರಗವಾಮದು ಎಂಬುದನನು ಖಚಿತಪಡಿಸಿರುವೆ. ಹೇಗೆ ನೆನನ ಹೊರತು ಮೆಕೆಕೆಲ ವಸತುಗಳಿಂದಲೂ ಬಾಹೆರರಾದವರನನು ಬೆಟೆಟು ಉಳಿದವರೆಲ ದುಃಖಿಗಳಾಗಿರುವರು. ಯಾರು ನೆನನ ಸಾಕಷಾತಕಾರದ ದರಶನಕರತನೋ ಮತ್ತು ನೆನನ ಸುಗುಣಗಳ ಪರಕಾಶಕನೋ ಅಂಥವನತತ ಅವರು ತಮಮ ದೃಷ್ಟಿಯನನು ನೆಟೆಟಿರುವರು.” ಯಾವನು ನೆನನ ಶಾಖಿಯಂತಿರುವನೋ ಅಲಲದೆ ನೆನನ ಒಡನಾಡಿಯಂತಿರುವನೋ, ಓ ಸೆವಾಮೆಯೇ, ಅವನು ಈ ದೆವಸ ತನನ ಉಪವಾಸವನನು ಮುಕತಾಯಗೊಳಿಸಿರುವನು. ನೆನನ ಸಮಕಷಮದಲೆಯೇ, ನೆನನನನು ಸಂತೋಷಗೊಳಿಸಲು ಕೈಗೊಂಡ ಇದು ಮುಕತಾಯವಾಗಿದೆ. ಅವನಿಗೂ, ಅವರಿಗೂ, ಅಲಲದೆ ಈ ದಿನಗಳಲ್ಲಿ ನೆನನ ಸಮಮುಖದಲೆ ನೆನನ ವೆಧಿವತತಾದ ಸತಕರೆಮಗಳನನು ನಡೆಸಿದವರೆಲರೆಗೂ ಗೌರವೆಸು. ಆತನ ಇಂದೆನ ಜನಮದಲೆ ಹಾಗೂ ಭವೆಷೆಯ ಜನಮಗಳಲೆ ಅನುಕೂಲಿಸುವಂಥಮಗಳನನು ಒದಗಿಸು. ವಾಸೆತವಕೆಕೂ ನೇನೋ ಎಲಲವನನೂ ಬಲಲವ, ಸರೆವಜೆಇ.

Also in: am, ar, az, bg, bs, ca, da, de, el, en, eo, es, fi, fr, fy, ht, id, is, kgf, lv, mg, ml, ne, nl, no, pl, pt, ro, ru, sk, sne, sq, ta, tl, tpi, vi

Protection

AB00001SHI

ಓ ಭಗವಂತನೇ, ನನನ ಭಗವಂತನೇ, ನೆನನ ವೆಶವಾಸಾರಹರಾದ ಸೇವಕರನನು ರಕೆಷಿಸು. ಅವರನನು ಸೆವಾರಥ ಮತ್ತು ಮೋಹದ ಕೆಡುಕೆನಿಂದ ಕಾಪಾಡು. ನೆನನ ಪೆರೇಮಮಯವಾದ ದೃಷ್ಟಿಯಿಂದ ಅವರನನು ಮತೆಸರ, ದೆವೇಷ ಮತ್ತು ಅಸೂಯೆಗಳಿಂದ ರಕೆಷಿಸು. ನೆನನ ಉಡೆದಿಶೆಯದ ಅಭೇದೆಯವಾದ ಕೋಟಿಯೊಳಗೆಟೆಟು ಆಶರಯ ನೇಡು. ಸಂಶಯವೆಂಬ ಆಯುಧದಿಂದ ಕೆಷೇಮವಾಗಿರೆಸು. ಅವರನನು ನೆನನ ದೆವೆಯ ಸಾಕಷಾತಕಾರದ ಮೂರೆತಿ ಸೆವರೂಪರನನಾಗಿ ಮಾಡು. ನೆನನ ದೈವಿಕ ಏಕತೆಯ ದೈನಿಕ ಚೆಲುಮೆಯಿಂದ ಹೊರಹೊಮಮವ ದೇದೇಷೆಯಮಾನವಾದ ಕೆರಣಗಳ ಮೂಲಕ ಅವರ ಮುಖಾರವೆಂದಗಳನನು ಶೋಭಿಸುವಂತೆ ಮಾಡು. ನೆನನ ಪವೆತರ ಸಾಮರಾಜಯದಿಂದ ಪರಸನನತೆಗೊಳೆಳುವ ಶಲೋಕಗಳಿಂದ ಅವರಿಗೆ ಹೃದಯಾನಂದವನನು ಉಂಟುಮಾಡು. ನೆನನ ಸರೆವಶಕತೆಯಿಂದ ಅವರ ಟೊಂಕವನನು ಭಡೆರಪಡಿಸು, ನೇನೋ ಸರೆವ ಪೆರದಾತ, ರಕೆಷಕ, ಸರೆವಶಕತ, ಅಷೆಟೀ ಅಲಲ ದಯಾಳು.

Also in: af, az, bg, bi, ca, ch, da, de, el, en, eo, eo, es, fa, fr, ht, hy, hz, iba, is, it, kj, ky, ky, lg, lv, mg, ml, nl, no, pl, pt, ro, sm, sm, sne, sne, sne, sne, sne, sq, st, sv, ta, tl, tvl

AB07759

ಓ ನನನ ಪೆರಭುವೇ, ಜನರು ನೋಮ, ಅಪತತುಗಳಿಂದ, ಕಷೆಟ, ನೆಷೆರುಗಳೆಂಡ ಅವರೆಸಲಪಟೆಟಿರುವರೆಂದು ನೇನು ಅರೆತೆರುವೆ. ಮಾನವನ ಒಂದೊಂದು ಕಷೆಟಮೂ ಅವನನನು ಹೆಂಸಿಸುಮದು. ಅವನ ಒಂದೊಂದು ದುಃಸೆಧಿತಿಯೂ ಅವನನನು ಸರೆಪ ಕಚೆಚಿದಂತೆಯೇ ಸರೆ. ಇದನನು ಕೂಡ ನೇನು ತೆಳಿದಿರುವೆ. ನೇನು ನೇಡುವ ಸಂರಕಷಣೆ, ಭಡೆರತೆ, ಕಾಯುವೆಕೆ ಮತ್ತು ಕಾಪಾಡುವೆಕೆ ಇಮಗಳ ಹೊರತಾಗಿ ಅವನಿಗೆ ಬೀರೆ ಯಾವ ರಕೆಷಣೆ ಹಾಗೂ ಆಶರಯವೆಲಲ. ಓ ದಯಾಳು, ಓ ನನನ ಸೆವಾಮೆಯೇ, ನೆನನ ಸಂರಕಷಣೆಯೇ ನನನ ಅಸೆತರಶಸೆತರಗಳ ಬತತಳಿಕೆಯಾಗಿರಲೆ. ನೆನನ ಜೋಪಾನ ತನವೇ ನನನ ಗುರಾಣಿಯಾಗಿರಲೆ. ನೆನನ ಏಕೇಭಾವದ ಮೂರೆತಿಯೇ ಹಾಗೂ ಅದರ ದೆವಾರದಲೆ ಕಾಣಿಸಿಕೊಳೆಳುವ ನಮರತೆಯೇ ನನಗೆ ಬೆಂಗಾವಲಾಗಿರಲೆ. ನೆನನ ವಶತವ ಮತ್ತು ರಕೆಷಣೆ ನನನ ಕೋಟೆ ಹಾಗೂ ನೆವಾಸೆಧಾನವಾಗಿರಲೆ. ನನನನನು ಅಹಂ ಮತ್ತು ಆಕಾಂಕಷೆಗಳಿಂದ ರಕೆಷಿಸು. ಎಲಲ ರೋಗರುಜಿನಗಳಿಂದ,

ಪರೀಕ್ಷೆಯಿಂದ ಮತು ಕಷ್ಟಗಳಿಂದ ನನನನನು ಪಾರುಗಾಣಿಸು. ಸತಯವಾಗಿಯೂ ನೀನು ರಕಷಕ, ಪೋಷಕ, ಕಾಪಾಡತಕವ, ಸಂತ್ಯಜಿತದಾತ, ಅಷ್ಟೇ ಅಲಲ. ಕರುಣಾಳುಗಳಲಲಿ ಕರುಣಾಳು.

Also in: af, az, bg, ca, ceb, ceb, da, de, el, en, eo, es, fi, fr, gu, ht, hu, hy, iba, is, it, kl, ky, lb, lg, lo, mg, ml, ne, nl, ny, pl, ro, ru, sm, sq, sr, st, tl, tvl, uk

Ridván

BH04569

ಓ ಪರಭು ನನನ ದೇವರೇ! ದುರಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನಿನನಿಡೆಗೆ ತೆರುಗುವ ಅಸಹಾಯಕರ ಉದ್ಧಾರಕನೂ ನೀನೇ. ಪರಮ ದೀನನಾಗಿ, ನಿನನ ಸೌಂದರಿಯದ ಸಾಮಾಜ್ಯದತತ ನನನ ನವರ ಕೈಗಳನನು ಚಾಚಿ ನನನ ಅಂತರ ನಾಲಿಗೆಯಿಂದ ನಿನನಲಲಿ ಅತಯುತಸಾಹದಿಂದ ಈ ರೀತಿ ಬಿನನವಿಸುತತಿದೇನೆ. ಓ ದೇವರೇ, ನನನ ದೇವರೇ! ನಿನನನನು ಆರಾಧಿಸುವಂತೆ ನನಗೆ ಸಹಾಯನೀಡು. ನಿನನ ಸೇವೆಗೈಯುವಂತೆ ನನನ ಟೊಂಕವನನು ಭಡರಪಡಿಸು; ನಿನಗಾಗಿ ನನನ ಸೇವೆಯಲಲಿ ನಿನನ ಅನುಗರಹದ ನೆರಮ ನೀಡು; ನಿನಗೆ ವೆಧೇಯನಾಗಿರುವಲಲಿ ನಾನು ದೃಢನಾಗಿರುವಂತೆ ನನಗೆ ಕಷ್ಟಗಳನನೊದಗಿಸು; ನನನ ಮೇಲೆ ನಿನನ ಉದಾತತ ಔದಾರ್ಯವನನು ಉಕಕೆ ಹರಿಯುವಂತೆ ಎಸಗು. ನಿನನ ಪರೋಮಪೂರಿತ ದಯಾದೃಷ್ಟಿಯನನು ನನನತತ ಬೀರು ಹಾಗೂ ನಿನನ ಕೃಪಾಸಾಗರದಲಲಿ ನನನನನು ಮುಳುಗಿಸು. ನಿನನ ಧರಮದಲಲಿ ನನನ ಸವಾಮನಿಷೇರಿಯ ಬಗೆಗೆ ನಾನು ದೃಢನಾಗಿರುವಂತೆ ಅನುಗರಹಿಸು. ನೆಶಿಚಯತೆ ಹಾಗೂ ಭರವಸೆಯ ಪೂರಣ ಪರಮಾಣವನನು ನನನ ಮೇಲೆ ಕರುಣಿಸು, ಆದರೆಂದ ನಾನು ಈ ಪರಪಂಚದಿಂದ ಸಂಪೂರಣವಾಗಿ ಮುಕತನಾಗಬಹುದು, ನಿನನ ಮುಖಾರವಿಂದದಡೆ ನನನ ಪೂರಣ ಭಕತಿಯ ಮುಖವನನು ತೆರುಗಿಸಬಹುದು, ಸಾಕಷಿಯ ಮತು ಪುರಾವೆಗಳ ನೆರಬಂಧಿತ ಶಕತಿಯಿಂದ ಬಲಯುತಗೊಳಬಹುದು, ಹಾಗೂ ಭವಯತೆ ಮತು ಬಲದಿಂದೊಡಗೂಡೆ ಭೂಲೋಕ ಮತು ಸವರೆಗದ ಪರತಿಯೊಂದು ಪರದೇಶವನನು ಮೇರೆ ಹೋಗಬಹುದು. ಸತಯವಾಗಿಯೂ ನೀನು ಕೃಪಾಳುಮೂ, ಸರವ ವೈಭವಶಾಲಿಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಪರಭುವೇ! ಇವರು ಹುತಾತಮರ ಜೊತೆಗಿದ್ದು ಬದುಕುಳಿದ, ಪವಿತರ ಆತಮಗಳ ಒಡನಾಡೆಗಳು. ಅವರು ಒಂದೊಂದು ಯಾತನೆಯನನೂ ಸಹಿಸಿದೆದರಲದೆ ಘೋರ ಅನೆಯಾಯವನನು ಎದುರಿಸುವಲಲಿ ಸಹನೆಯನನು ಪರದರಶಿಸಿದೆದರು. ಅವರು ಸಕಲ ಸೌಕರಿಯ ಹಾಗೂ ಸಮೃದ್ಧಿಯನನು ಪರಿತಯಜಿಸಿರುವರು. ನಿನನ ಪರೀತಿಯ ಮಾರಗದಲಲಿ ದಾರುಣ ವೇದನೆ ಮತು ವೆಪತತುಗಳಿಗೆ ಸವಇಚ್ಛೆಯಿಂದ ಒಳಪಡಿಸಿರುವರು, ನಿನನ ನೋರವಾದ ಪಥದಲಲಿ ಅವರು ದೃಢವಾಗಿ ನಡೆಯುತತೆರಮದರೆಂದ ಅವರಿನನೂ ಶತರುಗಳ ಬಿಗೆ ಹೆಡಿತದಲಲಿ ಬಂಧಿಯಾಗಿದೆದು. ಸತವಾದ ಭಯಂಕರ ಯಾತನೆಗೊಳಪಟಿಟು ಹೆಂಸಿಸಲಪಟಿಟಿರುವರು. ಅವರಿಗೆ ನೆರಮ ನೀಡುವವರೆಯಾರು ಇಲಲ. ಅವರ ಮೆತ್ಯತವ ಬಯಸುವವರೆಯಾರೂ ಇಲಲ. ತುಚ್ಛ ಮತು ಅಧರಮೆಗಳಲಲದೆ ಅವರೊಡನೆ ಬೆರೆಯಲು ಮತು ಸಮರಸದಿಂದೆರಲು ಯಾರೊಬಬರೂ ಇಲಲ. ಓ ಪರಭುವೇ! ಈ ಆತಮಗಳು ಈ ಪರಾಪಂಚಿಕ ಜೀವನದಲಲಿ ಕಹಿಯಾದ ವಯಧಿಯನನು ಸವಿದಿರುವರು ಮತು ನಿನನ ಸವರೆಗೀಯ ಸಾಮಾಜ್ಯವನನು ಸೇರುವ ತವಕದಲಲಿ, ನಿನನ ಮುಖಾರವಿಂದದ ಕಂಗೊಳಿಸುವ ಸೌಂದರಿಯದ ಪರೀತಿಯ ಕುರುಹಾಗಿ, ಪೇಡಕರು ಅವರ ಮೇಲೆ ಹೇರಿದ ಭೇಭತಸ ಅಪಮಾನವನನು ಅವರು ಸಹಿಸಿರುವರು. ಓ ಪರಭುವೇ! ಅವರ ಕಿವಿಗಳನನು ದೈವೇ ನೆರವಿನ ಹಾಗೂ ಶೀಘರ ವಿಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕತಿಯಿಂದ ಅಧಿಕಾರ ಚಲಾಯಿಸುವವರ ಹೆಂಸಿಯಿಂದ ಅವರನನು ಮುಕತಗೊಳಿಸು. ಅಧರಮೆಗಳ ಕೈಗಳನನು ತಡೆಹೆಡೆ, ಈ ಆತಮಗಳನನು ಅನಾಗರಿಕ ಕರೂರಿಗಳ ಉಗುರುಗಳು ಮತು ಹಲಲುಗಳಿಂದ ಸೇಳುವಂತೆ ಮಾಡು. ಏಕೆಂದರೆ, ನಿನನ ಮೇಲಿನ ಪರೀತಿಯಿಂದ ಅವರು ಮರುಳಾಗಿರುವರು, ನಿನನ ಪವಿತರತೆಯ ರಹಸಿಯಗಳನನು ಒಪವಿಕೊಂಡಿರುವವರಾಗಿ, ನಿನನ ದೆವಾರದಲಲಿ ವಿನೇತರಾಗಿ ನಿಂತಿರುವರು ಹಾಗೂ ನಿನನ ಪರಮೋತತಮ ಆವರಣವನನು ಸೇರಿದವರಾಗಿರುವರು. ಓ ಪರಭುವೇ! ನವ ಚೈತನೆಯದೆಂದ ಅವರನನು ಉದಾರವಾಗಿ ಬಲಪಡಿಸು; ರಾತರಿಯ ಮಜಬು ಕತತಲೆನಲಲಿ ನಿನನ ಅಡೆಭುತವಾದ ಪುರಾವೆಗಳನನೂ ವೇಕಷಿಸುವಂತೆ ಮಾಡಲು ಅವರ ಕಣಣುಗಳನನು ಪರಜವಲಿಸು; ಸನಾತನ ರಹಸಿಯಗಳಿಂದ ತುಂಬಿದ ನಿನನ ಸಾಮಾಜ್ಯದಲಲಿ ಸಮೃದ್ಧವಾಗಿರುವ

ಎಲಲಾ ಒಳಿಲೆಯದನನು ಅವರಿಗಾಗಿ ಗೊತತುಪಡೆಸು; ಎಲಲಾ ಪರದೇಶಗಳ ಮೇಲೂ ದೇದೇಷೆಯಮಾನವಾಗಿ ಹೊಲೆಯು ನಕಷತರದಂತೆಯೂ, ಫಲಭರಿತ ಸಮ್ಯದಧ ವ್ಯಕಷಗಳಂತೆಯೂ ಹಾಗೂ ಮುಂಜಾವಿನ ತಂಗಲೆಯಲಲಿ ಅಲುಗಾಡುವ ಕೊಂಬಿಗಳಂತೆಯೂ ಮಾಡು. ನೆಜವಾಗಿಯೂ, ನೇನು ಉದಾರಿಯೂ, ಪರಬಲನೂ, ಸರವಶಕತನೂ, ಅನೇರಬಂಧಿತನೂ, ಆಗಿರುವೆ. ಪೇರೀತೆ ಹಾಗೂ ಸುಕೋಮಲ ಕರುಣಿಯ, ಸರವ ವ್ಯಭವಶಾಲಿ, ಸರವದಾ ಕಷಮಾಶೀಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, es, eu, fa, fi, ht, id, is, ky, ml, nl, no, pt, ro, sk, sq

Short Obligatory Prayer

BH11209

*ರವರು ಚಿಕಕ ಮಧಯಮ ಮತತು ದೇಶಫವೆಂಬ ಮೂರು ಅನಿವಾರಯ ಪರಾರಥನೆಗಳನನು ಅನುಗರಹಿಸಿರುವರು.

ಇಮಗಳಲಲಿ ಯಾಮದಾದರೊಂದನನೂ ಅಯಿದುಕೊಂಡರೆ ನಾಮ ನಮಮ ಕರತವೆಯವನನು ಪಾಲಿಸಿದಂತಾಗುಮದು)

ಚಿಕಕ ಅನಿವಾರಯ ಪರಾರಥನೆ

*(ಪರೀತೆ ದಿನ ಮಧಯಾನಹ 12 ಗಂಟೆಯಿಂದ ಸೂರಯಾಸತದೊಳಗೆ ಒಂದು ಬಾರಿ ಕಡಡಾಯವಾಗಿ ಪರಿಸಲೇಬೇಕಾದ ಚಿಕಕ ಅನಿವಾರಯ ಪರಾರಥನೆ)

ಓ ನನನ ಪರಮಾತಮನೇ, ನೆನನನನು ಅರಿಯಲು ಹಾಗೂ ಆರಾಧಿಸಲು ನನನನನು ನೇನು ಸೃಷಟಿಸಿದೆ. ಅದಕಕೆ ನಾನೇ ಸಾಕಷೆ. ನಾನು ಬಲಹೇನ, ನೇನು ಬಲಶಾಲಿ ನಾನು ಬಡವ, ನೇನು ಸಿರಿವಂತ, ಇದನನು ನಾನು ಸಾರಿ ಹೇಳುತತೇನೆ.

ನೇನಲಲದೆ ಬೇರೆ ದೇವರೆಲಲ, ಆಪತತಿನಲಲಿ ನೇನೇ ರಕಷಕ ಸವಯಂಪರೆಪೂರಣ.

Also in: af, am, apm, ar, az, be, bg, bi, bs, ca, chn, co, cr, cy, da, dak, de, dgz, dih, diu, el, en, eo, es, fa, fi, fj, fo, fr, fy, gil, ha, haw, ho, ht, hu, hur, hz, iba, id, ik, is, it, ja, kiw, kl, km, ksd, lb, lg, lkt, lkt, lt, lv, med, meu, mg, mh, mi, ml, moh, moh, mt, nal, naq, ne, nl, no, nv, ny, oj, oj, pap, pl, pot, pt, ro, ru, se, shs, shs, sk, sne, sq, srn, sv, sw, ta, te, th, thp, tl, tpi, tvl, ur

Spiritual Assembly

AB04620

*ಅಧಯಾತಮೇಕ ಸಭೆ ಮುಕತಾಯಗೊಳಿಳುವ ಸಮಯದಲಲಿ ಮಾಡತಕಕ ಪರಾರಥನೆ ಹೇಗಿ ಓ ದೇವರೇ! ಓ

ದೇವರೇ! ನೆನನಲಲಿ ವೆಶವಾಸವನೆನಿಟಿಟು, ನೆನನ ಸೂಚನೆಗಳನನು ನಂಬಿ, ನೆನನ ಉಪದೇಶಗಳಲಲಿ ದೃಢತೆ ತೋರೆ,

ನೆನನತತ ಆಕರಷಕರಾಗಿ, ನೆನನ ಪೇರೀತಿಯ ಜವಾಲಿಯ ಬೆಳಕಿನಿಂದ ತೃಪತರಾಗಿ, ನೆನನ ಕಾರಯದಲಲಿ ಪರಾಮಾಣಿಕ

ಭಾವನೆಯುಳವರಾಗಿ, ನೆನನ ಶರಡಧಾಸಕತಿಯ ಸೇವಕರಾಗಿ, ನೆನನ ಧಾರಮೇಕ ತತವಗಳನನು ಪರಚಾರಗೊಳಿಸಲು

ಸನನಡಧರಾಗಿ, ನೆನನ ಮೂರತಿಯ ಆರಾಧಕರಾಗಿ, ಪೇರೀತೆ ತೋರಿಸುವವರಲಲಿ ನಮರರಾಗಿ, ಅವೆಚಿಚಿನನ ಭಕತರಾಗಿ,

ನೆನನ ಅಭಿಮಾನಕಕೆ ಪಾತರರಾದವರ ಸೇವೆ ಸಲಿಸಲು ಕಾತುರರಾಗಿ ಇರುವ ಈ ಸಭೆಯವರತತ ನೆನನ ಕೃಪಾಕಟಕಷ

ಬೇರುವವನಾಗು. ಅಗೋಚರರಾದ ನೆನನ ಬೆಂಬಲಕಾರರೊಡನೆ ನಮಗೆ ನೆರವಾಗು. ನೆನನ ಸೇವೆಗೋಷಕರ ನಮಮ

ದೇಹದಲಲಿ ಶಕತಿಯನನು ಬಲಪಡೆಸು. ನೆನಗೆ ಶರಣಾಗುವ ಹಾಗೂ ಪೂಜಿಸುವ ಸೇವಕರನನಾಗಿ ಮಾಡು. ನೆನನೊಡನೆ

ಸಂಭಾಷಣೆ ನಡೆಸುವಂತೆ ಒಲಿಸು. ಓ ನಮಮ ಪರಭುವೇ! ನಾಮ ದುರಬಲರು, ನೇನಾದರೋ ಪರಮಶಕತ, ಬಲಾಡೆಯ,

ನಾಮ ಮಾನವರು ನೇನಾದರೋ ಜೀವಗೊಳಿಸುವ ಮಹಾನೆ ಪಯಕತೆ ನಾಮ ಬೇಡುವವರು, ನೇನು ಕಾಪಾಡುವವ ಹಾಗೂ

ಪರಭಾವಶಾಲಿ. ಓ ನಮಮ ಪರಭುವೇ! ನೆನನ ದೇವಿಯ ಮುಖಾರವಿಂದದ ಕಡೆಗೆ ನಮಮ ದೃಷಟಿ ಹೊರಳುವಂತೆ ಕೃಪೆ

ಮಾಡು. ದೈವದತತ ಸಹಾಯದಿಂದ ಅನನ ನೇಡು. ನೆನನ ಉನನತ ದೇವದೂತರ ಮೂಲಕ ಸಹಾಯವೆಸಗು. ಅಭಾ

ಸಾಮರಾಜಯದ ಪವಿತರಾತಮಗಳಿಂದ ನಮಮನನು ಸೆಥಿರಗೊಳಿಸು. ನೆಜಕಕೂ ನೇನು ದಯಾನೆಥಿ, ಕರುಣಾಕರ,

ಅತಯಂತ ಉದಾರಿ, ಕಷಮೆ ನೇಡುವವ ಹಾಗೂ ಮಹೆಮಾನೆವೆತ.

Also in: af, az, bg, bs, ca, da, de, el, en, es, fi, fr, ht, hu, hy, iba, is, kl, lg, lv, mg, nl, ny, pl, pt, ru, sk, sm, sv, tl, tvl, uk, zh-Hans

Spiritual Growth

BH07426FOO

ಓ ನನನ ಪರಭುವೇ! ನಿನನ ಸೌಂದರಿಯವನನು ನನನ ಆಹಾರವನನಾಗಿಯೂ, ನಿನನ ಸಾನೆನಿಧಿಯವನನು ನನನ ಪಾನೀಯವನನಾಗಿಯೂ, ನಿನನ ಗುಣಾಗನವನನು ನನನ ಕೃತಿಯನನಾಗಿಯೂ, ನಿನನ ಸಮರಣಿಯನನು ನನನ ಸಂಗಾತಿಯನನಾಗಿಯೂ, ನಿನನ ಸಾಮರಾಜ್ಯದ ಶಕತಿಯನನು ನನನ ನೆರವನನಾಗಿಯೂ, ನಿನನ ವಾಸಸಥಳವನನು ನನನ ಮನೆಯನನಾಗಿಯೂ ಹಾಗೂ ನನನ ವಾಸಸಥಳವನನು ನಿನನಿಂದ ಮರೆಮಾಡಿಕೊಂಡಿರುವವರ ಮೇಲೆ ನೀನು ಹೇರಿರುವ ನೆರಬಂಧಗಳಿಂದ ಶುಡ್ಧೀಕರಿಸಿದ ಪೀಠವನನಾಗಿಯೂ ಮಾಡು. ನೀನು ನಿಜವಾಗಿಯೂ ಸರವಶಕತ, ಮಹಿಮಾನೆವಿತ, ಅತಿ ಪರಾಕರಮಶಾಲಿಯಾಗಿರುವೆ.

Also in: af, ar, az, bg, bn, bs, cy, cy, da, de, el, en, eo, es, et, eu, fr, ht, hy, id, is, it, kl, lb, mg, ml, mn, mt, nl, pl, pt, ro, sl, sne, sq, tl, zh-Hant

AB11281

ಪರಭುವೇ, ಓ ನನನ ಪರಭುವೇ, ನಿನನ ಪರೋಮದಿಂದ ಹೊತತಿಸಿದ ಜಯೋತೆ, ನಿನನ ದಯೆಯೆಂಬ ಮರದಲೆ ಎಡದ ಉರಿಯಿಂದ ದೇದೇಷಿಯಮಾನವಾಗಿ ಪರಜವಲಿಸಿದೆ. ಓ ಪರಭುವೇ, ನಿನನ ಸಿನಾಯ್ ಘೋಷಣೆಯಿಂದ ಹೊತತಿದ ಬೆಂಕಿಯ ಜವಾಲೆ ಹಾಗೂ ಶಾಖಮ ಅಧಿಕಗೊಳಲಿ. ಸತಯವಾಗಿ ನೀನು ದೃಢೀಕರಿಸ ತಕಕವ, ಸಹಾಯಕ, ಸುಶಕತ, ಉದಾರಿ ಮತತು ಪರೀತಿಗೆ ಅರಹ.

Also in: af, az, bg, bs, ca, da, de, el, en, es, fr, ht, is, it, ja, lb, lv, mg, mi, mn, ms, ms, mt, ne, nl, no, pl, pt, ro, ru, sm, tl, tpi, tvl, zh-Hans, zh-Hant

Steadfastness

AB00001FIR

ಓ ಪರಭುವೇ, ನನನ ದೇವರೇ! ನಿನನನನು ಪರೀತಿಸುವವರಲೆ ನಿನನ ಬಗೆಗೆ, ವಿಶವಾಸ ದೃಢವಾಗಿರುವಂತೆ ಸಹಾಯವೆಸುಗು. ಅಷ್ಟು ಮಾತರವಲಲ ನಿನನ ಮಾರಗವನನು ಅನುಸರಿಸುವಂತೆ, ನಿನನ ಕಾರಯದಲೆ ನಿನನಿರಿಯೆಂದಿರುವಂತೆ ಅನುಗರಹಿಸು. ಸವಾರಥ ಹಾಗೂ ಮೋಹಪಾಶಗಳ ಹೊಡೆತವನನು ಎದುರಿಸಲು ಸೆಧೈರಿಯ ನೀಡು. ಭಗವಂತನ ದಿವಿಯ ಮಾರಗದರಶನವನನು ಹೆಡೆದು ಸಾಗಲು ಒತತಾಸೆ ಕರುಣಿಸು, ನೀನು ಅತಿ ಬಲಶಾಲಿ, ಕರುಣಾಳು, ಸವಯಂಪೂರಣದಾತ, ದಯಾದೇರರಹೃದಯ, ಸರವಶಕತ, ಅತುಲ ಉದಾರಿ.

Also in: af, az, be, bg, bs, ca, ch, cy, da, de, el, en, eo, es, fa, fr, fy, ho, hr, ht, hu, id, is, it, kl, km, lb, lg, lv, ml, nl, pl, pt, ro, ru, sk, sm, sq, sv, sw, te, tl, vi

Tablets of Visitation

BH02307

*(ಈಗ ಶಾಸನವನನು ಬಾಜಿ ಹಾಗೂ Baha'u'llah ರವರ ಪವಿತರ ಸಮಾಧಿಗಳ ಬಳಿ ಪರಿಸಲಾಗುತ್ತದೆ. ಆಗಾಗೆ ಅವರ ಜಯಂತಿಗಳ ಸಮರಣೋತ್ಸವದಲಲೂ ಇದನನು ಉಪಯೋಗಿಸಲಾಗುತ್ತದೆ.) ಓ ಮಹಾವೈಭವದ ಅವತಾರವೇ ಮತತು ಚಿರಂತನತೆಯ ದೊರೆಯೇ ಹಾಗೂ ಭೂಮೆ ಮತತು ಸವರಗದಲೆರುವವರೆಲಲರ ಪರಭುವೇ, ನಿನನ ಪರಮ ಶರೀಷರ ಆತಮದಿಂದಲೇ ಉದಯಿಸಿರುವ ಪರಶಂಸೆ ಹಾಗೂ ನಿನನ ಪರಕಾಶಮಾನವಾದ ಸೌಂದರಿಯದಿಂದ ಕಂಗೊಳಿಸಿರುವ ವೈಭವಮ ನಿನನ ಮೇಲಿರಲಿ! ನಿನನಿಂದಲೇ ದೇವರ ಪರಭುತವ ಮತತು ಆತನ ಸಾಮರಾಜ್ಯ, ಹಾಗೂ ದೇವರ ಭವೆಯತೆ ಮತತು ಆತನ ಗಾಂಭೀರಿಯ ಪರಕಟಗೊಂಡಿರುವವೆಂದೂ, ಹಾಗೂ ನಿನನ ಬದಲಾಯಿಸಲಾಗದ ಶಾಸನದ ಸವರಗದಲೆ ಪುರಾತನ ವೈಭವದ ದಿನ ನಕಷತರಗಳು ತಮಮ ಕಾಂತಿಯನನು ಪಸರಿಸಿವೆಯೆಂದೂ ಹಾಗೂ ಅದೃಶಿಯ ಸೌಂದರಿಯಮ ಸೃಷ್ಟಿಯ ದೆಗಂತದ ಮೇಲೆ ಪರಕಾಶಿಸಿರುವುದೆಂದೂ ನಾನು

ಸಾಕಷಿ ನುಡಿಯುತತೇನೆ. ಅದೂ ಅಲಲದೆ, ನೆನನ ಲೇಖನಿಯ ಕೇವಲ ಒಂದು ಚಲನೆ ಮಾತರದೆಂದ ನೆನನಾಜ್ಞೆಯಾದ 'ನೇನಿರು' ಜಾರಿಗೆ ಬಂದಿರುಮದಕಕೂ ಮತತು ದೇವರ ನೆಗೂಢ ರಹಸೆಯಮ ಪರಕಟಗೊಂಡಿರುಮದಕಕೂ; ಮತತು ಎಲಲಾ ಸೃಷ್ಠಿಗಲು ಅಸತೆತವಕಕೆ ಬರುವಂತೆ ಕರೆ ನೇಡಿರುಮದಕಕೂ ಹಾಗೂ ಎಲಲಾ ಪರಕಟಣಿಗಲನೆನು ಭೂಮೆಯ ಮೇಲೆ ಕಳುಹಿಸಲಾಗಿದೆದಕೂ ನಾನು ಸಾಕಷಿ ನುಡಿಯುತತೇನೆ.

ಇಷೆಟೂ ಅಲಲದೆ, ನೆನನ ಸೌಂದರೆಯದೆಂದಲೇ ಪೂಜಿಸಲಪಟಿಟವನ ಸೌಂದರೆಯಮ ಅನಾವರಣವಾಯೆತೆಂದೂ, ನೆನನ ಮುಖದೆಂದಲೇ ಅಪೇಕಷಿಸಲಪಟಿಟವನ ಮುಖಾರವೆಂದಮ ಶೋಭಿತಗೊಂಡಿತೆಂದೂ, ಹಾಗೂ ಸೃಷ್ಠಿಗಲ ಮಧಯೆ, ನೆನನ ಭಕತರು ವೈಭವದ ಶಿಖರಕಕೇರುವ ಹಾಗೂ ದೈವ ಪರತಿಭಟಕರು ಪಾತಾಳಕಕೆಳೆಯುವ ನೆರೆಯಮ ನೆನನ ಒಂದು ನುಡಿಯ ಮೂಲಕ ಆಯೆತೆಂಬುದಕಕೂ ನಾನೇ ಸಾಕಷಿಯಾಗಿದೆದೇನೆ. ಯಾರು ನೆನನನನು ಅರೆತೆಡೆದಾನೋ ಅವನು ದೇವರನೆನು ಅರೆತೆಡೆದಾನೆ, ಹಾಗೂ ಸಾನೆನಿಧೆಯವನೆನು ಪಡೆದೆಡೆದಾನೆ, ಎಂಬುದಕಕೆ ನಾನೇ ಸಾಕಷಿ. ಆಡೆದರೆಂದ, ಯಾರು ನೆನನಲೆ ಮತತು ನೆನನ ಚಿಹನೆಗಲಲೆ ವೆಶವಾಸವೆಟಿಟಿರುವನೋ, ಹಾಗೂ ನೆನನ ಸಾರವಭೌಮತವದ ಮುಂದೆ ವೆನೇತನಾಗಿರುವನೋ, ನೆನನನನು ಭೇಟಿ ಮಾಡುವ ಗೌರವವನೆನು ಪಡೆದೆರುವನೋ, ಹಾಗೂ ನೆನನ ಇಚ್ಛೆಯ ಆನಂದವನೆನು ಪಡೆದೆರುವನೋ, ಹಾಗೂ ನೆನನ ಪರದಕಷಿಣಿ ಮಾಡಿರುವನೋ, ಮತತು ನೆನನ ಸಿಂಹಾಸನದ ಮುಂದೆ ನೆಂತಿರುವನೋ ಅವನ ಧನೆಯತೆಯೇ ಮಹಾಸೆ, ಯಾರು ನೆನನನನು ಉಲಲಂಘಿಸಿರುವನೋ, ನೆನನನನು ಅಲಲಗಲೆದಿರುವನೋ, ನೆನನ ಚಿಹನೆಗಲನೆನು ನೆರಾಕರೆಸಿರುವನೋ, ನೆನನ ಪರಭುತವವನೆನು ವೆರೋಧಿಸಿರುವನೋ, ನೆನನ ವೆರುಡೆಫಿ ಎಡೆದಿರುವನೋ, ನೆನನ ಮುಖಾರವೈಂದದೆದುರು ಅಹಂಕಾರವನೆನು ತೋರಪಡಿಸಿರುವನೋ, ನೆನನ ಸಾಕಷಿಯಾಧಾರಗಲನೆನು ಖಂಡಿಸಿರುವನೋ, ನೆನನ ಶಾಸನ ಮತತು ನೆನನ ಸಾಮರಾಜಯದೆಂದ ದೂರ ಸರೆದಿರುವನೋ, ನೆನನ ಪವಿತರ ಶಾಸನಗಲಲೆ ನೆನನ ಆಜ್ಞೆಯ ಬೆರಳುಗಲೆಂದ ಕೊರೆಯಲಪಟಿಟ ದೈವಪರತಿಭಟಕರಲೆ ಯಾರ ಹೆಸರು ಎಣಿಸಲಪಟಿಟಿದೆಯೋ ಅಂಧವರೆಗೆ ಸಂಕಟಗಲು ಬರಲೆ.

ಓ ನನನ ದೇವರೇ ಮತತು ನನನ ಪರಿಯತಮನೇ, ನೆನನ ಕರುಣಿಯ ಬಲಗೈಯೆಂದ ಮತತು ನೆನನ ಪರೇಮಪೂರೆತ ದಯೆಯೆಂದ ನೆನನ ಅನುಗರಹಗಲ ಉಸಿರೆನ ತಂಗಾಳಿಯನೆನು ನನನ ಮೇಲೆ ಹರೆಸು ಅದರೆಂದ ಅಮ ನನನನನು ನನನಿಂದ ಮತತು ಈ ಲೋಕದೆಂದ ದೂರ ಮಾಡಿ ನೆನನ ಸಾಮೇಷೆಯ ಹಾಗೂ ನೆನನ ಸಾನೆನಿಧೆಯದ ಆಸೆಧಾನಗಲೆಡೆ ಕರೆದೊಯೆಯಲೆ, ನೆನನಿಚ್ಛೆಯಂತೆಯೇ ಮಾಡುವ ಸಾಮಥೆರೆಯಮಳವನು ನೇನೇ. ನೆಜವಾಗಿಯೂ, ನೇನು ಎಲಲಾ ವಸತುಗಲ ಮೇಲೂ ಶರೇಷರನಾಗಿದೆದೇಯೇ. ದೇವರ ಸಮರಣಿ, ಆತನ ಪರಶಂಸೆ, ದೇವರ ಜಯೋತೆ ಹಾಗೂ ಆತನ ಭವೆಯತೆಯು ಆತನ ಸೌಂದರೆಯನಾಗಿರುವ ನೆನನ ಮೇಲೆರಲೆ! ಸೃಷ್ಠಿಯ ಕಣಿಣುಗಲು ದಜಬಾಳಿಕೆಗೊಳಪಟಿಟ ನೆನನಂಧವವನೆನು ಎಂದೂ ನೋಡಿರಲೆಕಕೆಲಲ ಎಂಬುದಕಕೆ ನಾನೇ ಸಾಕಷಿ. ನೆನನ ಬಾಳಿನ ಎಲಲಾ ದಿನಗಲಲೂ ನೇನು ಯಾತನೆಗಲ ಸಾಗರದ ತರದಲೆ ಮುಳುಗಿದೆ. ಒಂದು ಸಮಯದಲೆ ನೇನು ನೆನನ ಶತರುಗಲ ಖಡಗಗಲೆಂದ ಬೆದರೆಸಲಪಟಿಟಿದೆ. ಇಷೆಟಿಲಲಾ ಆದರೂ, ನೆನಗೆ ಸರವಜ್ಞ ಹಾಗೂ ಸರವಪರಜ್ಞಾನು ವೆಧಿಸಲಪಟಿಟಿರುಮದನೆನು ಮನುಷಯರೆಲಲರೂ ಆಚರೆಸುವಂತೆ ನೇನು ಆಜ್ಞೆ ಮಾಡಿರುವೆ. ನನನ ಜೈತನೆಯಮ ನೇನನುಭವಿಸಿದ ನೆಂದನೆಗೆ ಅಹುತಿಯಾಗಲೆ ಮತತು ನನನ ಆತಮಮ ನೇನು ಸಹಿಸಿರುವ ವೆಪತತುಗಲ ವೆಮುಕತೆಯ ಬೆಳೆಯಾಗಲೆ. ನೆನನಿಂದ ಹಾಗೂ ನೆನನ ಮುಖಾರವೆಂದದ ಪರಕಾಶದ ವೈಭವದೆಂದ ಯಾರ ಮುಖಗಲು ಪರಕಾಶಿತಗೊಂಡವೋ, ಅವರೆಂದ ಹಾಗೂ ಯಾರು ನೆನನ ಪರೇತಿಗೋಸಕರವಾಗಿ ಅವರೆಗೆ ಆಜ್ಞಾಪಿಸಿರುಮದನೆನಿಲಲಾ ಆಚರೆಸುವರೋ ಅವರೆಂದ, ನೇನು ಮತತು ನೆನನ ಸೃಷ್ಠಿಗಲ ನಡುವೆ ಬಂದಿರುವ ಪರದೆಗಲನೆನು ತೆಗೆದುಹಾಕುವಂತೆಯೂ ಹಾಗೂ ಈ ಪರಪಂಚ ಮತತು ಮುಂದಿನ ಪರಪಂಚದ ಒಳೆಯದನೆನು ದಯಪಾಲಿಸೆಂದು ನಾನು ದೇವರಲೆ ಪರಾರಥಿಸುತೆಡೆದೇನೆ. ನೇನು ಸತೆಯವಾಗಿಯೂ ಸರವಶಕತನೂ, ಪರಮೋತತಮನೂ, ಸಕಲ ವೈಭವಪೂರೆತನೂ, ಸದಾ ಕಷಮಾಶೀಲನೂ, ಮಹಾಕೃಪಾಕರನೂ ಆಗಿರುವೆ. ಓ ಪರಭುವೇ, ನನನ ದೇವರೇ, ದಿವೆಯ ಕಲಪವೃಕಷ ಮತತದರ ಎಲೆಗಲು, ಮತತದರ ಟಿಂಗಿಗಲು, ಮತತದರ ರೆಂಬಿಗಲು, ಮತತದರ ಕಾಂಡಗಲು, ಮತತದರ ಉಪಶಾಖಿಗಲು ನೆನನ ಮಹಾಉಪಾಧಿಗಲಿರುವ ತನಕ ಹಾಗೂ ನೆನನ ಪರಭಾವಶಾಲೆ ಗುಣಲಕಷಣಗಲಿರುವ ತನಕ ಬಾಳಲೆಂದು ಹರಸು. ಆಕರಮಣಕಾರರ ಹಾವಳಿ ಮತತು ನೆರಂಕುಶಾಧಿಕಾರಮಳಳ ಅತೆಧೇಯರೆಂದ ಅದನೆನು ರಕಷಿಸು. ನೇನು, ಸತೆಯವಾಗಿಯೂ,

ಪರಾಕರಮಶಾಲೆಯೂ, ಮಹಾಬಲನೂ ಆಗಿರುವೆ. ನಿನನನನು ಪಡೆದ ನಿನನ ಸೋವಕರನನು ಹಾಗೂ ನಿನನ ಸೋವಕಿಯರನನು ಹರಸು, ಓ ಪರಭುವೋ ನನನ ದೇವರೋ, ಸತಯವಾಗಿಯೂ ನೀನು ಸರವ ಉದಾರಿ, ನಿನನ ಅನುಗರಹ ಅಪಾರ. ಸರವಕಷಮಾಶೀಲನೂ ಪರಮದಾನಿಯೂ ಆದ ನೀನಲದೆ ಬೀರೆ ದೇವರೆಲಲ.

*(ಟಿಹರಾನಿನ ಸಿಯಾಚಾಲ ಕಷಪುಗುಂಡಿಯಲಿ ಬಂಧಿತ ಬಾಬಿಗಳು ಪರಿಸುತತೆಡೆದ ಮಂತರ: ದೇವರು ನನಗೆ ತೃಪ್ತೆಪಡಿಸುವಷೆಟೆಡೆದಾನೆ, ನಿಶಚಯವಾಗಿಯೂ, ಆತನು ಸರವಸಂತ್ಯಪ್ತದಾತನು! ವೆಶಿವಾಸವೆರುವವರು ಆತನಲಿ ವೆಶಿವಾಸವನೆನಿಡಲಿ.

Also in: az, bg, bi, bn, bs, ca, ceb, da, el, en, fa, fi, fr, gil, gl, ha, ht, hu, id, is, it, kl, mg, ml, nl, pl, pt, ro, sk, sne, sq, ta, tl, tpi, tvl, ur

AB03082

*(ಅಜ್ಜದಲಿ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರಥನೆ ಇದು. ಏಕಾಂತವಾಗಿಯೂ ಈ ಪರಾರಥನೆಯನನು ಸಲಿಸುಮದುಂಟು ಅಜ್ಜದಲಿ ಬಹಾ ಹೇಗೆ ಹೇಳಿಡೆದಾರಿ: *‘‘ಯಾರು ಈ ಪರಾರಥನೆಯನನು ನಮರತೆಯೆಂದಲು ನೆಷೆಯೆಂದಲು ಸಲಿಸುವರೋ ಅವರು ಈ ಸೋವಕನ ಆತಮಕೆಕೆ ಸಂತೋಷ ಮತತು ಹರಷವನೆನುಂಟುಮಾಡುವರು. ಅವನನನು ಸಮಕಷಮ ದರಶನ ಮಾಡಿದಂತೆಯೇ ಆದೀತು.’’)

ಅವನು ಅಖಂಡ ಪುಣಿಯ ಪುರುಷ! ಓ ದೇವರೋ, ನನನ ದೇವರೋ! ವಿನಯನಾಗಿ ಕಣಿಣೀರು ಸುರಿಸುತತಾ ನಿನನತತ ನನನ ಕೈಗಳನನು ಜೋಡಿಸಿ, ನಿನನ ಪಾದಧೂಳಿಯೆಂದ ನನನ ಮುಖವನನು ಲೇಪಿಸಿಕೊಂಡು ಪರಾರಥಿಸಿಕೊಳ್ಳುವವನಾಗೆಡೆದೇನೆ. ಸರವ ಪರಜಇತೆ ಹಾಗೂ ಮಹಿಮೆಯನನು ಸತುತಿಸುತತಾ ನಿಂತೆಡೆದೇನೆ. ನಿನನ ದೇವರದ ಮುಂದೆ ನಮರತೆ ಹಾಗೂ ವಿನೀತಭಾವದಿಂದ ನಿಂತಿರುವ ನಿನನ ಸೋವಕನನನು ದಯಾಮಯ ದೃಷೆಯಿಂದ ಕಾಣು. ನಿನನ ಅನಂತ ಕಾರುಣಿಯದ ಸಾಗರದಲಿ ಮುಳುಗಿಸು. ಪರಭುವೋ, ಅವನು ಬಡವ ಹಾಗೂ ನಮರತೆಯ ನಿನನ ಸೋವಕ. ದಾಸಯಭಾವದಿಂದ ನಿನನ ಸೆಯಾಳಾಗಿ ಮೂರೆಯೆಡುತತೆಡೆದಾನೆ. ನೆಷೆಯೆಂದ ನಿನನಲಿ ಪರಾರಥಿಸುತತೆಡೆದಾನೆ. ನಿನನಲಿ ಪೂರಣ ವೆಶಿವಾಸವನೆನಿಟಿಟು, ನಿನನ ಮುಂದೆ ಕಣಿಣೀರು ಸುರಿಸುತತಾ ಕೋರುತತಾ ಬೀಡುತತಾ ಹೇಗೆ ನುಡಿಯುತತಾನೆ: ದೇವರೋ, ಓ ನನನ ದೈವವೋ, ನಿನಗೆ ಪರೀತಿಪಾತರರಾದವರ ಸೋವೆ ಸಲಿಸಲು ಕೃಪೆಮಾಡು. ನಿನನ ಸೋವೆಗಾಗಿ ಶಕತೆ ಬಲಪಡಿಸು. ನಿನನನನು ಗೌರವಿಸುವಲಿ ನನನ ದೃಷೆಯನನು ಬೆಳಗಿಸು. ಶೋಭಾಯಮಾನವಾದ ನಿನನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸೇವಾರಥರಹಿತನಾಗಿರಲು ಸಹಾಯ ನೀಡು. ನಿನನ ಸೇವರಗ ಸದೃಶವಾದ ಪರವೇಶ ದೇವರದಲಿ ನೆಷೆವಾರಥ ಬುಡೆಯೆಂದ ಇರುವಂತೆ ಅವಕಾಶ ಕಲಪಿಸು. ನಿನನ ಪವಿತರ ಪರಿಸರದಲಿ ಎಲಲ ವಸತುಗಳಿಂದಲೂ ಅಲಿಪಿತನಾಗಿರುವಂತೆ ಮಾಡು. ಸೇವಾಮೆಯೇ, ಸೇವಾರಥದಿಂದ ಅತೀತವಾದ ಬಟಿಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸತರವನನು ನನಗೆ ತೋಡಿಸು. ಅದರ ಸಾಗರದಲಿ ನನನನನು ಮುಳುಗಿಸು. ನಿನನ ಪರೀತಿಪಾತರರ ಮಾರಗದಲಿನ ಧೂಳನನಾಗಿ ನನನನನು ಮಾಡು. ವೈಭವ ಮೇರುವಿನ ಓ ಪರಭುವೋ, ನಿನನ ವೆಶಿವಾಸಗಳಿಸಿದವರಿಂದ ಪಾವನವಾಗಿರುವ ಭೂಮೆಗೆ ನನನ ಆತಮವನನು ಸಮರಪಿಸುವಂತೆ ಒತತಾಸೆ ನೀಡು. ಈ ಪರಾರಥನೆಯಿಂದ ಉಷ್ಣ ಕಾಲದಲಿ ಮತತು ರಾತರಿಯಲಿ ನಿನನ ಸೋವಕ ನಿನನನನು ಅರಸುತತೆಡೆದಾನೆ. ಅವನ ಆಕಾಂಕ್ಷೆಯನನು ಈಡೇರಿಸು. ಅವನ ಆತಮವನನು ಪರಜವಲಿಸು. ಅವನ ಎದೆ ಆನಂದದಿಂದ ಉಜ್ಜುವಂತೆ ಮಾಡು. ಜಯೋತಿಯನನು ಬೆಳಗಿಸು. ಈ ಪರಕಾರ ಅವನು ಮೂರತೆವಂತನಾಗಿ ನಿನನ ಹಾಗೂ ನಿನನ ಸೋವಕರ ಸೋವೆ ಸಲಿಸುವಂತೆ ಎಸಗು. ನೀನು ದಾನಿ, ದಯಾಪರ ಉದಾರಿ ಘನತೆವಿತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, es, et, fa, fa, fi, ht, hu, hy, iba, id, is, it, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

Teaching

AB05805SER

ಓ ನನನ ದೇವರೋ, ನಿನನ ಸೋವಕರು ನಿನನ ನುಡಿಯನನು ಉನನತೆಗೇರಿಸುವಂತೆಯೂ, ವೆಯರಥ ಮತತು

ಮೆಥೆಯವಾದಮಗಳನು ಖಂಡಿಸುವಂತೆಯೂ, ಸತಯವನನು ಸೆಧಾಪಿಸುವಂತೆಯೂ, ನೆನನ ಪವೆತರ ವಚನಗಳನು ದೂರದೂರವರೆಗೆ ಪಸರಿಸುವಂತೆಯೂ, ನೆನನ ಭವಯತೆಯನನು ಪರಕಾಶಪಡಿಸುವಂತೆಯೂ ಹಾಗೂ ಧರಮಶೀಲರ ಹೃದಯಗಳಲಿ ಪರಾತಃಕಾಲದ ಬೆಳಕು ಗೋಚರಿಸುವಂತೆಯೂ ನೀನು ಸಹಾಯ ಮಾಡು. ನೀನು, ನೆಜವಾಗಿಯೂ, ಉದಾರಿಯೂ, ಕೆಷಮಾದಾತನೂ ಆಗಿರುವೆ.

Also in: az, bg, bs, ca, de, el, en, eo, gil, ha, ht, hu, iba, is, kl, ky, ky, ky, lb, lb, ml, ms, mt, ne, nl, pl, pt, ro, ru, sk, sm, sne, sne, sq, ta, ta, ta, ta, ta

AB00156LOW

.... ಮನುಷ್ಯರ ಮುಂದೆ ಉಲಲಂಘನೆ ಮತತು ಪಾಪಗಳ ನೆವೇದನೆಗೆ ಅನುಮತಿಯೆಲಲ.... ಪಾಪಿಯು, ತನನ ಮತತು ದೇವರ ಮಧಯೆ, ಕೃಪಾಸಾಗರದಿಂದ ಕೃಪೆಗಾಗಿ ಮೂರೆಯೆಡಬೇಕು, ಉದಾರತೆಯ ಸವರಗದಿಂದ ಕೆಷಮೆಯಾಚಿಸಿ ಈ ರೀತಿ ಹೇಳಬೇಕು. ಓ ದೇವರೇ, ನನನ ದೇವರೇ! ಯಾರು ನೆನನ ಮಧುರವಾಣಿಗಳಿಂದ ಅತೀ ಹರಷಿತರಾಗಿ, ದೆವೆಯ ಹುತಾತಮತೆಯ ಭವಯವಾದ ಉನನತ ಸೆಧಾನದೆಡೆ ಧಾವಿಸಿದರೋ ಅಂತಹ ನೆನನ ನೆಜ ಪರೇಮೆಗಳ ನೆತತರನ ಮೂಲಕ ನಾನು ನೆನನಲಿ ಮೂರೆಯೆಡುತೆಡೆದೇನೆ. ನೆನನ ಜ್ಞಾನದಲಿ ಪರತೆಷೆರೆಯಾಗಿರುವ ರಹಸೆಯಗಳ ಮೂಲಕ ಹಾಗೂ ನೆನನ ಉದಾರತೆಯ ಸಾಗರದಲಲಡಗಿರುವ ಮುತತುರತನಗಳ ಮೂಲಕ ನನಗೂ ನನನ ತಂದೆ ಮತತು ನನನ ತಾಯೆಗೂ ಕೆಷಮೆಯನೇಡೆಂದು ನಾನು ನೆನನನನು ಯಾಚಿಸುತೆಡೆದೇನೆ. ಕೃಪೆಯನನು ತೋರುವವರಲಿ, ಸತಯವಾಗಿಯೂ, ನೀನೇ ಅತಿಯಂತ ದಯಾಳು ಆಗಿರುವೆ. ಸದಾ ಕೆಷಮಾಶೀಲನೂ, ಸರವ ಉದಾರಿಯೂ ಆದ ನೀನಲಲದೆ ಬೇರೆ ದೇವರೆಲಲ. ಓ ಪರಭುವೇ! ಪಾಪಗಳ ಈ ಸಾರಮ ನೆನನ ಕೃಪಾ ಸಾಗರದತತ ತಿರುಗಿರುಮದನನೂ, ಈ ದುರಬಲನು ನೆನನ ದೆವೆಯ ಶಕತಿಯ ರಾಜಯವನನರಸುಮದನನೂ ಹಾಗೂ ಈ ಬಡ ಜೀವಿಯು ಸವಯಂ ನೆನನ ಐಶವರೆಯದ ದೆನ ನಕೆಷತರದೆಡೆ ವಾಲಿರುಮದನನೂ ನೀನು ನೋಡುತೆತಿರುವೆ. ಓ ಪರಭುವೇ, ನೆನನ ಕರುಣೆ ಮತತು ನೆನನ ಕೃಪೆಯಿಂದ ಅವನನನು ನಿರಾಶೆಗೊಳಿಸದಿರು ಅಥವಾ ನೆನನ ದೆನಗಳಲಿ ನೆನನ ಅನುಗರಹೆತ ದೆವೆಯ ದರಶನಗಳಿಂದ ಅವನನನು ಬಹೆಷಕರಿಸದಿರು, ಅಲಲದೆ ನೆನನ ಸವರಗ ಹಾಗೂ ನೆನನ ಪೃಥೆವಿಯಲಿ ವಾಸಿಸುತೆತಿರುವ ಸರವರೆಗೂ ನೀನು ವೆಶಾಲವಾಗಿ ತೆರೆದೆಟಿಟಿರುವ ನೆನನ ಡವಾರದಿಂದ ಅವನನನು ಹೂರದೂಡದಿರು. ಅಕಟಕಟಾ! ನನನ ಪಾಪಗಳು ನೆನನ ಪವೆತರತೆಯ ಅಸೆಧಾನವನನು ಸಮೇಪಿಸುತೆತಿರುಮದರೆಂದ ನನನನನು ತಡೆದಿವೆ ಹಾಗೂ ನನನ ಅತೆಕರಮ ಪರವೇಶಮ ನನನನನು ನೆನನ ಭವಯವಾದ ಪೂಜಾಸೆಧಾನದಿಂದ ಬಹುದೂರವಿರುವಂತೆ ಮಾಡಿದೆ. ನಾನು ಮಾಡಬಾರದೆಂದು ನೀನು ನೆಷೇಧಿಸಿರುಮದನನು ನಾನು ಮಾಡಿರುವೆ ಹಾಗೂ ನಾನು ಲಕೆಷಿಸಬೇಕೆಂದು ನೀನು ವೆಧಾಯಕ ಮಾಡಿರುಮದನನು ನಾನು ಅಲಕೆಷಿಸಿರುವೆ. ನನನನನು ನೆನನ ಬಳೆ ಸೆಳೆಯುವಂತೆ ಮಾಡುಮದನನು ನೆನನ ಉದಾರತೆಯ ಲೇಖನೆಯಿಂದ ನನಗೆ ಬರೆದೆಡಬೇಕೆಂದೂ, ನೆನನ ಕೆಷಮೆ ಮತತು ಮನಿಸಿಸುವೆಕೆ ಹಾಗೂ ನನನ ಮಧಯೆ ನುಸುಳಿರುವ ನನನ ಅತೆಕರಮಣಗಳಿಂದ ನನನನನು ಶುಡೆಧಗೊಳಿಸೆಂದೂ ನಾಮಧೇಯಗಳ ಸಾರವಭೌಮ ಪರಭುವಿನ ಮೂಲಕ ನಾನು ನೆನನನನು ಪರಾಶೆಸುವೆ. ನೆಜವಾಗಿಯೂ ನೀನೇ ಸಮರಥ, ಉದಾರಿ, ಪರಬಲನೂ, ಕೃಪಾಳುವೂ ಆದ ನೀನಲಲದೆ ಬೇರೆ ದೇವರೆಲಲ.

Also in: az, bg, bi, ca, da, el, en, es, fa, fr, ht, id, is, mg, nl, pl, pt, ro, tl

AB00189AID

ಓ ದೇವರೇ, ನನನ ದೇವರೇ ನೆನನ ನಂಬಿಕೆಯ ಸೇವಕರು ಪರೀತಿಯುತ ಹಾಗೂ ಕೋಮಲವಾದ ಹೃದಯಗಳನನು ಹೂಂದುವಂತೆ ನೆರವಾಗು. ಪೃಥೆವಿಯ ದೇಶಗಳಲಿಲಲಾ ದೈವೇ ಸಮೂಹದಿಂದ ಬರುತೆತಿರುವ ಮಾರಗದರಶನದ ಬೆಳಕನನು ಪಸರಿಸಲು ಅವರಿಗೆ ಸಹಾಯ ನೀಡು. ಸತಯವಾಗಿಯೂ ನೀನು ಬಲಶಾಲಿ, ಸಾಮಥೆರೆಯವಂತ ಪರಾಕರಮೆ, ಸರವನೆಗರಹೆ ಹಾಗೂ ಸರವ ಉದಾರಿ. ಸತಯವಾಗಿಯೂ ನೀನು ಕೂಡುಗೈ, ದಾನಿಯೂ, ಸಭೆಯನೂ, ಕೋಮಲನೂ, ಅತಿಯಂತ ದಾನಶೂರನೂ ಆಗಿರುವೆ.

Also in: az, bg, bi, bs, ca, da, el, en, fa, fi, fo, fr, ht, id, is, kl, lg, ml, nl, pl, pt, ro, ru, sl, tl

Tests and Difficulties

BH08600TES

ಓ ಸೇವಾಮೈಯೇ, ನೆನನ ಸಾಮೇಷೆಯವೆರುವವರಿಗೆ ನೆನನ ಪರೀಕಷೆಯೇ ಗುಣಗೊಳಿಸುವ ಔಷದಿಯೆಡೆದಂತೆ. ನೆನನನು ಪರೀತಿಸುವವರಿಗಿಂತಲ ನೆನನ ಖಡಗವೇ ಉತಸಾಹಪೂರವಕ ಆಕಾಂಕ್ಷೆ ನೆನನನು ಕುರಿತು ಹಂಬಲಿಸುವವರಿಗೆ ನೆನನ ಈಟಿಯೇ ಪರಿಯವಾದ ಇಚ್ಛೆ. ನೆನನ ಸತಯವನನು ಗರಹಿಸುವವರಿಗೆ ನೆನನ ನೆರಧಾರವೇ ಅವರ ಆಶೆ. ನೆನನ ದೈವಿಕ ಮಾಧುರಯ ಹಾಗೂ ನೆನನ ಖಯಾತಿಯ ದೆವಯ ಪರಕಾಶದಿಂದ ನೆನನ ಸಾಮೇಷೆಯಕೆ ಬರಮಾಡಿಕೊಳ್ಳುವಂತೆ ಬೇಡುತತೇನೆ. ಓ ದೇವರೇ, ನಮಮ ಹೃದಯಗಳನನು ನೆನನ ಜಿಜ್ಞಾಸ ಸಾಗರದಿಂದ ಜಾಗೃತಗೊಳಿಸು. ನೆನನ ಕೇರತಿಯ ಪರಕಾಶದಿಂದ ನಮಮ ಎದೆಗಳನನು ಬೆಳಗಿಸು. -

Also in: af, ar, az, bg, bs, ca, ceb, ceb, cs, da, de, el, en, es, et, fr, hu, hy, iba, is, it, ky, lv, mg, ml, mt, ne, nl, pl, pt, ro, ru, sk, sm, sv, ta, tl, tvl, vi

BB00630

ಓ ಪರಭುವೇ! ಪರತಿಯೊಂದು ಸಂಕಟದ ನೆವಾರಕನೂ, ಮತತು ಪರತಿಯೊಂದು ದುಃಖವನನು ಹೋಗಲಾಡಿಸುವವನೂ ನೀನೇ ಆಗಿರುವೆ. ಯರು, ಶೋಕವನನು ಹೊರಗಟಿ ಪರತಿಯೊಂದು ಸೆರೆರಿಯಾಳನನು ಮುಕತಗೊಳಿಸುವನೋ, ಪರತಿಯೊಂದು ಆತಮವನನು ಉಡದರಿಸುವನೋ ಅವನೇ ನೀನಾಗಿರುವೆ. ಪರಭುವೇ! ನೆನನ ಕರುಣಿಯ ಮೂಲಕ ವೆಮೋಚನೆಗೊಳಿಸು ಮತತು ಮೋಕಷ ಹೊಂದಿರುವ ಸೇವಕರುಗಳಲಿ ನಾನೂ ಒಬಬನಾಗಿರುವಂತೆ ಲೆಕಿಸು.

Also in: az, bg, ca, ceb, ceb, da, de, el, en, eo, es, et, fi, fr, hi, ht, hu, hy, id, is, ja, kl, ko, lb, lg, mh, ml, mn, ms, mt, ne, nl, pl, pt, ro, ru, sk, sl, sne, sne, sq, sr, te, tet, tl, tvl, tvl, uk, zh-Hant

BB0018ADJ

ಓ ನನನ ಭಗವಂತನೇ, ನೆನನ ಶಕತಿಯ ಬಲದಿಂದ ನಾನು ಪರಮಾಣಿಸುತೆಡೆದೇನೆ. ನನನ ಪರೀಕಷಾ ಸಮಯದಲಿ ಯಾಮದೇ ಕೆಡುಕು ನನನನು ಆಕರಮೆಸದೆರೆಲಿ ಹಾಗೂ ಅಜಾಗರೂಕತೆಯ ಕಷಣಗಳಲಿ ನೆನನ ಪರೇರಣಿಯ ಮೂಲಕ ನನನ ಹೆಜ್ಜೆಗಳಿಗೆ ಸರಿ ದಾರಿಯ ಮಾರಗದರಶನ ನೀಡು. ನೀನೇ ದೇವರು ನೆನನ ಅಪೇಕಷೆಯಂತೆಯೇ ಮಾಡಲು ನೀನು ಶಕತನಿರುವೆ. ನೆನನ ಸಂಕಲಪವನನು ಯಾರೂ ಎದುರಿಸಲಾರರು ಅಥವಾ ನೆನನ ಉಡದೇಶವನನು ಯಾರೂ ನೆಜ್ಞಲಗೊಳಿಸಲಾರರು.

Also in: az, bg, bi, bs, ca, ceb, cy, da, de, el, en, es, fa, fi, fr, hi, ht, hu, hy, id, is, it, kl, lg, mi, ml, mt, nl, pl, pt, ru, se, sk, sl, sq, sr, tet, tl, uk

BB00623

ಪರಮಾತಮನಲದೆ ಕಷಟನೆವಾರಕ ಮತತಯಾರಿದೆದಾರೆ? ಪರಮಾತಮನೆ ಘನವಂತ ಎಂದೆನನು. ಅವನೇ ದೇವರು ಎಂದು ಘೋಷಿಸು. ಎಲಲರೂ ಅವನ ಸೇವಕರು ಆಜಿಜ್ಞಾಧಾರಕರು ಎಂದು ನುಡಿ. - ಬಾಬಿ ಹೇಳು: ಪರಮಾತಮನೇ ಎಲಲರಿಗೂ ಅವಶಯವಾದುದನನು ಒದಗಿಸುವವನು. ಅಲದೆ ಎಲಲರ ಮೇಲೂ ವೆಯಾಷತಿಯುಗಳವನು. ಸವರಗದಲಾಗಲೇ, ಅಥವಾ ಪೃಥವಿಯಲಾಗಲೇ ಪರಮಾತಮನ ವೆಯಾಷತೆಗೆ ಅತೇತವಾದುದು ಯಾಮದೂ ಇಲಲ. ಅರಿತವನೂ, ಆಧಾರಿಯೂ, ಸರವಶಕತನೂ ಆದ ಅವನು ನೆಜಕಕೂ ತನನೊಳಗೇ ಅಡಗಿರುವನು. - ಬಾಬಿ ಪರಭುವೇ, ಆರತರು ನಾಮ ಪರೀತಿಯ ಕೊಡುಗೆ ನೀಡು, ದಯತೋರು ನೆನನ ಸಂಪತತಿನ ಮಹಾ ಸಾಗರದಲಿ ಅಗತಿಯವಿರುವ ನಮಗೆ ಪಾಲು ದೊರಕಿಸು. ಕೇಳಾಗಿಸಲಪಟಿರುವ ನಮಮನನು ಸಂತ್ಯಸು, ನೆನನ ಕೇರತೆಗೆ ನಮಮನನು ಭಗಸೆಧರನನಾಗಿ ಮಾಡು. ಆಕಾಶದ ಪಕಷಿಗಳೂ ತಮಮ ಆಹಾರವನನು ದೆನಂಪರತೆ ನೆನನಿಂದ ಪಡೆಯುಮಮ. ಎಲಲ ವಸತುಗಳೂ, ಜೀವಿಗಳೂ ನೆನನ ಲಕಷಯ ಹಾಗೂ ಪರೇಮಮಯವಾದ ಪರೀತಿಯ ಆಸರಿಯಲಿರುವಮಮ. ಈ ಅಶಕತನನನು ನೆನನ ಅಗಾಧ ಕರುಣಿಯಿಂದ ದೂರಗೊಳಿಸಬೇಡ. ಈ ನೆಸಸಹಾಯಕ ಆತಮವನನು ನೆನನ ಉದಾರತೆಯಿಂದ ರಕಷಿಸುವ ಭರವಸೆ ನೀಡು. ನಮಮ ದೈನಂದಿನ ಆಹಾರವನನು ಒದಗಿಸು ಜೀವನದ ಅವಶಯಕತೆಗಳನನು ಹೆಚ್ಚಿಸುವಲಿ ಕೃಪೆಮಾಡು ನೆನನನಲದೆ ಬೇರೆಯವರನನು ಅವಲಂಬಿಸದಂತೆ, ನೆನನೊಡನೆ ಸಂಪೂರಣವಾಗಿ ಸಂಪರಕವಿರುವಂತೆ ನೆನನ ಮಾರಗನುಯಾಯಿಯಾಗುವಂತೆ, ಹಾಗೂ ನೆನನ ಸರವಶಕತ,

ಪೆರೋಮಮಯೆ, ಮಾನವ ಕೋಟಿಯ ಇಷೆಟಾರಥವನನು ಪೂರೈಸುವವನು.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BH00623

ಓ ದೇವರೇ, ನನನ ಪೆರಭುವೇ, ನಾನು ನೆನನನನು ಹೇಗೆ ಬೀಡುವೆ ಕಷೆಟ ಪರಿಹಾರಕ ಮಹಾಸಾಗರನೇ, ನೆನನ ಘನತೆಯ ದಿವೆಯ ಜಿಯೋತಿಯೆಂದ, ನೆನನ ಕೇಶತಿಯ ಮೂಲಕ ನೆನನ ಸೇವಕರನನು ನೆಗರಹೆಸಿರುಮದರಿಂದ, ನೆನನ ಉನನತವಾದ ವಚನಗಳೆಂದ, ಶರೇಷ್ಠವಾದ ನೆನನ ಬರಹಗಳೆಂದ ನೆನನ ಕರುಣೆಗೆ ಪಾತರರಾದ ಸೆವರಗದಲೆ ಹಾಗೂ ಭೂಮೆಯಲೆರುವ ಎಲಲರ ಮೇಲಿನ ದಯೆಯೆಂದ ಕೂಡಿದವನಾದ ನೆನನ ನನನನನು ಎಲಲ ಕಷೆಟಗಳೆಂದ, ತೊಂದರೆಗಳೆಂದ ಅಲಲದೆ ಎಲಲ ದುರಬಲತೆಯೆಂದ, ನೆನನತೆಯೆಂದ ತೊಲಗಿಸುವವನಾಗು. ನೆನನ ದಯಾಪೂರಿತವಾದ ಜಲದೆಂದ ಮುಕೆತೆಗೆ ಕಾರಣನಾಗು. ಓ ನನನ ಸೆವಾಮೆಯೇ, ನೆನನ ಉದಾರತೆಯ ದೆವಾರದಲೆ ಕಾಯುತೆತೆರುವ ಅಲಲದೆ ನೆನನ ದಯೆಯನೇ ಹೆಡೆದು ಜೋಲಾಡುತೆತೆರುವ ಹಾಗೂ ನೆನನಲೆ ಆಸೆ ಭರವಸೆಯನನು ಹೊಂದಿರುವ ಈ ಕೆಂಕರನನನು ಕಂಡಿರುವೆ. ನೆನನ ಸಮುದೇರದಂತಹ ಘನತೆಯನನು ಆಶರಯೆಸಲು ಕಾತುರಪಡುತೆತೆರುವ ಮತತು ನೆನನ ಕರುಣೆಯನನು ಅಪೇಕೆಸುತೆತೆರುವ ಅವನ ಆಶಯವನನು ನೆರಾಕರೆಸಬೇಡವೆಂದು ನೆನನಲೆ ಅನನೆಯವಾಗೆ ಬೀಡುತೆತೆನೆ. ನನನನನು ಸಂತಸಗೊಳಿಸುವಂತೆ ಮಾಡಲು ಶಕತನಾಗೆಡೆದೇಯೇ, ನೆನನಲಲದೆ ಬೇರೆ ಯಾವ ದೇವರೂ ಇಲಲ. ಸದಾ ಕೆಷಮೆಸುವ ಹಾಗೂ ಔದಾರೆಯದ ಹೊಳೆಯನನು ಹರೆಸುವ ಭಗವಂತ ಇನನಾರೂ ಇಲಲ.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

Unity

BH01352

ಇಡೇ ಭೂಮೆಯನೇನೇ ಆವರೆಸುವಂತಹ ಐಕಿಯತೆಯ ಬೆಳಕನನು ದೇವರು ದಯಪಾಲಿಸಲೆ. “ದೇವರದೇ ಸಾವೆರಾಜಯ”ವೆಂಬ ಮುದೇರೆಯು ಎಲಲ ಜನಗಳ ಹುಬುಬುಗಳ ಮೆಲೂ ಒತೆತುವಂತಾಗಲೆ.

Also in: bi, bn, ch, cy, diu, diu, en, hi, hz, hz, kj, ko, ml, ms, ne, sq, sq, sr, sw, tpi

BH10505

ಓ ನನನ ದೇವರೇ, ಓ ನನನ ದೇವರೇ, ನೆನನ ಸೇವಕರ ಹೃದಯಗಳನನು ಮೆಲನಗೊಳಿಸು. ನೆನನ ಘನ ಉಡೆದಿಶೆಯವನನು ಅವರಿಗೆ ಪೆರಕಟಿಸು. ಅವರು ನೆನನ ಆಜ್ಞೆಯನನು ಪಾಲಿಸಲೆ. ನೆನನ ಶಾಸನಗಳನನು ಅನುಸರಿಸಲೆ. ಭಗವಂತನೇ, ಅವರ ಪೆರಯತನಗಳಿಗೆ ಸಹಾಯವೆಸಗು. ನೆನನ ಸೇವೆ ಸಲಿಸಲು ಶಕತಿಯನನು ಕೊಡು. ಅವರನನು ಅವರಷೆಟಕೆಕೇ ಬಿಡಬೇಡ. ಜಿಜ್ಞಾಸದೇವೆಗೆಯೆಂದ ಅವರ ಹೆಜ್ಜೆಯನನು ಮುನನಡೆಸು. ಪೆರೇತಿಯೆಂದ ಅವರ ಹೃದಯಗಳನನು ಸೆಫೂರೆತೆಗೊಳಿಸು. ಸತೆಯವಾಗಿಯೂ ನೆನನು ಅವರ ಸಹಾಯಕ ಮತತು ಪೆರಭು.

Also in: af, bn, bs, ch, chn, chr, co, cs, cy, da, dak, dgz, dih, diu, diu, el, en, eo, et, fj, fo, fr, fy, gu, hi, hi, hr, ht, hur, hur, hy, hz, hz, id, ik, is, it, ja, kl, ko, ko, ksd, lb, lg, lkt, lv, med, med, meu, mh, mi, mic, mic, ml, mn, mn, ms, mt, nal, naq, ne, nl, no, nv, nv, ny, pap, pl, pt, ro, shh, sk, sl, sm, sne, sq, sr, srn, srn, srn, sv, sw, ta, te, th, tk, tl, tpi, tvl, tvl, tvl, tvl, uk, ur, ur, ur, vi, zh-Hans, zh-Hant

Women

AB10769

ಓ ನನನ ಪೆರಭುವೇ, ಪೆರಿಯತಮನೇ, ಇಚೆಲಾಪೂರೈಕೆಯ ಸಾಕಾರ ಮೂರೆತಿಯೇ, ನಾನು ಒಜಬಂಟಿಗ, ಈ ದಿಶೆಯಲೆ

ನನನ ಮೆತರನಾಗು. ನನನ ದೋಶಭರಷೆಟಿ ಜೀವಿತದಲೆಲೆ ನನನೊಡನಿರು, ನನನ ದುಃಖವನನು ನೆವಾರಿಸು. ನೆನನ ಸುಂದರ ಸವರೂಪಕೆ ಮಣಿಯುವಂತೆ ಮಾಡು. ನೆನನ ಹೊರತಾಗಿ ಮೆಕೆಕೆಲಮಗಳೆಂದಲೂ ನನನನನು ದೂರಮಾಡು. ನೆನನ ಪವಿತರ ಸುವಾಸನೆಯೆಂದ ನನನನನು ಆಕರಣಿಸು. ನೆನನ ಸಾಮಾನ್ಯದಲೆಲೆ ನೆನನನನು ಬೆಟಿಟು ಬೇರೆಯಲವನನು ಉಡೆದಾರಗೊಳಿಸುವವರೊಡನೆ ಬೆರೆಯುವಂತೆ ಮಾಡು. ಅಲಲದೆ ಯಾರು ನೆನನ ಪವಿತರ ಡೆವಾರದ ಹೊಸೆತೆಲನನು ತವಕದೆಂದ ಮುಟಿಟಿ ಸೇವೆ ಮಾಡಲು ಸೆಡೆಧರೆರುವರೋ, ಅಂಥವರೊಡನೆ ಮೆಲನವಾಗಲೂ ಅವಕಾಶವನನು ಕಲಪಿಸು. ನೆನನ ಆನಂದಕೆಕಾಗಿ ಸೇವೆ ಸಲಿಸಲು ನೆರಧರೆಸಿರುವ ಹೆಣಣಾಳುಗಳಲೆಲೆ ನಾನೊಬ್ಬನಾಗಲು ಅವಕಾಶ ನೀಡು. ನೆಜಕೆಕೂ ನೀನು ಘನವಂತ ಔದಾರೆಯದ ಖನಿ.

Also in: af, az, bg, bi, bs, ca, ch, da, de, el, en, eo, es, fa, fr, hi, hr, ht, hu, is, it, ja, lg, lv, mg, mr, ne, pl, pt, ro, sk, sm, sq, sr, sv, sw, tl, uk, zh-Hans, zh-Hant

Youth

AB10703RAD

ಓ ಸವಾಮೆಯೇ, ಈ ಯುವಕನನನು ಬೆಳಗಿಸು ಈ ದುಃಖಲನನನು ಬಲಶಾಲೆಯನನಾಗಿ ಮಾಡು. ಜಿಜ್ಞಾಸವನನು ಕರುಣಿಸು. ಪೆರತೆ ಉಷಃಕಾಲದಲೆಲೆಯೂ ಅವನಿಗೆ ಹೆಚೆಚಿನ ಶಕತಿಯನನು ದಯಪಾಲಿಸು. ನೆನನ ಕಾರೆಯದಲೆಲೆ ಪಾಪಕೆ ಅವಕಾಶವೆಲದಂತೆ ನೋಡಿ, ನೆನನ ರಕಶಣಿಯೆಂಡ ಕಾಪಾಡಿ. ಆಶೆಯನೇಡು, ಯಾರು ತಪೆಪು ಮಾರೆಗದಲೆಲೆ ಕಾಲೆಟಿಟಿರುವರೋ ಯಾರು ಬಡವರೋ ನೆಶಿಯಕೆತರೋ, ನೆರಬಂಧದಲೆಲೆ, ದಾಸೆಯತವದಲೆಲೆ ಇರುವರೋ ಅಂತಹವರನನು ಸನೆರಮಾಗಕೆಕೆ ಎಳೆ, ಅಜಾಗ್ಯತಾವಸೆಥಿಯಲೆಲೆ, ಇರುವವರನನು ಎಚೆಚರೆಸು, ನೆನನ ಸಮರಣಿ ಹಾಗೂ ಚಿಂತನದೆಂದ ಸುಖಿಗಳಾಗಿರುವಂತೆ ಮಾಡು. ನೀನು ಬಲಶಾಲೆಯೂ ಹೌದು, ಜಾಣನೂ ಹೌದು.

Also in: am, az, be, bg, bi, bs, ca, ch, co, cy, da, de, diu, el, en, et, fa, fr, ha, ha, hr, hu, hz, iba, id, is, it, kgf, kj, lb, lg, meu, mg, ml, mt, naq, nl, pap, pl, pt, ro, ru, sk, sm, st, ta, tet, tl, tpi, tvl, vi

AB00001ABI

*(ಅಧೆಯಾತಮೆಕೆ ಸಭೆಗೆ ಸೇವೆಕಾರಾರಹ, ಕೊನೇ ಪಕಷ ಇಬ್ಬರು ಸಾಕೆಷಿಗಳ ಸಮಕಷಮದಲೆಲೆ ವೈಯುಕತೆಕವಾಗಿ ವಧು ಮತತು ವರ ಇಬ್ಬರೂ ಕೆತಾಜಿ-ಇ-ಅಕದಾಸೆ ಗೆರಂಧದಲೆಲೆ ಗೊತತು ಪಡೆಸಿರುವ ಹೇಳಬೇಕಾದ ವಿವಾಹದ ವೆಧಿವತತಾದ ಪೆರತೆಜಿಜಾ ಶಲೋಕಮ ಈ ರೀತಿಯೆದೆ “ನಾವೆಲರೂ, ನೆಶಿಚೆಯವಾಗಿಯೂ, ದೇವರ ಇಚೆಫೆಗೆ ಬಡೆಧರಾಗಿರುವೆಮು.”)

ಓ ನನನ ಸವಾಮೆಯೇ, ನೀನು ಮಹೆಮಾನೆವೆತ, ನೆನನ ಕೃಪಾಶರೆಯದಲೆಲೆ ನೆನನ ಈ ಸೇವಕ ಮತತು ನೆನನ ಸೇವಕೆ ಕಲೆತೆಡೆದಾರೆ. ನೆನನ ಉಪಕಾರ ಹಾಗೂ ಔದಾರೆಯದೆಂದ ಒಂದುಗೂಡೆಡೆದಾರೆ. ಓ ಪೆರಭುವೇ, ಈ ನೆನನ ಪೆರಪಂಚದಲೆಲೆ ಮತತು ರಾಜೆಯದಲೆಲೆ ಅವರಿಗೆ ಸಹಾಯನೇಡು. ನೆನನ ದಯೆ ಮತತು ಕರುಣಿಯ ಮೂಲಕ ಅವರಿಗೆ ಎಲಲ ಒಳೆಯದಾಗಲೆಂದು ಹರಸು. ನೆನನ ಸೇವೆಯಲೆಲೆ ನೆರತರಾಗುವಂತೆ ಅನುಗರಹೆಸು. ಈ ಸೇವೆಯಲೆಲೆ ನೆರವಾಗು. ನೆನನ ಪೆರಪಂಚದಲೆಲೆ ನೆನನ ಖಿಯಾತಿಯ ಸಂಜಿಇಿಯಂತೆ ಅವರನನು ನಡೆಸು. ಈ ಪೆರಪಂಚದಲೆಲೆ ಹಾಗೂ ಮುಂದಿನ ಪೆರಪಂಚದಲೆಲೆ ಎಣಿಯೆಲದಿರುವ ನೆನನ ಅನುಗರಹದೆಂದ ಅವರನನು ರಕಷಿಸು. ನೆನನ ಕೃಪಾ ಸಾಮಾನ್ಯದತತ ವಿನೇತರಾಗಿ ನೆನನೊಂದೆಗೆ ಬೆರೆಯಲು ಬೇಡುತೆತೆಡೆದಾರೆ. ನೆಜಕೆಕೂ ಅವರು ನೆನನ ಆಜಿಇಿಗೆ ಬಡೆಧರಾಗಿ ವಿವಾಹವಾಗೆಡೆದಾರೆ. ಕಾಲದ ಅಂತೆಯದವರೆಗೂ ಅವರು ಮಧುರ ಹಾಗೂ ಐಕಿಯತೆಯ ಸೂಚಕವಾಗಿರುವಂತೆ ದಯೆ ನೀಡು. ಸತೆಯಕೆಕೂ ನೀನು ಅನಂತ, ಸರವವೆಯಪೆತ ಮತತು ಪೆರಬಲ.

Also in: am, da, is, it, kl, mg, pt, sv

AB00001FIR

ಓ ಪೆರಭುವೇ, ನನನ ದೇವರೇ! ನೆನನನನು ಪೆರೀತಿಸುವವರಲೆಲೆ ನೆನನ ಬಗೆಗೆ, ವಿಶವಾಸ ದೃಢವಾಗಿರುವಂತೆ ಸಹಾಯವೆಸುಗು. ಅಷೆಟು ಮಾತರವಲಲ ನೆನನ ಮಾರೆಗವನನು ಅನುಸರೆಸುವಂತೆ, ನೆನನ ಕಾರೆಯದಲೆಲೆ

ನೆಷೆಲೆಯೆಂದೆರುವಂತೆ ಅನುಗರಹೆಸು. ಸೆವಾರೆಥ ಹಾಗೂ ಮೋಹಪಾಶಗಳ ಹೊಡೆತವನನು ಎದುರಿಸಲು ಸೆಥೈರೆಯ ನೇಡು. ಭಗವಂತನ ದೆವೆಯ ಮಾರೆಗದರಶನವನನು ಹೆಡೆದು ಸಾಗಲು ಒತತಾಸೆ ಕರುಣಿಸು, ನೇನು ಅತಿ ಬಲಶಾಲೆ, ಕರುಣಾಳು, ಸೆವಯಂಪೂರಣದಾತ, ದಯಾಡೆರೆರಹೃದಯ, ಸರೆವಶಕತ, ಅತುಲ ಉದಾರೆ.

Also in: af, az, be, bg, bs, ca, ch, cy, da, de, el, en, eo, es, fa, fr, fy, ho, hr, ht, hu, id, is, it, kl, km, lb, lg, lv, ml, nl, pl, pt, ro, ru, sk, sm, sq, sv, sw, te, tl, vi

AB00001SHI

ಓ ಭಗವಂತನೇ, ನನನ ಭಗವಂತನೇ, ನೆನನ ವೆಶೆವಾಸಾರೆಹರಾದ ಸೇವಕರನನು ರಕೆಷಿಸು. ಅವರನನು ಸೆವಾರೆಥ ಮತತು ಮೋಹದ ಕೆಡುಕೆನೆಂದ ಕಾಪಾಡು. ನೆನನ ಪೆರೋಮಮಯವಾದ ದೃಷೆಟಿಯೆಂದ ಅವರನನು ಮತಸರ, ಡೆವೇಷ ಮತತು ಅಸೂಯೆಗಳೆಂದ ರಕೆಷಿಸು. ನೆನನ ಉಡೆಡೆಶೆಯದ ಅಭೇಡೆಯವಾದ ಕೋಟಿಯೊಳಗೆಟೆಟು ಆಶರಯ ನೇಡು. ಸಂಶಯವೆಂಬ ಆಯುಧದೆಂದ ಕೆಷೇಮವಾಗೆರೆಸು. ಅವರನನು ನೆನನ ದೆವೆಯ ಸಾಕೆಷಾತಕಾರದ ಮೂರೆತಿ ಸೆವರೂಪರನನಾಗಿ ಮಾಡು. ನೆನನ ದೈವಿಕ ಏಕತೆಯ ದೈನಿಕ ಚೆಲುಮೆಯೆಂದ ಹೊರಹೊಮಮುವ ದೇದೇಷೆಯಮಾನವಾದ ಕೆರಣಗಳ ಮೂಲಕ ಅವರ ಮುಖಾರವೆಂದಗಳನನು ಶೋಭಿಸುವಂತೆ ಮಾಡು. ನೆನನ ಪವೆತರ ಸಾಮರಾಜೆಯದೆಂದ ಪೆರಸನನತೆಗೊಳೆಳುವ ಶೆಲೋಕಗಳೆಂದ ಅವರೆಗೆ ಹೃದಯಾನಂದವನನು ಉಂಟುಮಾಡು. ನೆನನ ಸರೆವಶಕತೆಯೆಂದ ಅವರ ಟೊಂಕವನನು ಭಡೆರಪಡೆಸು, ನೇನೇ ಸರೆವ ಪೆರದಾತ, ರಕೆಷಕ, ಸರೆವಶಕತ, ಅಷೆಟೀ ಅಲಲ ದಯಾಳು.

Also in: af, az, bg, bi, ca, ch, da, de, el, en, eo, eo, es, fa, fr, ht, hy, hz, iba, is, it, kj, ky, ky, lg, lv, mg, ml, nl, no, pl, pt, ro, sm, sm, sne, sne, sne, sne, sne, sq, st, sv, ta, tl, tvl

AB00065STE

ಓ ನನನ ಪೆರಭುವೇ ಹಾಗೂ ನನನ ಭರವಸೆಯೇ! ನೆನನ ಪೆರೆತೆಪಾತೆರರು, ಉನನತವಾದ ನೆನನ ಒಡಂಬಡೆಕೆಯಲೆ ದೃಢರಾಗಿರುವಂತೆಯೂ, ನೆನನಿಂದ ಪೆರಕಟಿತ ಧರೆಮಕೆಕೆ ವೆಧೇಯರಾಗಿರುವಂತೆಯೂ ಹಾಗೂ ನೆನನ ಭವೆಯತೆಯ ಗೆರಂಥದಲೆ ಅವರೆಗಾಗಿ ನೇನು ವೆಧೆಸೆರುವ ಆಜೆಇಗಳನನು ಪಾಲಿಸುವಲೆ ಅವರೆಗೆ ಸಹಾಯಮಾಡು; ಇದರೆಂದ ಅವರು ದೆವೆಯಲೋಕದ ಒಡನಾಡೆಗಳ ಮಾರೆಗದರಶನದ ನೆಶಾನೆ ಹಾಗೂ ನೆನನ ಅನಂತ ವೆವೇಕದ ಕಾರಂಜೆಗಳೂ, ಅಲೋಕಿಕ ಗಗನದಲೆ ಸರೆಯಾದ ಮಾರೆಗ ತೋರುವ ನಕೆಷತೆರಗಾಳೂ ಆಗಬಹುದು. ನೆಜವಾಗೆಯೂ, ಅಜೆಯನೂ, ಸರೆವಶಕತನೂ, ಬಲೆಷೆರನೂ ನೇನೇ ಆಗಿರುವೆ.

Also in: az, bg, bs, ca, da, el, en, eo, es, fa, fr, hr, ht, hu, is, kiw, lg, mg, ml, mt, nl, pl, pt, ro, ru, sk, sv, tl, ur

AB00094WEA

ಓ ಸೆವಾಮೆಯೇ, ಇದೊಂದು ರೆಕೆಕೆ ಮುರೆದಹಕೆಕೆ, ಅದರ ಹಾರಾಟ ಬಲು ನೆಧಾನ. ಸುಖ ಸಂಪತೆತೆನ ಶೆಖರ ಮತತು ಮುಕೆತೆಯತೆತ ಹಾರಾಡಲು ಸಹಾಯ ನೇಡು. ಅತೆಯಂತ ಆನಂದ ಹಾಗೂ ನೆಮಮದೆಯೆಂದ ವೆಶಾಲವಾದ ಅಕಾಶದಲೆ ಹಾರಾಡಲು ಅವಕಾಶವನನು ಕಲಪಿಸು. ನೆನನ ಹೆಸರೆನ ವೈಭವದಲೆ ಎಲೆಲೆಡೆಯಲೆಯೂ ಇಂಪಾದ ಧವನೆ ಮೂಡುವಂತೆ ಎಸಗು. ನೆನನ ಕರೆಯು ಪೆರತೆಡೆವನೆಸೆ ಕೆವೆಗಳನನು ತಣಿಸಲೆ. ನೆನನ ಮಾರೆಗವನನು ವೇಕೆಷೆಸೆ ಕಣಣುಗಳು ಪೆರಡೆವಲೆಸುವಂತೆ ಮಾಡು. ಓ ಪರಮಾತಮನೇ, ನಾನು ಒಬೆಬೊಂಟೆಗ, ಒಡನಾಡೆಗರೆಲಲ. ಪತೆತ ನೇನಲಲದೆ ನನಗೆ ಬೇರೆ ಯಾರ ಬೆಂಬಲಮೂ ಇಲಲ. ನೇನಲಲದೆ ಬೇರೆ ಸಹಾಯಕರೆಲಲ, ಪೋಷಕರೆಲಲ, ನೆನನ ಸೇವೆಗಾಗಿ ನನನನನು ದೂಡು. ನೆನನ ದೂತ ಗುಂಪೆನ ಮೂಲಕ ನನಗೆ ಸಹಾಯ ನೇಡು. ನೆನನ ಸಂದೇಶವನನು ಸಾರುವಲೆ ನನಗೆ ಯಶಸೆಸು ದಯಪಾಲಿಸು. ನೆನನ ಜೀವೆಗಳಲೆ ನೆನನ ಸುಗುಣಗಳ ಪೆರಚಾರಕೆಕೆ ಒತತಾಸೆ ಕಲಪಿಸು. ವಾಸೆತವಕೆಕೂ ಬಡವರ ಆಧಾರೆ ನೇನು. ಅಲಪರ ಹೆತರಕೆಷಕ, ಪೆರಬಲ, ಬಲಾಡೆಯ ಹಾಗೂ ಅನೆರೆಬಂಧೆತ.

Also in: ar, ar, bg, ca, co, da, de, el, en, en, es, fa, hu, id, kl, lv, nl, pl, pt, ro, sl, sv

AB00128

“ಓ ಕರುಣಾಕರನ ಸೇವಕೆಯರೇ! ಮಕೆಕಳನನು ಶೈಶವಾವಸೆಥೆಯೆಂದಲೇ ತರಬೇತೆಗೊಳೆಸುಮದು ನೆಮಗೆ

ಅಗತಯವೆದೆ! . . . ಮತತೆದರಲೆ ಯಾಮದೇ ರೇತಿಯ ಸಡೆಲತೆಗೆ ಅನುಮತಿಯೇ ಇಲಲ.”

Also in: az, bg, ja, ko, ko, lv, mn, ta, zh-Hans, zh-Hans, zh-Hant

AB00156LOW

. . . ಮನುಷ್ಯರ ಮುಂದೆ ಉಲಲಂಘನೆ ಮತತು ಪಾಪಗಳ ನೆವೇದನೆಗೆ ಅನುಮತಿಯೆಲಲ . . . ಪಾಪಿಯು, ತನನ ಮತತು ದೇವರ ಮಧಯೆ, ಕೃಪಾಸಾಗರದೆಂದ ಕೃಪೆಗಾಗಿ ಮೂರೆಯೆಡಬೇಕು, ಉದಾರತೆಯ ಸೆವರೆಗದೆಂದ ಕಷಮೆಯಾಚಿಸೆ ಈ ರೇತೆ ಹೇಳಬೇಕು. ಓ ದೇವರೇ, ನನನ ದೇವರೇ! ಯಾರು ನೆನನ ಮಧುರವಾಣಿಗಳೆಂದ ಅತೇ ಹರಷಿತರಾಗಿ, ದೆವೆಯ ಹುತಾತಮತೆಯ ಭವೆಯವಾದ ಉನನತ ಸೆಧಾನದೆಡೆ ಧಾವಿಸಿದರೋ ಅಂತಹ ನೆನನ ನಿಜ ಪರೇಮೆಗಳ ನೆತರನ ಮೂಲಕ ನಾನು ನೆನನಲೆ ಮೂರೆಯೆಡುತೆಡೆದೇನೆ. ನೆನನ ಜಿಗಾನದಲೆ ಪರತೆಷೆಯಾಗಿರುವ ರಹಸೆಯಗಳ ಮೂಲಕ ಹಾಗೂ ನೆನನ ಉದಾರತೆಯ ಸಾಗರದಲಡಗಿರುವ ಮುತತುರತನಗಳ ಮೂಲಕ ನನಗೂ ನನನ ತಂದೆ ಮತತು ನನನ ತಾಯೆಗೂ ಕಷಮೆಯನೇಡೆಂದು ನಾನು ನೆನನನನು ಯಾಚಿಸುತೆಡೆದೇನೆ. ಕೃಪೆಯನನು ತೋರುವವರಲೆ, ಸತೆಯವಾಗಿಯೂ, ನೇನೇ ಅತೆಯಂತ ದಯಾಳು ಆಗಿರುವೆ. ಸದಾ ಕಷಮಾಶೀಲನೂ, ಸರವ ಉದಾರಿಯೂ ಆದ ನೇನಲಲದೆ ಬೇರೆ ದೇವರೆಲಲ. ಓ ಪರಭುವೇ! ಪಾಪಗಳ ಈ ಸಾರಮ ನೆನನ ಕೃಪಾ ಸಾಗರದತತ ತಿರುಗಿರುವದನನೂ, ಈ ದುರಬಲನು ನೆನನ ದೆವೆಯ ಶಕತಿಯ ರಾಜಯವನನರಸುಮದನನೂ ಹಾಗೂ ಈ ಬಡ ಜೀವಿಯು ಸೆವಯಂ ನೆನನ ಐಶವರೆಯದ ದಿನ ನಕಷತರದೆಡೆ ವಾಲಿರುವದನನೂ ನೇನು ನೋಡುತೆತೆರುವೆ. ಓ ಪರಭುವೇ, ನೆನನ ಕರುಣೆ ಮತತು ನೆನನ ಕೃಪೆಯೆಂದ ಅವನನನು ನಿರಾಶೆಗೊಳಿಸದಿರು ಅಥವಾ ನೆನನ ದಿನಗಳಲೆ ನೆನನ ಅನುಗರಹೆತ ದೆವೆಯ ದರಶನಗಳೆಂದ ಅವನನನು ಬಹೆಷಕರಿಸದಿರು, ಅಲಲದೆ ನೆನನ ಸೆವರೆಗ ಹಾಗೂ ನೆನನ ಪೃಥೆವೆಯಲೆ ವಾಸಿಸುತೆತೆರುವ ಸರವರೆಗೂ ನೇನು ವಿಶಾಲವಾಗಿ ತೆರೆದೆಟೆಟಿರುವ ನೆನನ ಡೆವಾರದೆಂದ ಅವನನನು ಹೊರದೂಡದಿರು. ಅಕಟಕಟಾ! ನನನ ಪಾಪಗಳು ನೆನನ ಪವೆತರತೆಯ ಅಸೆಧಾನವನನು ಸಮೇಪಿಸುತೆತೆರುವದರಿಂದ ನನನನನು ತಡೆದೆವೆ ಹಾಗೂ ನನನ ಅತೆಕರಮ ಪರವೇಶಮ ನನನನನು ನೆನನ ಭವೆಯವಾದ ಪೂಜಾಸೆಧಾನದೆಂದ ಬಹುದೂರವೆರುವಂತೆ ಮಾಡೆದೆ. ನಾನು ಮಾಡಬಾರದೆಂದು ನೇನು ನೆಪೇಧಿಸಿರುವದನನು ನಾನು ಮಾಡಿರುವೆ ಹಾಗೂ ನಾನು ಲಕಷಿಸಬೇಕೆಂದು ನೇನು ವೆಧಾಯಕ ಮಾಡಿರುವದನನು ನಾನು ಅಲಕಷಿಸಿರುವೆ. ನನನನನು ನೆನನ ಬಳೆ ಸೆಳೆಯುವಂತೆ ಮಾಡುಮದನನು ನೆನನ ಉದಾರತೆಯ ಲೇಖನೆಯೆಂದ ನನಗೆ ಬರೆದೆಡಬೇಕೆಂದೂ, ನೆನನ ಕಷಮೆ ಮತತು ಮನನಿಸುವೆಕೆ ಹಾಗೂ ನನನ ಮಧಯೆ ನುಸುಳಿರುವ ನನನ ಅತೆಕರಮಣಗಳೆಂದ ನನನನನು ಶುಡಧಗೊಳಿಸೆಂದೂ ನಾಮಧೇಯಗಳ ಸಾರವಭೌಮ ಪರಭುವಿನ ಮೂಲಕ ನಾನು ನೆನನನನು ಪರಾರಥಿಸುವೆ. ನಿಜವಾಗಿಯೂ ನೇನೇ ಸಮರೆಥ, ಉದಾರೆ, ಪರಬಲನೂ, ಕೃಪಾಳುಮೂ ಆದ ನೇನಲಲದೆ ಬೇರೆ ದೇವರೆಲಲ.

Also in: az, bg, bi, ca, da, el, en, es, fa, fr, ht, id, is, mg, nl, pl, pt, ro, tl

AB00189AID

ಓ ದೇವರೇ, ನನನ ದೇವರೇ ನೆನನ ನಂಬಿಕೆಯ ಸೇವಕರು ಪರೇತಿಯುತ ಹಾಗೂ ಕೋಮಲವಾದ ಹೃದಯಗಳನನು ಹೊಂದುವಂತೆ ನೆರವಾಗು. ಪೃಥೆವೆಯ ದೇಶಗಳಲೆಲಲಾ ದೈವೇ ಸಮೂಹದೆಂದ ಬರುತೆತೆರುವ ಮಾರಗದರಶನದ ಬೆಳಕನನು ಪಸರಿಸಲು ಅವರೆಗೆ ಸಹಾಯ ನೇಡು. ಸತೆಯವಾಗಿಯೂ ನೇನು ಬಲಶಾಲೆ, ಸಾಮಥೆರೆಯವಂತ ಪರಾಕರಮೆ, ಸರವನೆಗೆರಹೆ ಹಾಗೂ ಸರವ ಉದಾರೆ. ಸತೆಯವಾಗಿಯೂ ನೇನು ಕೊಡುಗೈ ದಾನಿಯೂ, ಸಜೆಯನೂ, ಕೋಮಲನೂ, ಅತೆಯಂತ ದಾನಶೂರನೂ ಆಗಿರುವೆ.

Also in: az, bg, bi, bs, ca, da, el, en, fa, fi, fo, fr, ht, id, is, kl, lg, ml, nl, pl, pt, ro, ru, sl, tl

AB00204PIT

ಓ ದೈವೇ ಅನುಗರಹವೇ, ದಯಾಪಾತರರು ನಾಮ, ದಯಪಾಲಿಸು ನೆನನ ನೆರವನನು ನೆಲೆಯೆಲಲದ ಸಂಚಾರಿಗಳು, ನೇಡು ನೆನನ ಆಶರಯವನನು; ಚದುರಿದವರು, ಒಂದು ಗೂಡಿಸು ನಮಮನನು; ದಾರಿ ತಪೆದವರು, ಸೇರಿಸು ನೆನನೆಡೆಗೆ ನಮಮನನು; ವಂಚಿತರು; ಅನುಗರಹಿಸು ನಮಮ ಮೇಲೆ ನಮಮ ಪಾಲಿನ ಒಂದು ಭಾಗವನನು; ಬಾಯಾರಿದವರು, ಜೀವ ಜಲ ಚೆಲುವೆಯತತ ನಡೆಸು ನಮಮನನು; ದುರಬಲರು, ನೆನನ ಧರಮದ ಸಹಾಯಕರಾಗುವಂತೆಯೂ, ಮಾರಗ

ದರಶನದ ಹಾದಿಯಲಿ ನಮಮನನು ನಾವೇ ತಯಾಗ ಜೀವಿಯನನಾಗಿ ಅರಪಿಸುವಂತೆಯೂ ನಾಮ ಎಡದೇಳುವಂತೆ ನಮಮನನು ಬಲಪಡಿಸು.

Also in: bs, el, en, es, eu, hu, hy, is, lg, mg, pt, sne, sq

AB00209UND

ಓ ಪರಮಾತಮನೇ, ಸೆವಾಮೆಯೇ, ನೆನನ ಕರುಣಿ ಈ ಆತಮಗಳ ಮೇಲೆ ಬಂದೆಳೆಯಲೆ ಎಂದು ಕೋರುವೆ. ಸೆರಗೊಡೆಡೆ ಬೇಡುವೆ. ನೆನನ ಉಪಕಾರ ಹಾಗೂ ಸತಯ ಸಾಕಷಾತಕಾರಕೆ ಅವರನನು ಅರಹರನನಾಗಿ ಮಾಡು. ಹೃದಯಗಳನನು ಒಂದುಗೂಡಿಸು ಎಲಲ ಆತಮಗಳನನು ಏಕತರಗೊಳಿಸು. ನೆನನ ಪವಿತರ ಹಾಗೂ ಏಕೇಭಾವದ ಮೂಲಕ ಚಿತತವನನು ಆನಂದಮಯವನನಾಗಿ ಮಾಡು, ನೆನನ ಏಕಮೂರತಿ ಸೆವರೂಪದ ಜೆಯೋತಿಯೆಂದ ಈ ಮುಖಗಳನನು ಬೆಳಗಿಸು. ನೆನನ ಪರಿಸರದ ಸೇವೆಗಾಗಿ ನೆನನ ಸೇವಕರ ಬಲವನನು ಹೆಚ್ಚಿಸು ಪೆರಭುವೇ. ಅಪಾರ ದಯಾಮಯನಾದವನೂ ನೇನು. ಕಷಮೆಸುವವನೂ ಮತತು ಮುನನಿಸುವವನೂ ನೇನೇ. ನಮಮ ಪಾಪಗಳನನು ಕಷಮೆಸು. ನಮಮ ಲೋಪದೋಷಗಳನನು ಮನನಿಸು. ನೆನನ ಕರುಣಿಯ ಸಾಮರಾಜಿಯದತತ ನಮಮ ಗಮನವನನು ಹರೆಯಿಸುವಂತೆ ಮಾಡಿ, ನೆನನ ಬಲ ಹಾಗೂ ಅಧಿಕಾರಕೆ ತಲೆಬಾಗಿಸಿ, ನೆನನ ಕೇರತಿ ಮತತು ಪೆರಸನನತೆಗೆ ನಮರತೆಯೆಂದ ಶರಣಾಗುವಂತೆ ನನನನನು ಅನುಗರಹೆಸು. ಭಗವಂತನೇ, ಸಮುದರದ ಆಲಿಗಳಂತೆ ನಮಮನನು ಮಾಡು. ಉಡೆಯಾನವನದ ಪುಷ್ಪಗಳಂತೆ ಪರಿವರತಿಸು. ನೆನನ ಪೆರೇಮದ ಅಪಾರ ಉದಾರತೆಯ ಮೂಲಕ ಏಕಿಯತೆ ಹಾಗೂ ಸಮಮತಿಗಾಗಿ ಏಸಗು. ನೆನನ ಏಕತವ ಸೆವರೂಪದ ಸೂಚನೆಯ ಮೂಲಕ ನಮಮ ಹೃದಯಗಳನನು ವೆಶಾಲಗೊಳಿಸು. ಎಲಲ ಮಾನವ ವರಗದವರೂ ಕೇರತಿಯ ಉತತುಂಗ ಶಿಖರದೆಂದ ಪೆರಜವಲಿಸುವ ನಕಷತರಗಳಂತೆ ನೆನನ ಜೀವಿತ ಸೌರಭದ ಮರದಲಲಿ ಬೆಳೆದ ಶೆರೇಷೆರ ಹಣಣುಗಳೋಪಾದಿಯಲಲಿ ನೆರವೆಸು. ಸತಯವಾಗಿಯೂ ನೇನು ಸರವಶಕತ, ಸೆವಯಂಪರಿಪೂರಣ, ದಾನೆ, ಮನನಿಸುವಾತ, ಕಷಮೆಸುವವ ಸರವಾಂತರೆಯಾಮೆ ಸೃಷೆಟಿಕರತ

Also in: az, bg, ca, da, de, el, en, es, fa, it, kl, kl, lv, mg, nl, pl, ro, sv, tl

AB00364

ಓ ಕರುಣಿಯ ಪೆರಭುವೇ, ಇವರಲಲ ನೆನನ ಸೇವಕರು, ನೆನನ ಉದಾರತೆ ಹಾಗೂ ಆಶೇರವಾದಕೆಕಾಗಿ ಕಾದು ಕುಳಿತೆರುವರು ಇಲಲಿ, ದೇವರೇ, ನೆನನ ಏಕಮಾತರ ಸೆವರೂಪದ ಸೂಚನೆಯನನು ಆಧಾರಗೊಳಿಸು. ಈ ಮಾನವರಲಲಿ ಅಡಗಿರುವ ಹಾಗೂ ಅಗೋಚರವಾಗಿರುವಂತೆ, ಮಾಡಿರುವ ಸಡಗುಣಗಳನನು ಸಾಕಷಾತಕರೆಸು ಹಾಗೂ ಪೆರಕಟಿಸು. ದೇವರೇ, ನಾಮ ಗೆಡಗಳಂತೆ, ನೆನನ ಉದಾರತೆ ಮಳೆಯಂತೆ, ನೆನನ ಔದಾರೆಯದ ಆಸರೆಯೆಂದ ಈ ಗೆಡಗಳು ಬೆಳೆದು ಪೆರಫುಲಿತವಾಗುವಂತೆ ಮಾಡು. ನಾವೆಲಲ ನೆನನ ಆಜಿಜಾಪಾಲಕರು. ಈ ಇಹ ಪೆರಪಂಚದ ಬದುಕೆನ ಸಂಕೋಲೆಗಳೆಂದ ನಮಮನನು ಪಾರುಗಾಣಿಸು. ನಾಮ ಅಜಿಜಾನೆಗಳು; ಬುಡೆಧಿವಂತರನನಾಗಿ ಮಾಡು. ನಾಮ ಸತತವರು, ಪೆರಾಣಭಿಕೆಷೆ ನೇಡು. ನಾಮ ಇಚೆಫಾಪರರು, ಸೆಫೂರತಿ ತುಂಬು, ನಾಮ ನೆರಾವಲಂಬಿಗಳು, ನೆನನ ರಹಸೆಯದ ಆಪೆತರನನಾಗಿ ಮಾಡು ನಮಮನನು ನಾಮ ಅಗತಯಮಳೆವರು, ನೆನನ ಅಪಾರ ಸಂಪತತಿನಿಂದ ನಮಮನನು ಸೆರಿವಂತರನನಾಗಿ ಮಾಡಿ ಅನುಗರಹೆಸು. ಭಗವಂತನೇ, ನಮಮಲಲಿ ಚೇತನವನನು ತುಂಬು, ದೃಷೆಟಿಯನನು ನೇಡು, ಆಲಿಸುವಂತೆ ಮಾಡು. ಜೀವಿತದ ರಹಸೆಯಗಳ ಪರಿಚಯಗೊಳಿಸು. ಇದರೆಂದ ನೆನನ ಮಹೆಮೆಯ ಗುಟೆಟು ನಮಗೆ ಗರಹೆಕೆಯಾಗಿ ನಾಮ ನೆನನ ಶೆರೇಷೆರತೆಯನನು ಒಪೆಪೆಕೊಳೆವಂತೆ ಮಾಡು, ಪೆರತಿ ಔದಾರೆಯಮೂ ನೆನನಿಂದ ಉತಪತತಿ, ಪೆರತಿ ಅನುಗರಹಮೂ ನೆನನದೇ, ನೇನು ಪರಾಕರಮೆ ಶಕತೆವಂತ, ದಾನೆ, ಘನ ಉದಾರೆ.

*“ಸಭೆಯ ಸೆಫಾಳದಲಲಿ ಯಾವಾಗಲಾದರೂ ಜನ ಸಮೂಹಮ ಒಂದು ಸೇರೆ, ದೇವರ ಸೆತುತಿಯಲಲಿ ನೆರತರಾಗಿರುವುದೋ, ಹಾಗೂ ದೇವರ ರಹಸೆಯಗಳ ಬಗೆಗೆ ಪರಸೆಪರ ಮಾತನಾಡುವುದೋ, ನೆಸೆಸಂಶಯವಾಗಿ ಪವಿತರ ಆತಮದ ಮಂದಾನೆಲಮ ಅವರ ಮೇಲೆ ಶಾಂತವಾಗಿ ಬೇಸುಮದು ಮತತು ಪೆರತಿಯೊಜಬರೂ ಅದರಲಲಿ ಒಂದು ಪಾಲನನು ಪಡೆಯುವರು.”

Also in: bn, ha, iba, lo, ms, ne

ಓ ದೈವೇ ಅನುಗ್ರಹವೇ! ಈ ಸಭೆಯು ನೆನನ ಸೌಂದರಿಯದತತ ಆಕರಣಿತರಾಗಿರುವ ಹಾಗೂ ನೆನನ ಪರೀತಿಯ ಅಗ್ನಿಯಿಂದ ಜಾಜವಲಯಮಾನರಾಗಿರುವ ನೆನನ ಮೆತರರಿಂದ ತುಂಬಿಕೊಂಡಿದೆ. ಈ ಆತಮಗಳನನು ಸೆವರಗೀಯ ದೇವತೆಗಳನನಾಗಿ ರೂಪಿಸು. ನೆನನ ಪವಿತರಾತಮದ ಉಸಿರಿನ ಮೂಲಕ ಅವರನನು ಪುನರಜೀವಿತಗೊಳಿಸು, ಅವರಿಗೆ ವಾಕೆ ಚತುರತೆಯನನೂ, ದೃಢಸಂಕಲಪದ ಹೃದಯಗಳನನೂ ದಯಪಾಲಿಸು, ಸೆವರಗೀಯ ಶಕತಿ ಹಾಗೂ ಅಪಾರ ಕರುಣಿಯನನು ಅವರಿಗೆ ಅನುಗ್ರಹಿಸು. ಅವರನನು ಮಾನವ ಜನಾಂಗದ ಏಕತೆಯ ಪರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲಲಿ ಪರೀತಿ ಮತತು ಮೈತರಿಯ ಕಾರಣರಾಗುವಂತೆ ಮಾಡು, ಇದರಿಂದ ಆಪತಕಾರಿ ಕತತಲಿಯಾದ ತೆಳಿಗೇಡಿ ಪೂರವಾಗರಹಗಳು, ಸತಯಸೂರಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವಿದ ಪರಪಂಚಮ ಪರಕಾಶಿತಗೊಳೆಬಹುದು, ಈ ಭೌತಿಕ ಪರಪಂಚಮ ಆತಮ ಪರಪಂಚದ ಕಿರಣಗಳನನು ಪಡೆಯುವಂತಾಗಬಹುದು, ಈ ವಿವಿಧ ವರಣಗಳು ಒಂದಾಗಿ ಒಂದೇ ಬಣಣವಾಗಬಹುದು, ಹಾಗೂ ಸೆತೋತರದ ಸುಮಧುರ ಸೆವರಮ ನೆನನ ಪವಿತರತೆಯ ಸಾಮರಾಜ್ಯಕೆಕೇರಬಹುದು. ನೆಜವಾಗಿಯೂ, ನೇನು ಸರವಶಕತನೂ, ಸರವಸಮರಥನೂ ಆಗಿರುವೆ!

Also in: az, bg, ca, da, de, el, en, eo, es, fi, fr, gil, ht, hu, hy, is, it, ja, ky, ml, ne, nl, pl, pt, ro, ru, sk, sl, sm, sne, sne, ta, tk, tl, tpi, tvl, ur

*(ಅಲಾ ಔನನತೆಯ ತಿಂಗಳಲಲಿ ಉಪವಾಸ ಪರತಮ ಮಾರಚೆ ತಿಂಗಳ 2ರಿಂದ 20ರ ತನಕ ಒಳಗೊಂಡಿರುತತದೆ. ಈ ದಿನಗಳಲಲಿ ಸೂರಯೋದಯದಿಂದ ಸೂರಯಾಸತದವರೆಗಿನ ಸಮಯದಲಲಿ ಯಾಮದೇ ರೀತಿಯ ಆಹಾರವಾಗಲೀ, ಪಾನೀಯವಾಗಲೀ ಸೇವಿಸಕೂಡುದು. ಇದು ಪೆರಾರಥನ ಮತತು ಆಧ್ಯಾತಮಿಕ ಪುನಃಶಿಚ್ಚಿತನದ ಸಮಯವಾಗಿದೆ. 15 ವರಷಕಕಿಂತ ಕಮೆ ವಯಸೆಸುಳೆಳುವರು, ಪೆರಯಾಣಿಕರು, ರೋಗಿಗಳು, ಗರಭಿಣಿ ಮತತು ಮೂಲಿಯೂಡುವ ತಾಯಂದಿರು ಉಪವಾಸದಿಂದ ವಿನಾಯತಿ ಪಡೆದುಕೊಂಡಿರುವರು) ಓ ಪೆರಭು ನನನ ದೇವರೇ, ನೇನು ಪೆರಶಂಸನೇಯ! ಈ ನೆನನ ಸಾಕಷಾತಕಾರದಿಂದ ಕತತಲು ಬೆಳಕಾಗಿ ತನಮೂಲಕ ದೇವಾಲಯ ನಿರಮಿತವಾಗಿ ಶಾಸನ ಪೆರಕಟಿವಾಯೆತೋ ಮತತು ಉಪದೇಶಗಳ ಪತರಾವಳಿ ತೆರೆಯಲಪಟಿರಮದೋ, ಈ ಸಂದರಭದಲಲಿ ನನನ ಹಾಗೂ ಅವರನನು ನೆನನ ಅಚಿಂತೆಯವಾದ ವೈಭವೋಪೇತ ಸೆವರಗಕೆ ಏರುವಂತೆ ಮಾಡಬೇಕೆಂದೂ, ಅನುಮಾನಮಳೆಳವರು ನೆನನ ಪೂಜಾ ಮಂದಿರವನನು ಪೆರವೇಶಿಸಲು ಅಡೆಡಿ ತರುವವರ ಸಂಶಯಗಳ ಕಳಂಕವನನು ತೊಡೆದುಹಾಕಬೇಕೆಂದೂ ಪೆರಾರಥಿಸುವೆ. ಓ ಪೆರಭುವೇ, ನೆನನ ಪೆರೀತಿಯ ಸೂತರಕೆ ದೃಢವಾಗಿ ಅಂಟಿಕೊಂಡಿರುವವನನು ನಾನೊಬಬ, ನೆನನ ದಯೆ ಹಾಗೂ ಉಪಕಾರಕಕಾಗಿ ಕಾತುರತೆಯೆಂದಿರುವವನೂ ಹೌದು. ನನಗೂ ಹಾಗೂ ನನನ ಪೆರೀತಿಗೆ ಪಾತರಾದವರಿಗಲಲ ಈ ಜಗತತಿನ ಮತತು ಭಾವೇ ಜಗತತಿನ ಎಲಲ ಒಳೆಯದನನೂ ಅನುಗ್ರಹಿಸು. ನೆನನ ಅಪತ ಜೀವಿಗಳಿಗೆ ಸಲಿಸಿರುವ ಗುಪತ ವರವನನು ಅವರಿಗೆ ಕೊಡುವವನಾಗು. ಸೆವಾಮೆಯೇ, ನೇನು ನೆನನ ಸೇವಕರು ಉಪವಾಸವನನು ಆಚರಿಸಬೇಕೆಂದು ವೆಧಾಯಕ ಮಾಡಿರುವ ದಿನಗಳಿಮ. ಉಪವಾಸವನನು ನೆನನ ಪೆರೀತಯರಥವಾಗಿ ಹಾಗೂ ನೆನನ ಹೊರತು ಎಲಲ ವೆಚಾರಗಳಿಂದಲೂ ಸಂಪೂರಣ ಅಲಿತನಾಗಿ ನಡೆದುಕೊಳೆತತು ಆಚರಿಸುವವನೇ ಧನೆಯ. ದೇವರೇ, ನನಗೂ ಮತತು ಅವರಿಗೂ ನೆನನ ಆದೇಶವನನು ಪಾಲಿಸುವಂತೆಯೂ, ನೆನನ ಅನುಚರರಾಗಿರುವಂತೆಯೂ ಸಹಾಯವೆಸಗು. ನೆಜಕಕೂ ನೇನು ಬಯಸಿದುದನನು ನಡೆಸಿಕೊಡಲು ಸಮರಥನಾಗೆಡೆಯೇ. ಸರವಜಿಞನೂ, ಸಕಲ ಗುಣಶಾಲಿಯೂ ಆದ ಭಗವಂತ ನೇನಲಲದೆ ಬೇರೆ ಇಲಲ. ಎಲಲ ಪೆರಪಂಚದ ಪೆರಭುವಾಗಿರುವ ದೇವರೇ ನೆನಗೆ ವಂದನೆ.

Also in: ko, ky, ta, th, zh-Hans, zh-Hant

*(ಸಮಾಲೋಚನಾ ಸಭೆಯನನು ಪೆರವೇಶಿಸಿದಾಗಲಲಿಲಾ ಭಗವಂತನಲಲಿ ತಲಲೀನರಾಗಿ, ಅವನ ಪೆರೀತಿಗೆ ಪಾತರರಾಗಿ, ಈ ಪೆರಾರಥನೆಯನನು ಸಲಿಸಿ) ಓ ದೇವರೇ, ನನನ ದೇವರೇ! ನೆನನಲಲಿ ಭಕತಿಪರವಶರಾಗಿ ನೆನನತತ ನಿರೀಕಷಿಸುವ ನೆನನ ಸೇವಕರು ನಾಮ. ಈ ಮಹಾದಿನದಲಲಿ ನೆನನನನು ಮಾತರ ಬಿಟಿಟು ಮೆಕಕೆಲದರಿಂದಲೂ

ಅಲೆಷೆರಾಗೆಡೆದೇವೆ. ನಮಮ ಅಭಿಷರಾಯಗಳಲೆಲೆ, ಭಾವನೆಗಳಲೆಲೆ ಒಮಮತಗೊಂಡು. ಈ ಆಧೆಯಾತಮೆಕ ಸಭೆಯಲೆಲೆ ಸೇರಿದೇವೆ. ಮಾನವ ಪರಪಂಚದಲೆಲೆ ನೆನನ ಉಪದೇಶವನನು ಉನನತ ಮಟೆಟದಲೆಲೆರೆಸಲು ಏಕಮುಖ ಉಡೆದಿಶೆಯದೆಂದ ಕೂಡೆಡೆದೇವೆ. ಓ ಪರಭುವೇ, ಭಗವಂತನೇ, ನಮಮನನು ದೈವಿಕ ಮಾರಗದರಶಕತವದ ಚಿಹನೆಯನನಾಗೆಸು. ಮಾನವರಲೆಲೆ ನೆನನ ಶರೇಷೆರ ಧರಮದ ಪರಮಾಣಕರತರನನಾಗೆ ಅನುಗೊಳಿಸು. ಶಕತಿಯುತವಾದ ನೆನನ ನೆರಧಾರದ ಪರಸಾರದಲೆಲೆ ನೆನನ ಸೇವಕರನನಾಗೆ ಮಾಡು. ಮಹೆಮಾವಂತ ಸೆವಾಮೆಯೇ, ನೆನನ ಆಭಾ ಸಾಮರಾಜಯದಲೆಲೆ ದೈವಿಕ ಏಕತೆಯ ಸಾಕೆಷಾತಕರನೂ ನೇನು. ಎಲಲ ಪರದೇಶಗಳ ಮೇಲು ಬೆಳಗುತೆತೆರುವ ನಕೆಷತರನೂ ಹೌದು. ನೆನನ ಅಸಾಧಾರಣವಾದ ಘನತೆಯ ಅಲೆಗಳೆಂದ ನಾಮ ಸಾಗರದಂತಾಗಲು ಸಹಾಯ ಮಾಡು. ನೆನನ ಮಹೆಮೆಯ ಶಿಖರದೆಂದ ಹರೆದು ಬರುವ ಹೊಳೆಯಂತೆಯೂ ಮಾಡು. ನೆನನ ಸೆವರಗ ತೇಜಃಪಂಜವಾದ ಉಡೆದಿಶೆಯದ ಮರದಲೆಲೆ ಬೆಳೆವ ಉತತಮ ಹಣಣುಗಳಂತೆ ಏರೆಪಡೆಸು. ಓ ಪರಮಾತಮನೇ, ನೆನನ ದೈವಿಕ ಏಕತೆಯ ಮಾತುಗಳ ಆಧಾರದ ಮೇಲೆ ನಮಮ ಆತಮಗಳು ನೆಲುವಂತೆ ನೋಡು. ನೆನನ ದಯಾಮಯವಾದ ಭಾವನೆಗಳೆಂದ ನಮಮ ಹೃದಯಗಳು ಸಂತಸಗೊಳೆಳುವಂತೆ ಮಾಡು. ಇದರೆಂದ ಒಂದೇ ಸಾಗರದ ಅಲೆಗಳಂತಾದರೂ ನಾಮ ಏಕೆಯವಂತರಾಗೆ ನೆನನ ಪರಕಾಶದ ಜಯೋತಿಯ ಕೆರಣಗಲೋಪಾದಿಯಲೆಲೆ ಒತತಟೆಟೆಗೆ ಮೆಲನವಾಗಲೆ. ನಮಮ ಭಾವನೆಗಳು, ನಮಮ ಅಭಿಷರಾಯಗಳು, ನಮಮ ಅಂತರಂಗ ಇವೆಲಲ ಒಂದು ವಾಸೆತವೆಕ ಸೆಥೆತಿಯಾಗಲೆ, ಇಡೇ ಪರಪಂಚದಲೆಲೆ ಏಕೆಯತೆಯ ಭಾವದ ಪರತೆಬೆಂಬವಾಗಲೆ ನೇನು ಘನವಂತ, ದಯಾಮಯ, ದಾತ, ಸರವಶಕತ, ಕರುಣಾಶಾಲೆ, ಅಷೆಟೇ ಅಲಲ, ಕರುಣಾಳು.

Also in: es, fi, fj, hi, ja, ko, ko, th, zh-Hans

AB02000DIS

ಓ ಪರಭುವೇ! ಈ ಮಹಾ ಶರೇಷೆರಯುಗದಲೆಲೆ, ತಮಮ ಹೆತತವರ ಪರವಾಗೆ ಮಕೆಕಳ ಮಧೆಯಸೆಥೆಕೆಯನನು ನೇನು ಸೆವೇಕಾರ ಮಾಡೆರುವೆ. ಇದು ಈ ಯುಗದ ಅಪರೆಮೆತ, ವೆಶೇಷವಾದ ಕೊಡುಗೆಗಳಲೆಲೊಂದಾಗಿದೆ. ಆಡೆದರೆಂದ, ಓ ದಯಾಳು ಪರಭುವೇ, ನೆನನ ಏಕಮೇವ ಹೊಸೆತೆಲಲೆಲೆ ಈ ನೆನನ ಸೇವಕನ ವೆನಂತೆಯನನು ಸೆವೇಕರೆಸು ಹಾಗೂ ಅವನ ತಂದೆಯನನು ನೆನನ ಕೃಪಾಸಾಗರದಲೆಲೆ ಮುಳುಗಿಸು. ಏಕೆಂದರೆ, ನೆನನ ಪರೇಮದ ಪಥದಲೆಲೆ ನೆನನ ಸೇವೆ ಮಾಡಲು ಹಾಗೂ ಎಲಲಾ ಸಮಯದಲಲೂ ಅವೆರತವಾಗೆ ಶರಮೆಸಲು ಈ ಪುತರನು ಎಡೆದಿರುವನು. ಸತೆಯವಾಗೆಯೂ, ಕೊಡುವವನೂ, ಕೆಷಮಾದಾತನೂ, ಹಾಗೂ ದಯಾಳುವೂ ನೇನೇ ಆಗಿರುವೆ.

Also in: az, bg, bs, ca, da, de, el, en, eo, es, fi, fr, hr, ht, hu, iba, is, mi, ml, nl, pl, pt, ro, sk, sne, sq, ta, tl, tvl, vi

AB02024

ಯಾರ ನಾಮಗಳ ಮೂಲಕ ರೋಗಿಗಳು ಗುಣಮುಖರಾಗುವರೋ, ಅಸೆವಸೆಥರು ವಾಸೆಗೊಳೆಳುವರೋ, ಬಾಯಾರಿದವರು ದಾಹವನನು ತಣಿಸುವ ಪಾನೀಯ ಪಡೆಯುವರೋ, ದುಃಖಪೇಡೆತರು ಶಾಂತರಾಗುವರೋ, ಚಪಲಚಿತ್ತರು ಮಾರಗದರಶೆತರಾಗುವರೋ, ಕಡೆಗಣಿಸಲಪಟೆಟವರು ಉನನತೆಗೇರುವರೋ, ಬಡವರು ಸೆರೆವಂತರಾಗುವರೋ, ಅಜ್ಞಾನಿಗಳು ಜ್ಞಾನಿಗಳಾಗುವರೋ, ಅಂಧಕಾರದಲೆಲೆರುವವರು ಪರಕಾಶೆತರಾಗುವರೋ, ಶೋಕತಪೆತರು ಪರಸನರಾಗುವರೋ, ನೆರಾತಸಾಹೆಗಳು ಉತಸಾಹೆತರಾಗುವರೋ, ತುಳಿಯಲಪಟೆಟವರು ಮೇಲೆತಲಪಡುವರೋ, ಅವನೇ ನೇನಾಗೆರುವೆ, ಓ ಪರಮಾತಮ. ನೆನನ ಹೆಸರೆನ ಮೂಲಕ, ಓ ನನನ ದೇವರೇ, ಸೃಷೆಟೆಸಿದ ಎಲಲಮೂ ಹುರೆದುಂಬೆಸಲಪಟೆಟೆವೆ, ಸೆವರಗಗಳು ಪೆಯಾವೆಸೆವೆ, ಭೂಮೆಯು ಸೆಥಾವೆತವಾಗಿದೆ. ಮೇಘಗಳನೆನಿಬೆಸೆ ಭೂಮೆಯ ಮೇಲೆ ಅಮ ಮಳೆ ಸುರೆಸುವಂತೆ ಮಾಡಿದೆ. ನೆಶಿಚೆಯವಾಗೆಯೂ ಇದು ನೆನನ ಜೀವೆಗಳೆಗೆ ನೆನನ ಕುರುಹಾಗಿದೆ. ಯಾರ ನಾಮದ ಮೂಲಕ ನೇನು ನೆನನ ದೈವತವನನು ಪರಕಟಪಡೆಸಿರುವೆಯೋ, ಸೃಷೆಟೆಯಲೆಲಿರುವುದಕೆಕೆಂತ ಮೆಗೆಲಾಗೆ ನೆನನ ಧರಮವನನು ಉನನತೆಗೇರೆಸಿರುವೆಯೋ ಹಾಗೂ ನೆನನ ಪರತೆಯೊಂದೂ ಅತೆಯಂತ ಶರೇಷೆರ ಬೆರುದುಗಳೆಂದ ಅತೇ ಮಹೆಮಾನೆವೆತ ಗುಣಧರಮಗಳೆಂದ, ಮತತೆಲಲಾ ಸಡೆಗುಣಗಳೆಂದ ನೆನನ ಉತಕೃಷೆಟೆ ಹಾಗೂ ಅತೆಯಂತ ಶರೇಷೆರವಾದ ಅಸೆತೆತವಮ ಶೆಲಾಘೆಸಲಪಟೆಟೆದೆಯೋ, ಆಡೆದರೆಂದ ನೆನನ ಸೃಷೆಟೆಯ ಸಾಮರಾಜಯದಲೆಲೆ ನೆನನ ಸಕಲ ವೈಭವದ ಆತಮದೊಡನೆ ನೇನು ಸಂಬಂಧಿಸಿರುವ ಈ ಹಸುಳೆಯ ಮೇಲೆ ಈ ರಾತೆರೆ

ನೆನನ ದಯೆಯ ಮೋಡಗಳಿಂದ ನೆನನ ಉಪಶಮನವನನು ವರಜಿಸೆಂದು ನಾನು ನೆನನಲೆ ಮೋರೆಯೆಡುತೆಡೆದೇನೆ. ಆನಂತರ, ನೆನನ ಅನುಗರಹ, ಸುಸಥಿತೆ ಹಾಗೂ ಆರೋಗಿಯದ ನೆಲುವಂಗಿಯನನು ಅವನಿಗೆ ತೋಡಿಸು. ಓ ನನನ ಪರಿಯತಮನೇ, ಪರತಿಯೊಂದು ಬೇನೆ ಮತತು ಪೆಯಾಧಿಯೆಂದ ಹಾಗೂ ನೆನಗೆ ಅಪರಿಯವಾದಮಗಳಿಂದ ಅವನನನು ಕಾಪಾಡು. ನೆಜವಾಗಿಯೂ ನೆನನ ಪರಾಕರಮಮ ಎಲಲಾ ವಸತುಗಳೆಗೂ ಸಮಬಲಮಳಡೆದಾಗಿದೆ. ಸತೆಯವಾಗಿಯೂ ನೆನನು ಅತಯಂತ ಶಕಿತಶಾಲೆ, ಸವಯಮಾಧಾರನು. ಅದೂ ಅಲಲದೆ, ಓ ನನನ ಪರಮಾತಮನೇ, ಅವನ ಮೇಲೆ ಈ ಜಗತತನ ಹಾಗೂ ಮುಂದಿನದರ ಒಳಿತನನೂ ಅಲಲದೆ ಹೆಂದಿನ ಮತತು ನಂತರದ ತಲೆಮಾರುಗಳ ಒಳಿತನನೂ ಕಳುಹಿಸಿಕೊಡು. ನೆನನ ಬಲ ಮತತು ವೆವೇಕ ನೆಜವಾಗಿಯೂ ಇದಕಕೆ ಸರಿಸಮವಾಗಿರುಮದು.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB02024

ಓ ಪರಭುವೇ! ನೆನನಾಶರಯಕಕಾಗಿ ನಾನು ನೆನನಲೆಗೇ ಬರುತೆಡೆದೇನೆ, ನೆನನ ಎಲಲಾ ಚಿಹನೆಗಳತತ ನನನ ಹೃದಯವನನು ತೆರುಗಿಸಿಡೆದೇನೆ. ಓ ಪರಭುವೇ! ಪರಯಾಣಿಸುತತೆರಲೆ, ಅಥವಾ ಮನೆಯಲೆರಲೆ, ನನನ ಪೆಯತತೆಯಲೆರಲೆ ಅಥವಾ ನನನ ಕೆಲಸದಲೆರಲೆ ನನನ ಸಂಪೂರ್ಣ ಭರವಸೆಯನನು ನೆನನಲೆರಿಸುವೆ. ಓ ನೆನನ ಕರುಣಿಯಲೆ ಯಾರೂ ನೆನನನನು ಮೇರೆಸಲಾಗದವನೇ, ಎಲಲಾ ವೆಷಯಗಳಿಂದಲೂ ಸವತಂತರವಾಗಿರುವಂತೆ ಅವಶೆಯವಾದನನು ಒದಗಿಸುವ ನೆನನ ಸಹಾಯವನನು ನನಗೆ ದಯಪಾಲಿಸು. ಓ ಪರಭುವೇ! ನೆನನು ಇಚ್ಛಿಸಿದಂತೆ, ನನನ ಪಾಲಿನದನನು ನನಗೆ ಅನುಗರಹಿಸು, ಹಾಗೂ ನನಗೆ ನೆನನು ವೆಧಿಸಿರುಮದರಲೇ ನಾನು ತೃಪತೆಪಡುವಂತೆ ಮಾಡು. ಆಜಿಇಾಪಿಸುವ ಸಂಪೂರ್ಣ ಅಧಿಕಾರ ನೆನನದಾಗಿದೆ.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB03017

ಓ ದೇವರೇ, ನನನ ದೇವರೇ! ಈ ನೆನನ ಸೇವಕೆ ನೆನನಲೆ ಭರವಸೆಯನನಿಟಿಟು ನೆನನತತ ತನನ ಮುಖವನನು ತೆರುಗಿಸುತತ, ನೆನನ ಸವರೆಯೆ ಬೆದಾರೆಯಗಳನನು ತನನ ಮೇಲೆ ಸುರಿಸುವಂತೆ, ನೆನನ ಆಧಯಾತವೆಕ ರಹಸೆಯಗಳನನು ಬಹೆರಂಗಪಡಿಸುವಂತೆ ಹಾಗೂ ನೆನನ ದೈವತವದ ಪರಕಾಶವನನು ತನನ ಮೇಲೆ ಬೇರುವಂತೆ ಮೋರೆಯೆಡುತತ ನೆನನಲೆ ಬೆನನವೆಸುತತೆಡೆದಾಳೆ. ಓ ನನನ ಪರಭುವೇ! ನನನ ಪತಿಯ ಕಣಿಣುಗಳು ವೇಕಷಿಸುವಂತೆ ಮಾಡು. ನೆನನು ನೆನನ ಜಿಇಾನದ ಬೆಳಕಿನಿಂದ ಅವನ ಹೃದಯವನನು ಆನಂದಗೊಳಿಸು, ನೆನನು ನೆನನ ತೇಜೋಮಯ ಸೌಂದರಿಯದತತ ಅವನ ಮನಸಸನನು ಆಕರವಿಸು, ನೆನನು ನೆನನ ಸಾಕಷಾತಕಾರದ ಭವೆಯತೆಯನನು ಅವನಿಗೆ ಪರಕಟಿಸಿ ಅವನ ಜ್ಯೋತಯವನನು ಉಲಲಾಸಗೊಳಿಸು. ಓ ನನನ ಪರಭುವೇ! ಅವನ ಕಣಿಣಿನ ಮುಂದೆರುವ ಪರದೆಯನನು ಮೇಲೆತತು. ನೆನನ ಸಮೃದ್ಧವಾದ ಕೃಪೆಯನನು ಅವನ ಮೇಲೆ ವರವಿಸು, ನೆನನ ಪೋಮ ಮದಿರೆಯೆಂದ ಅವನನನು ಮತತನನನಾಗಿಸು, ಯಾರ ಪಾದಗಳು ಈ ಭೂಮೆಯ ಮೇಲೆ ನಡೆದಾಡುತೆಡೆದರೂ, ಅವರ ಆತಮಗಳು ಉನನತವಾದ ಸವರಗದಲೆ ತೇಲಾಡುತೆತೆರುವಂತಹ ನೆನನ ದೆವೆಯ ಪುರುಷದಲೆ ಅವನನನೂ ಒಬಬನನನಾಗಿ ಮಾಡು. ಅವನನನು ನೆನನ ಜನರ ಮಧೆಯೆ ನೆನನ ಜಿಇಾನದ ಬೆಳಕಿನಿಂದ ಕಂಗೊಳಿಸುವ ದೇಪದಂತಾಗಲು ಕಾರಣನಾಗು ನೆಜವಾಗಿಯೂ ನೆನನು ಅತಯಮೂಲಯನೂ, ಸದಾಕೊಡುಗೈದಾನಿಯೂ, ವರದಹಸತನೂ ಆಗಿರುವೆ.

Also in: da, hy, is, ko, ml, ta, uk, ur

AB03082

*(ಅಬದುಲ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರ್ಥನೆ ಇದು. ಏಕಾಂತವಾಗಿಯೂ ಈ ಪರಾರ್ಥನೆಯನನು ಸಲಿಸುಮದುಂಟು ಅಬದುಲ ಬಹಾ ಹೇಗೆ ಹೇಳಿಡೆದಾರೆ: “ಯಾರು ಈ ಪರಾರ್ಥನೆಯನನು ನವರತೆಯೆಂದಲು ನೆಜೆಯೆಂದಲು ಸಲಿಸುವರೋ ಅವರು ಈ ಸೇವಕನ ಆತಮಕೆಕೆ ಸಂತೋಷ ಮತತು ಹರವನನುಂಟುಮಾಡುವರು. ಅವನನನು ಸಮಕಷಮ ದರಶನ ಮಾಡಿದಂತೆಯೇ ಆದೇತು.”)

ಅವನು ಅಖಂಡ ಪುಣಿಯ ಪುರುಷ! ಓ ದೇವರೇ, ನನನ ದೇವರೇ! ವಿನಯನಾಗಿ ಕಣಿಣೀರು ಸುರಿಸುತತ ನೆನನತತ ನನನ ಕೈಗಳನನು ಜೋಡಿಸಿ, ನೆನನ ಪಾದಧೂಳಿಯೆಂದ ನನನ ಮುಖವನನು ಲೇಪಿಸಿಕೊಂಡು

ಷರಾರ್ಥಿಸಿಕೊಳ್ಳುವವನಾಗಿದೆದೇನೆ. ಸರವ ಪರಜ್ಞಾತೆ ಹಾಗೂ ಮಹಿಮೆಯನನು ಸತುತಿಸುತತಾ ನಂತೆಡೆದೇನೆ. ನೆನನ ದವಾರದ ಮುಂದೆ ನಮರತೆ ಹಾಗೂ ವೆನೀತಭಾವದಿಂದ ನಂತೆರವ ನೆನನ ಸೇವಕನನನು ದಯಾಮಯ ದೃಷ್ಟಿಯಿಂದ ಕಾಣು. ನೆನನ ಅನಂತ ಕಾರುಣಿಯದ ಸಾಗರದಲೆ ಮುಳುಗಿಸು. ಪರಭುವೇ, ಅವನು ಬಡವ ಹಾಗೂ ನಮರತೆಯ ನೆನನ ಸೇವಕ. ದಾಸಯಭಾವದಿಂದ ನೆನನ ಸೆರೆಯಾಳಾಗಿ ಮೂರೆಯೆಡುತೆಡೆದಾನೆ. ನೆನನಲೆಯಿಂದ ನೆನನಲೆ ಪರಾರ್ಥಿಸುತೆಡೆದಾನೆ. ನೆನನಲೆ ಪೂರಣ ವೆಶವಾಸವನೆನಿಟು, ನೆನನ ಮುಂದೆ ಕಣಿಣೀರು ಸುರಿಸುತತಾ ಕೋರುತತಾ ಬೇಡುತತಾ ಹೇಗೆ ನುಡಿಯುತತಾನೆ: ದೇವರೇ, ಓ ನನನ ದೈವವೇ, ನಿನಗೆ ಪರೀತಿಪಾತರರಾದವರ ಸೇವೆ ಸಲಿಸಲು ಕೃಪೆಮಾಡು. ನೆನನ ಸೇವೆಗಾಗಿ ಶಕತಿ ಬಲಪಡಿಸು. ನೆನನನನು ಗೌರವಿಸುವಲೆ ನನನ ದೃಷ್ಟಿಯನನು ಬೆಳಗಿಸು. ಶೋಭಾಯಮಾನವಾದ ನೆನನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸವಾರ್ಥರಹಿತನಾಗಿರಲು ಸಹಾಯ ನೀಡು. ನೆನನ ಸವರಗ ಸದೃಶವಾದ ಪರವೇಶ ದವಾರದಲೆ ನೆನನವಾರ್ಥ ಬುಡೆಯಿಂದ ಇರುವಂತೆ ಅವಕಾಶ ಕಲಪಿಸು. ನೆನನ ಪವಿತರ ಪರಿಸರದಲೆ ಎಲಲ ವಸತುಗಳಿಂದಲು ಅಲಿಪಿತನಾಗಿರುವಂತೆ ಮಾಡು. ಸವಾಮೆಯೇ, ಸವಾರ್ಥದಿಂದ ಅತೀತವಾದ ಬಟಿಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸತರವನನು ನನಗೆ ತೋಡಿಸು. ಅದರ ಸಾಗರದಲೆ ನನನನನು ಮುಳುಗಿಸು. ನೆನನ ಪರೀತಿಪಾತರರ ಮಾರಗದಲಿನ ಧೂಳನನಾಗಿ ನನನನನು ಮಾಡು. ವೈಭವ ಮೇರುವೆನ ಓ ಪರಭುವೇ, ನೆನನ ವೆಶವಾಸಗಳಿಸಿದವರಿಂದ ಪಾವನವಾಗಿರುವ ಭೂಮೆಗೆ ನನನ ಆತಮವನನು ಸಮರಪಿಸುವಂತೆ ಒತತಾಸೆ ನೀಡು. ಈ ಪರಾರ್ಥನೆಯಿಂದ ಉಷ್ಣ ಕಾಲದಲೆ ಮತತು ರಾತರಿಯಲೆ ನೆನನ ಸೇವಕ ನೆನನನನು ಅರಸುತೆಡೆದಾನೆ. ಅವನ ಆಕಾಂಕ್ಷೆಯನನು ಈಡೇರಿಸು. ಅವನ ಆತಮವನನು ಪರಜವಲಿಸು. ಅವನ ಎದೆ ಆನಂದದಿಂದ ಉಜ್ಜುವಂತೆ ಮಾಡು. ಜಯೋತಿಯನನು ಬೆಳಗಿಸು. ಈ ಪರಕಾರ ಅವನು ಮೂರತೆವಂತನಾಗಿ ನೆನನ ಹಾಗೂ ನೆನನ ಸೇವಕರ ಸೇವೆ ಸಲಿಸುವಂತೆ ಎಸಗು. ನೀನು ದಾನೆ, ದಯಾಪರ ಉದಾರಿ ಘನತೆವಿತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, en, es, et, fa, fa, fi, ht, hu, hy, iba, id, is, it, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

AB04004BAB

ಓ ಭಗವಂತನೇ! ನೆನನ ಪರೀತಿಯ ಹೃದಯಾಂತರಾಳದಲೆ ಈ ಶೆಶುವನನು ಬೆಳೆಸು ಮತತು ನೆನನ ಅನುಗರಹದ ಎದೆ ಹಾಲನನುಣಿಸೆ. ನೆನನ ಪರೇಮದ ಗುಲಾಬಿ ಹೂ ತೋಟದಲೆ ಈ ಹೊಸ ಸಸಿಯನನು ಹಸನುಮಾಡು ಮತತು ನೆನನ ಉದಾರತೆಯ ಸುರಮಳೆಯಿಂದ ಅದು ಬಲಿಯುವಂತೆ ನೆರವಾಗು. ಅದನನು ನೆನನ ಸಾಮಾರಾಜಯದ ಶೆಶುವಂತೆ ಮಾಡು ಮತತು ನೆನನ ದಿವೆಯಲೋಕಕೆ ಅದನನು ಕರೆದೊಯ್ಯು, ನೀನು ಬಲಶಾಲಿ ಹಾಗೂ ದಯಾಮಯ ಆಗಿರುವೆ. ನೀನು ದಾನೆ, ಉದಾರಿ ಅತಿಶಯ ಉದಾರತೆಯ ಪರಭು.

Also in: bg, bi, bn, bs, ca, ch, co, cy, da, de, el, en, eo, es, es, eu, ht, is, it, kl, kl, meu, mg, nl, pl, pt, ro, ru, sk, sv, tl

AB04427GUI

ಓ ಭಗವಂತ, ನನಗೆ ಮಾರಗದರಶನ ನೀಡು. ನನನನನು ರಕಪಿಸು, ನನನ ಹೃದಯ ದೀವೆಗಿಯನನು ಪರಜವಲಿಸು, ನನನನನು ದೇದೀಪೆಯಮಾನವಾದ ನಕಷತರದಂತೆ ಮಾಡು. ನೀನು ಅಪಾರ ಶಕತ ಹಾಗೂ ಬಲಾಡೆಯ.

Also in: af, az, be, bg, bi, bn, bs, ca, ch, cnr, co, da, de, diu, el, en, es, et, eu, fi, fj, fr, fy, hai, hr, ht, hu, hur, hz, id, ik, is, it, lkt, lkt, lkt, lkt, lkt, lkt, lo, lv, ml, mt, ne, nl, no, pap, pl, pt, ro, ru, shs, shs, shs, shs, sk, sl, sq, srn, sv, sw, tl, tsm, tsm, ur, vi, zh-Hant

AB04620

*(ಅಧಯಾತಮೆಕ ಸಭೆ ಮುಕತಾಯಗೊಳ್ಳುವ ಸಮಯದಲೆ ಮಾಡತಕಕ ಪರಾರ್ಥನೆ ಹೇಗೆ) ಓ ದೇವರೇ! ಓ ದೇವರೇ! ನೆನನಲೆ ವೆಶವಾಸವನೆನಿಟು, ನೆನನ ಸೂಚನೆಗಳನನು ನಂಬೆ, ನೆನನ ಉಪದೇಶಗಳಲೆ ದೃಢತೆ ತೋರೆ, ನೆನನತತ ಆಕರಷಕರಾಗಿ, ನೆನನ ಪರೀತಿಯ ಜವಾಲಿಯ ಬೆಳಕಿನಿಂದ ತೃಪಿತರಾಗಿ, ನೆನನ ಕಾರಯದಲೆ ಪರಾಮಾಣಿಕ ಭಾವನೆಯುಳವರಾಗಿ, ನೆನನ ಶರಡಧಾಸಕತಿಯ ಸೇವಕರಾಗಿ, ನೆನನ ಧಾರಮೆಕ ತತವಗಳನನು ಪರಚಾರಗೊಳಿಸಲು ಸನನಡಧರಾಗಿ, ನೆನನ ಮೂರತಿಯ ಆರಾಧಕರಾಗಿ, ಪರೀತಿ ತೋರಿಸುವವರಲೆ ನಮರರಾಗಿ, ಅವೆಚೆಚೆನನ ಭಕತರಾಗಿ,

ನೆನೆನ ಅಭಿಮಾನಕೆ ಪಾತರರಾದವರ ಸೇವೆ ಸಲಿಸಲು ಕಾತುರರಾಗಿ ಇರುವ ಈ ಸಭೆಯವರತತ ನೆನೆನ ಕೃಪಾಕಟಕಷ ಬೀರುವವನಾಗು. ಅಗೋಚರರಾದ ನೆನೆನ ಬೆಂಬಲಕಾರರೊಡನೆ ನಮಗೆ ನೆರವಾಗು. ನೆನೆನ ಸೇವೆಗೋಷಕರ ನಮಮ ದೋಹದಲೆ ಶಕತೆಯನು ಬಲಪಡಿಸು. ನೆನೆಗೆ ಶರಣಾಗುವ ಹಾಗೂ ಪೂಜಿಸುವ ಸೇವಕರನನಾಗಿ ಮಾಡು. ನೆನೆನೊಡನೆ ಸಂಭಾಷಣೆ ನಡೆಸುವಂತೆ ಒಲಿಸು. ಓ ನಮಮ ಪೆರಭುವೇ! ನಾಮ ದುರಬಲರು, ನೇನಾದರೋ ಪರಮಶಕತ, ಬಲಾಡೆಯ, ನಾಮ ಮಾನವರು ನೇನಾದರೋ ಜೀವಗೊಳಿಸುವ ಮಹಾನೆ ಪೆಯಕತೆ ನಾಮ ಬೀಡುವವರು, ನೇನು ಕಾಪಾಡುವವ ಹಾಗೂ ಪೆರಭಾವಶಾಲೆ. ಓ ನಮಮ ಪೆರಭುವೇ! ನೆನೆನ ದೆವೆಯ ಮುಖಾರವೆಂದದ ಕಡೆಗೆ ನಮಮ ದೃಷ್ಟಿ ಹೊರಳುವಂತೆ ಕೃಪೆ ಮಾಡು. ದೈವದತತ ಸಹಾಯದೆಂದ ಅನನ ನೇಡು. ನೆನೆನ ಉನನತ ದೇವದೂತರ ಮೂಲಕ ಸಹಾಯವೆಸಗು. ಅಭಾ ಸಾಮರಾಜ್ಯದ ಪವಿತರಾತಮಗಳಿಂದ ನಮಮನನು ಸೆಥೆರಗೊಳಿಸು. ನೆಜಕಕೂ ನೇನು ದಯಾನೆಥೆ, ಕರುಣಾಕರ, ಅತೆಯಂತ ಉದಾರೆ, ಕಷಮೆ ನೇಡುವವ ಹಾಗೂ ಮಹೆಮಾನೆವೆತ.

Also in: af, az, bg, bs, ca, da, de, el, en, es, fi, fr, ht, hu, hy, iba, is, kl, lg, lv, mg, nl, ny, pl, pt, ru, sk, sm, sv, tl, tvl, uk, zh-Hans

AB05017

ಓ ಕರುಣಾಕರ, ಸರವಶಕತನೇ! ಈ ಆತಮಗಳ ಸಮೂಹಮ ತಮಮ ಮುಖಗಳನನು ಯಾಚನೆಯೆಂದ ನೆನೆನತತ ತಿರುಗಿಸಿದೆ. ಅತೆಯಂತ ವೆನಮರತೆ ಹಾಗೂ ದೈನಯತೆಯೆಂದ ಅವರು ನೆನೆನ ಸಾಮರಾಜ್ಯದತತ ನೋಡುತೆತಿರುವರು ಮತತು ಕಷಮೆ ಹಾಗೂ ಮನೆನಿಸುವಿಕೆಗಾಗಿ ನೆನೆನಲೆ ಯಾಚಿಸುತೆತಿರುವರು. ಓ ದೇವರೇ! ಈ ಸಭೆಯನನು ನೆನೆನ ಪೆರೀತಿ ಪಾತರವನನಾಗಿ ಮಾಡು. ಈ ಆತಮಗಳನನು ಪಾವನಗೊಳಿಸು ಹಾಗೂ ಅವರ ಮೇಲೆ ನೆನೆನ ಮಾರೆಗದರಶನದ ಕೆರಣಗಳನನು ಚೆಲುವಂತೆ ಮಾಡು, ಅವರ ಹೃದಯಗಳನನು ಬೆಳಗಿಸು ಮತತು ನೆನೆನ ಹರಷದಾಯಕ ವಾರತೆಯೆಂದ ಅವರ ಚೈತನೆಯಗಳನನು ಉಲಾಸಗೊಳಿಸು. ನೆನೆನ ಪವಿತರ ಸಾಮರಾಜ್ಯದಲೆ ಅವರೆಲರನನೂ ಸೆವಾಗತೆಸು. ನೆನೆನ ಅಕಷಯವಾದ ಔದಾರಯವನನು ಅವರ ಮೇಲೆ ಅನುಗರಹೆಸು. ಈ ಪೆರಪಂಚ ಹಾಗೂ ಮುಂದೆನ ಪೆರಪಂಚದಲೆ ಅವರನನು ಸಂತೋಷಭರಿತರನನಾಗಿ ಮಾಡು.

AB05805SER

ಓ ನನನ ದೇವರೇ, ನೆನೆನ ಸೇವಕರು ನೆನೆನ ನುಡಿಯನನು ಉನನತೆಗೇರಿಸುವಂತೆಯೂ, ವೆಯರೆಥ ಮತತು ಮೆಥೆಯವಾದಮಗಳನನು ಖಂಡಿಸುವಂತೆಯೂ, ಸತಯವನನು ಸೆಥಾವೆಸುವಂತೆಯೂ, ನೆನೆನ ಪವಿತರ ವಚನಗಳನನು ದೂರದೂರವರೆಗೆ ಪಸರಿಸುವಂತೆಯೂ, ನೆನೆನ ಭವೆಯತೆಯನನು ಪೆರಕಾಶಪಡಿಸುವಂತೆಯೂ ಹಾಗೂ ಧರಮಶೇಲರ ಹೃದಯಗಳಲೆ ಪೆರಾತಕಾಲದ ಬೆಳಕು ಗೋಚರಿಸುವಂತೆಯೂ ನೇನು ಸಹಾಯ ಮಾಡು. ನೇನು, ನೆಜವಾಗಿಯೂ, ಉದಾರಿಯೂ, ಕಷಮಾದಾತನೂ ಆಗಿರುವೆ.

Also in: az, bg, bs, ca, de, el, en, eo, gil, ha, ht, hu, iba, is, kl, ky, ky, ky, lb, lb, ml, ms, mt, ne, nl, pl, pt, ro, ru, sk, sm, sne, sne, sq, ta, ta, ta, ta, ta

AB05933

ಓ ಪೆರಭುವೇ! ನೆನೆನ ಧರಮಕೆಕಾಗಿ ಸಜೆಜಾಗಿರುವ ಹೃದಯಗಳುಳೆ ಆತಮಗಳೆಡೆ ನಾಮ ಮಾರೆಗದರಶಿಸುವಂತೆ ನೇನು ಬಾಗಲತೆರೆ, ಸವಲತತುಗಳನನು ಒದಗಿಸು, ದಾರಿಯ ಸುಸಜೆಜಿತಗೊಳಿಸು, ಹಾದೆಯ ಸುರಕಷಿತಗೊಳಿಸು. ಸತಯವಾಗಿಯೂ ನೇನು ಕೃಪಾಳುಮೂ, ಮಹಾ ಉದಾರಿಯೂ, ಸರವಸಕತನೂ ಆಗಿರುವೆ.

AB05935

ಓ ಪೆರಭುವೇ, ನೆನೆಗೆ ಸೆತೋತರವಾಗಲೆ! ನಮಮ ಪಾಪಗಳೆಗಾಗಿ ನಮಮನನು ಕಷಮೆಸು. ನನನ ಮೇಲೆ ಕರುಣೆ ತೋರು ಹಾಗೂ ನಾಮ ನೆನೆನೆಡೆಗೆ ಹೆಂದಿರುಗುವಂತೆ ಮಾಡು. ನೆನೆನನಲದೆ ಬೇರಾಮದರ ಮೇಲೂ ಅವಲಂಬಿತರಾಗದಿರುವಂತೆ ನಮಮನನು ಕಷಟಪಡಿಸು, ನೇನು ಪೆರೀತಿಸುಮದನನೂ, ಇಚೆಚಿಸುಮದನನೂ ನೆನೆಗೆ ತಕಕುದಾದ ಒಳೆಯದನನೂ ನಮಗೆ ನೆನೆನ ಔದಾರಯದ ಮೂಲಕ ದಯಪಾಲಿಸು. ನೆಜವಾಗಿಯೂ ನಂಬಿದವರ ಸೆಥಾನವನನು ಉನನತೆಗೇರಿಸು. ನೆನೆನ ಕೃಪೆಯೆಂದ, ಕಷಮಾಶೇಲತೆಯೆಂದ ಅವರನನು ಮನೆನಿಸು. ನೇನು

ನಿಜವಾಗಿಯೂ ಆಪತತೆನಲೆ ಸಹಾಯಕನು, ಸೆವಯಮಾಧಾರನು.

Also in: es

AB06528

* (ಓ ಸತೆಯಾನೇವೇಷಕನೇ, ದೇವರು ನಿನನ ಆಧಯಾತಮೇಕ ಕಣಿಣುಗಳನನು ತೆರೆಸಬೇಕೆಂದು ನೀಣು ಅಪೇಕೆಷಿಸುವೆಯಾದರೆ ಅವನಲೆ ಹಾಗೆ ಯಾಚಿಸು. ಮಧೆಯರಾತೆಯ ಮೇಲೆ ಅವನಲೆ ತಲೆಲೇನನಾಗಿ ಹೇಗೆ ಪರಾರಥಿಸು.)

ಓ ಪರಮಾತಮನೇ, ನಿನನ ಸರವಾಂತರಯಾಮೆತವಡೆಗೆ ನನನ ಮುಖವನನು ಹೊರಳಿಸಿರುವೆ. ನಾನು ನಿನನ ಕೃಪಾ ಸಾಗರದಲೆ ಮುಳುಗಿಬಿಟ್ಟಿಡೆದೇನೆ. ಇಂದಿನ ಕಗಗತಲೆಯ ರಾತೆಯಲೆ ನಿನನ ದಿವೆಯ ಜಯೋತಿಯ ಬೆಳಕು ಕಾಣಿಸುವಂತೆ ನನನ ದೃಷ್ಟಿಯನನು ಪರಕಾಸಮಾನವಾಗಿಸು. ಈ ಅಡೆಭುತ ಯುಗದಲೆ ನಿನನ ಪರೇಮ ಸುಧೆಯೆಂದ ಸುಖಿಯನನಾಗಿ ಮಾಡು. ಓ ಪರಭುವೇ, ನಿನನ ಕರೆಯನನು ಲಾಲಿಸುವಂತೆ ಎಸಗು. ನಿನನ ಸೆವರಗದ ಬಾಗಲನನು ನನನಿದುರು ತೆರೆಯುವಂತೆ ಮಾಡು. ನಿನನ (ಬಹ) ಪರತೆಭಿಯ ಜಯೋತಿಯನನು ಕಾಣುವಂತೆ ನನನ ಈ ಮೂರೆಯನನು ಲಾಲಿಸು. ಅಷೆಟೇ ಅಲಲ, ನಿನನ ಸೌಂದರಿಯದತತ ಆಕರಷಕನಾಗುವಂತೆ ಕೃಪೆಮಾಡು. ನಿಜಕೆಕೂ ನೀನು ದಾತ, ಉದಾರೆ, ಕರುಣಾಳು ಮತತು ಕಷಮಾಶೇಲ.

Also in: gil, gu, hi, hr, hy, hy, hz, id, ja, ja, ko, ko, ko, ky, lo, ml, ms, no, ru, sk, sm, sm, sm, sq, ta, te, tet, th, tpi, tvl, tvl, uk, vi, zh-Hans, zh-Hant, zh-Hant

AB06560

(ದೈವ ಮೆತರಲೆಲರ- ಅವರ ಕೊಡುಗೆ ಎಷೆಟೇ ಅಲಪ ಪರಮಾಣದಲೆಡೆದರೂ ತಮಗೆ ಸಾಧೆಯವಾದಷೆಟೂ ನಿಧಿಗಾಗಿ ಕೊಡುಗೆಗಳನನು ನೀಡಬೇಕು. ದೇವರು ಯಾಮದೇ ಆತಮಕೆಕಾದರೂ ಅದರ ಶಕೆತಿಗೆ ಮೇರೆಡೆದನನು ಹೊರಿಸುಮದೆಲಲ. ಇಂತಹ ಕೊಡುಗೆಗಳು ಎಲಲ ಕೇಂದೆರಗಳೆಂದಲೂ ಎಲಲ ಅನುಯಾಯೆಗಳೆಂದಲೂ ಬರಬೇಕು. . . . ಓ ದೈವ ಮೆತರರೇ! ನಿಮಮ ಕೊಡುಗೆಗಳೆಂದ, ಒಳೆಯ ಕಾಣಿಕೆಗಳೆಂದ ನಿಮಮ ವೆಯವಸಾಯ, ನಿಮಮ ಕೈಗಾರಿಕೆ ಮತತು ನಿಮಮ ವಾಣಿಜೆಯಗಳು ಅನುಗರಹೆತವಾಗಿ ಅನೇಕ ಪಟೆಟು ಅಭಿವೃಡೆಧಿ ಆಗುತವೆ. ಎಂಬುದರಲೆ ಭರವಸೆ ತಾಳೆರೆ, ಯಾರು ಒಂದು ಒಳೆಯ ಕೆಲಸದೊಂದೆಗೆ ಮುಂದೆ ಬರುತಾರೋ ಅಂತಹವರು ಅದಕೆಕೆ ಪರತೆಯಾಗಿ ಹತತು ಪಟೆಟು ಬಹುಮಾನವನನು ಪಡೆಯುವರು. ಯಾರು ತಮಮ ಐಶೆವರೆಯವನನು ಆತನ ಪಥದಲೆ ವಿನಿಯೋಗಿಸುವರೋ ಅಂತಹವರನನು ನೈಜಪರಭುಮ ಸಮ್ಯಡೆಧತೆಯೆಂದ ದೃಢಪಡಿಸುವನೆಂಬುದು ನೆಸೆಸಂಶಯ.) ಓ ದೇವರೇ, ನನನ ದೇವರೇ, ನಿನನ ನಿಜವಾದ ಪರೇಮೆಗಳ ಹುಬುಗಳನನು ಪರಕಾಶಗೊಳಿಸು. ನಿಶಚಿತ ವೆಜಯದ ದೇವತಾ ಸಮೂಹದೊಡನೆ ಅವರಿಗೆ ಸಹಾಯ ನೀಡು. ನಿನನ ನೇರವಾದ ಪಥದ ಮೇಲೆ ಅವರ ಹೆಜೆಗಳನನು ಸೆಧಿರಪಡಿಸು. ನಿನನ ಪರಾಚೀನ ಔದಾರೆಯದೆಂದ ನಿನನ ಅನುಗರಹ ಡೆವಾರಗಳನನು ಅವರ ಮುಂದೆ ತೆರೆಡೆಡು; ನೀನು ಏನನನು ದಯಪಾಲಿಸಿರುವೆಯೋ ಅದನನು ನಿನನ ಪಥದಲೆಯೇ ಅವರು ವಿನಿಯೋಗಿಸುತೆಡೆದಾರೆ. ನಿನನ ಧರಮವನನು ರಕೆಷಿಸುತೆಡೆದಾರೆ ನಿನನ ಸಮರಣಿಯಲೆ ಅವರ ವೆಶವಾಸವನನಿಟ್ಟಿಡೆದಾರೆ. ನಿನನ ಪರೇಮಕೆಕಾಗಿ ಅವರು ಹೃದಯಗಳನನು ಅರಪಿಸುತೆಡೆದಾರೆ. ನಿನನ ಸೌಂದರೆಯದ ಆರಾಧನೆಗಾಗಿ, ನಿನನನನು ಸಂತೋಷಗೊಳಿಸುವ ಹಾದಿಗಳನನು ಅರಸುಮದಕೆಕಾಗಿ ತಮಮಲೆ ಏನೆದೆಯೋ ಅದನನು ಅರಪಿಸದೇ ಹೋಗಿಲಲ. ಓ ನನನ ಒಡೆಯನೇ! ಸಮ್ಯಡೆಧತೆಯ ಭಾಗವೊಂದನನು, ನಿಶಚಿತ ಬಹುಮಾನವೊಂದನನು ಮತತು ಪೂರವ ನಿಯೋಜಿತ ಪರತೆಫಲವೊಂದನನು ಅವರಿಗೆ ದಯಪಾಲಿಸು. ನಿಜವಾಗಿ ನೀನು ಸಂರಕಷಕನೂ, ಸಹಾಯಕನೂ, ಉದಾರಿಯೂ, ಪರದಾತನೂ, ಎಂದೆಂದೆಗೂ ಕೊಡುಗೆಗಳನನು ನೀಡುವವನೂ ಆಗಿರುವೆ.

AB06560

ಓ ಸರವೋತಮನಾದ ಪರಮಾತಮನೇ, ಚಕಿರಾಧಿಪತಿಯದ ಪರಭುವೇ, ಈ ಆತಮಗಳೆಲಲ ನಿನನ ಸೆವರಗದ ಸೈನಿಕರು. ಸಹಾಯ ವೆಸಗು ಈ ಉನನತ ಸೇನೆಯ ನೆರವಿನಿಂದ ಅವರನನು ಜಯಗೊಳಿಸು. ಅವರಲೆ ಪರತೆಯೊಬಿಬರೂ ಒಂದೊಂದು ಸೇನಾತುಕಡೆಯಂತಾಗಿ, ದೇವರ ಅನುಗರಹದೆಂಡ ಈ ದೇಶಗಳೆಲಲವನನೂ ಗೆಲರೆ.

ನೆನನ ದೈವದತತವಾದ ಉಪದೇಶಗಳಿಂದ ಪರಕಾಶಿಸುವಂತಾಗಲಿ. ಓ ದೇವರೇ, ಅವರ ಬೆಂಬಲಿಗನಾಗಿರು. ಸಹಾಯಕನಾಗಿರು, ಅವರಿಗೆ ಕಾನನದಲಿ, ಬೆಟ್ಟಗಳಲಿ, ಕಣಿವೆಯಲಿ, ಕಾಡಿನಲಿ, ಮೈದಾನದಲಿ, ಸಾಗರದಲಿ ನೇನು ಮೆತರನಾಗಿರು. ಇದರಿಂದ ಅವರು ನೆನನನನು ಪವಿತರ ಸ್ವಭಾವದಿಂದ ಪರಾರ್ಥಿಸುವಂತಾಗಲಿ. ನೇನು ಬಲಶಾಲಿ, ಪರಾಕರಮೆ, ಅನಂತ ಗುಣಾಡೆಯ ಕೇಳುವವ ಹಾಗೂ ನೋಡುವವ.

AB07759

ಓ ನನನ ಪರಭುವೇ, ಜನರು ನೋಮ, ಅಪತತುಗಳಿಂದ, ಕಷಟ, ನೆಷರುರಗಳಿಂದ ಅವರಿಸಲಪಟಿರುವರೆಂದು ನೇನು ಅರಿತೆರುವೆ. ಮಾನವನ ಒಂದೊಂದು ಕಷಟಮೂ ಅವನನನು ಹೆಂಸಿಸುಮದು. ಅವನ ಒಂದೊಂದು ದುಃಖದಿಡಿಯೂ ಅವನನನು ಸರಪ ಕಚಿಚಿದಂತೆಯೇ ಸರೆ. ಇದನನು ಕೂಡ ನೇನು ತಿಳಿದಿರುವೆ. ನೇನು ನೇಡುವ ಸಂರಕಷಣಿ, ಭಡರತೆ, ಕಾಯುವಿಕೆ ಮತತು ಕಾಪಾಡುವಿಕೆ ಇಮಗಳ ಹೊರತಾಗಿ ಅವನಿಗೆ ಬೀರೆ ಯಾವ ರಕಷಣಿ ಹಾಗೂ ಆಶರಯವೆಲಲ. ಓ ದಯಾಳು, ಓ ನನನ ಸವಾಮೆಯೇ, ನೆನನ ಸಂರಕಷಣಿಯೇ ನನನ ಅಸತರಶಸತರಗಳ ಬತತಳಿಕೆಯಾಗಿರಲಿ. ನೆನನ ಜೋಪಾನ ತನವೇ ನನನ ಗುರಾಣಿಯಾಗಿರಲಿ. ನೆನನ ಏಕೀಭಾವದ ಮೂರತಿಯೇ ಹಾಗೂ ಅದರ ಡೆವಾರದಲಿ ಕಾಣಿಸಿಕೊಳ್ಳುವ ನಮರತೆಯೇ ನನಗೆ ಬಿಂಗಾವಲಾಗಿರಲಿ. ನೆನನ ವಶತವ ಮತತು ರಕಷಣಿ ನನನ ಕೋಟಿ ಹಾಗೂ ನೆವಾಸಸಥಾನವಾಗಿರಲಿ. ನನನನನು ಅಹಂ ಮತತು ಆಕಾಂಕ್ಷೆಗಳಿಂದ ರಕಷಿಸು. ಎಲಲ ರೋಗರುಜಿನಗಳಿಂದ, ಪರೀಕಷೆಯಿಂದ ಮತತು ಕಷಟಗಳಿಂದ ನನನನನು ಪಾರುಗಾಣಿಸು. ಸತಯವಾಗಿಯೂ ನೇನು ರಕಷಕ, ಪೋಷಕ, ಕಾಪಾಡತಕವ, ಸಂತ್ರಪತಿದಾತ, ಅಷಟೀ ಅಲಲ. ಕರುಣಾಳುಗಳಲಿ ಕರುಣಾಳು.

Also in: af, az, bg, ca, ceb, ceb, da, de, el, en, eo, es, fi, fr, gu, ht, hu, hy, iba, is, it, kl, ky, lb, lg, lo, mg, ml, ne, nl, ny, pl, ro, ru, sm, sq, sr, st, tl, tvl, uk

AB09794CHI

. ಓ ದಯಾಮಯಿಯಾದ ಪರಭುವೇ! ನಾನೊಂದು ಚಿಕಿಕ ಮಗು. ದೈವೇ ಸಾಮರಾಜ್ಯದಲಿ ನನನನನು ಸೇರಿಸಿಕೊಂಡು ನನನನನು ಉನನತೆಗೇರಿಸು. ನಾನು ಪರಾಪಂಚಿಕದವನಾಗಿರುವೆ. ನನನನನು ಸವರೇಗಿಯದವನನನಾಗಿ, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗಿರುವಂತೆ ಮಾಡು; ಮಜಬಾಗಿರುವೆ, ನಾನು ಪರಕಾಶಮಾನವಾಗಲು ಶರಮೆಸುವಂತೆ ಮಾಡು; ಭೌತಿಕ, ನನನನನು ಧಾರಮೆಕನನನಾಗಿ ಹಾಗೂ ನಾನು ನೆನನ ಅಪರಮಿತ ಔದಾರಯಗಳನನು ಪರಕಟಿಸುವಂತೆ ದಯಪಾಲಿಸು, ನೇನು ಬಲಾಡೆಯ, ಎಲಲವನನೂ ಪರೀತಿಸುವವ.

Also in: af, az, ca, cs, de, el, el, en, en, en, es, et, fa, fj, fr, fy, ht, hu, hz, id, it, kl, ksd, lv, mg, ml, mt, nl, no, pl, pt, pt, ro, ru, sk, srn, vi

AB10685

ಓ ಅತಯಂತ ಮಹಿಮಾನವಿತನಾದ ಪರಭುವೇ! ಈ ನೆನನ ಪುಟಿಟ ಸೇವಕಿಯನನು ಅನುಗರಹಿತಳನನಾಗಿ ಮತತು ಸಂತುಷಟಳನನಾಗಿ ಮಾಡು; ನೆನನ ಏಕತೆಯ ಹೊಸತೆಲಲಿ ಸಾಕಲಪಡುವಂತೆ ಮಾಡು ಹಾಗೂ ನೆನನ ಪರೀತಿಯ ಬಟಿಟಲಾಳದಿಂದ ಅವಳು ಪಾನ ಮಾಡುವಂತೆ ಮಾಡು. ಅದರಿಂದ ಅವಳು ಭಾವಾವೇಶ ಮತತು ಅತಯಾನಂದಭರಿತಳಾಗಿ ಸುಮಧುರ ಸುಗಂಧವನನು ಬೇರಬಹುದು. ನೇನೇ ಬಲಿಷ್ಠ ಹಾಗೂ ಪರಬಲ ಮತತು ನೇನೇ ಸರವಜ್ಞ ಹಾಗೂ ಸರವದರಶಿ ಆಗಿರುವೆ.

Also in: ar, az, bs, ca, ca, el, en, es, fa, fi, ht, hu, iba, iba, iba, is, it, ko, ml, mn, nl, pl, pt, ro, sk, sq, ta, tvl, uk, zh-Hant

AB10701

ನೇನು ಪರಶಂಸಿಸಲಪಡಲಿ, ಓ ಪರಭುವೇ ನನನ ದೇವರೇ ಈ ಶಿಶುಮ ನೆನನ ಕೋಮಲವಾದ ಕರುಣಿ ಹಾಗೂ ಪರೋಮಾನುಗರಹದ ವಕಷ ಸ್ವಭವದಿಂದ ಪೋಷಿಸಲಪಡುವಂತೆಯೂ ಮತತು ನೆನನ ದೇವಯ ವ್ಯಕಷಗಳ ಫಲಗಳಿಂದ ಪುಷಟೀಕರಿಸಲಪಡುವಂತೆಯೂ ಅನುಗರಹಿಸು. ಅವನನನು ನೆನನನಲದೆ ಬೇರೊಬರ ರಕಷಣಿಗೆ ಒಳಗಾಗುವ ತೊಂದರೆಯಿಂದ ತಪಿಸು. ಏಕೆಂದರೆ, ನೇನೇ, ನೆನನ ಸಾರವಭೌಮತೆಯ ಇಚ್ಛಾಶಕ್ತಿ ಮತತು ಸಾಮಥರಿಯದ

ಮೂಲಕ, ಅವನನನ್ನು ಸೃಜಿಸಿ ಅಸತಿತವಕಕೆ ತಂದಿರುವೆ. ಸರವ ಸಮರಥನೂ, ಸರವಜ್ಞನೂ ಆಗಿರುವ ನೇನಲದೆ ಬೇರೆ ದೇವರೆಲಲ. ನೇನು ಸತುತಯಾರಹನು, ಓ ನನನ ಪರಮ ಶರೋಷಧ ಪರಿಯತಮನೇ, ಅವನ ಮೇಲೆ ನೆನನ ಮಧುರವಾದ ಪರಿಮಳದ ಉತಕೃಷ್ಣಟ ಔದಾರೆಯ ಹಾಗೂ ಪವಿತರ ಕೊಡುಗೆಯ ಕಂಪನನು ಬೀರು. ನಂತರ ಎಲಲಾ ನಾಮ ಮತತು ಗುಣಗಳ ಸಾಮರಾಜ್ಯವನನೇ ತನನ ವಶದಲೆಟಿಟುಕೊಂಡಿರುವ, ನೆನನ ಪರಮೋನತ ನಾಮದ ನೆರಳಿನಡಿಯಲೆ ಆಶರಯವನನು ಕೋರುವಂತೆ ಮಾಡು. ಸತಯವಾಗಿಯೂ, ನೇನು ಏನನನು ಮಾಡಲು ಇಚ್ಛಿಸುವೆಯೋ ಅದನನು ಮಾಡಲು ನೇನು ಸಮರಥನು. ನೆನಿಚಯವಾಗಿಯೂ ನೇನು ಮಹಿಮಾನೆವಿತನೂ, ಉನನತನೂ, ಸರವದಾ ಕಷಮಾದಾತನೂ, ದಯಾಪರನೂ, ಕೊಡುಗೈ ದಾನಿಯೂ, ಕೃಪಾಳುಮೂ ಆಗಿರುವೆ.

Also in: bg, bs, ca, cy, da, de, el, en, eo, es, fa, gu, ht, hy, iba, it, ja, ja, lb, lo, lv, meu, mh, mi, ml, ne, nl, pl, ro, sk, sm, sq, st, sv, sv, ta, th, tl, uk, ur, zh-Hans, zh-Hant

AB10703RAD

ಓ ಸವಾಮೆಯೇ, ಈ ಯುವಕನನನ್ನು ಬೆಳಗಿಸು ಈ ದುರಬಲನನನ್ನು ಬಲಶಾಲಿಯನನಾಗಿ ಮಾಡು. ಜ್ಞಾನವನನು ಕರುಣಿಸು. ಪೆರತೆ ಉಷಃಕಾಲದಲೆಯೂ ಅವನಿಗೆ ಹೆಚ್ಚಿನ ಶಕತಿಯನನ್ನು ದಯಪಾಲಿಸು. ನೆನನ ಕಾರಯದಲೆ ಪಾಪಕೆ ಅವಕಾಶವೆಲದಂತೆ ನೋಡಿ, ನೆನನ ರಕಶಣಿಯೆಂಡ ಕಾಪಾಡಿ. ಆಶರಯನೇಡು, ಯಾರು ತಪೆಪು ಮಾರಗದಲೆ ಕಾಲೆಟಿಟಿರುವರೋ ಯಾರು ಬಡವರೋ ನೆನಿಶುಕತರೋ, ನೆನಿಬಂಧದಲೆ, ದಾಸೆಯತವದಲೆ ಇರುವರೋ ಅಂತಹವರನನ್ನು ಸನೇರಮಾಗಕೆ ಎಳೆ, ಅಜಾಗೃತವಸೆಥಿಯಲೆ, ಇರುವವರನನ್ನು ಎಚ್ಚರಿಸು, ನೆನನ ಸಮರಣಿ ಹಾಗೂ ಚಿಂತನದಿಂದ ಸುಖಿಗಳಾಗಿರುವಂತೆ ಮಾಡು. ನೇನು ಬಲಶಾಲಿಯೂ ಹೌದು, ಜಾಣನೂ ಹೌದು.

Also in: am, az, be, bg, bi, bs, ca, ch, co, cy, da, de, diu, el, en, et, fa, fr, ha, ha, hr, hu, hz, iba, id, is, it, kgf, kj, lb, lg, meu, mg, ml, mt, naq, nl, pap, pl, pt, ro, ru, sk, sm, st, ta, tet, tl, tpi, tvl, vi

AB10769

ಓ ನನನ ಪೆರಭುವೇ, ಪೆರಿಯತಮನೇ, ಇಚ್ಛಾಪೂರೈಕೆಯ ಸಾಕಾರ ಮೂರತೆಯೇ, ನಾನು ಒಬ್ಬಬಂಟಿಗ, ಈ ದೆಶೆಯಲೆ ನನನ ಮೆತರನಾಗು. ನನನ ದೇಶಚರಷಟ ಜೀವಿತದಲೆ ನನನೊಡನಿರು, ನನನ ದುಃಖವನನು ನೆವಾರಿಸು. ನೆನನ ಸುಂದರ ಸವರೂಪಕೆ ಮಣಿಯುವಂತೆ ಮಾಡು. ನೆನನ ಹೊರತಾಗಿ ಮೆಕೆಲಮಗಳಿಂದಲೂ ನನನನನ್ನು ದೂರಮಾಡು. ನೆನನ ಪವಿತರ ಸುವಾಸನೆಯಿಂದ ನನನನನ್ನು ಆಕರಷಿಸು. ನೆನನ ಸಾಮರಾಜ್ಯದಲೆ ನೆನನನನ್ನು ಬೆಟಿಟು ಬೇರೆಲಲವನನು ಉಡೆದಾರಗೊಳಿಸುವವರೊಡನೆ ಬೆರೆಯುವಂತೆ ಮಾಡು. ಅಲಲದೆ ಯಾರು ನೆನನ ಪವಿತರ ದೆವರದ ಹೊಸತೆಲನನು ತವಕದಿಂದ ಮುಟಿಟಿ ಸೇವೆ ಮಾಡಲು ಸೆಡೆಧರೆರುವರೋ, ಅಂಥವರೊಡನೆ ಮೆಲನವಾಗಲೂ ಅವಕಾಶವನನು ಕಲಪಿಸು. ನೆನನ ಆನಂದಕೆಕಾಗಿ ಸೇವೆ ಸಲಿಸಲು ನೆನಿಧರೆಸಿರುವ ಹೆಣಣಾಳುಗಳಲೆ ನಾನೊಬ್ಬಬನಾಗಲು ಅವಕಾಶ ನೇಡು. ನೆನಕೆಕೂ ನೇನು ಘನವಂತ ಔದಾರೆಯದ ಖನೆ.

Also in: af, az, bg, bi, bs, ca, ch, da, de, el, en, eo, es, fa, fr, hi, hr, ht, hu, is, it, ja, lg, lv, mg, mr, ne, pl, pt, ro, sk, sm, sq, sr, sv, sw, tl, uk, zh-Hans, zh-Hant

AB11094

ಓ ನನನ ಸವಾಮೆಯೇ, ಪಾಪಗಳಿಂದ ಮುಕತೆಗೊಳಿಸುವ ಕರುಣಾನಿಧಿಯೇ, ವರಪರದಾತನೇ, ಸಂಕಟ ನೆವಾರಕನೆ, ಇಹ ಶರೀರವನನು ತಯಜಿಸಿ ಆಧೆಯಾತಮೆಕ ಜಗತನನು ಏರೆದವರ ಪಾಪಗಳನನ್ನು ಕಷಮೆಸೆಂದು ಸತಯವಾಗಿ ನೆನನಲೆ ಪೆರಾರಥಿಸುವೆ. ಭಗವಂತನೇ, ಅವರನನ್ನು ಆಕರಮಗಳಿಂದ ಪಾರುಗಾಣಿಸಿ ಪರಿಶುದ್ಧರನನಾಗಿ ಮಾಡು. ಅವರ ದುಃಖಗಳನನ್ನು ಪರಿಹರಿಸು. ಅವರಲೆ ಕವೆದಿರುವ ಕತಲೆಯನನ್ನು ಬೆಳಕನನಾಗಿ ಪರಿವರತಿಸು. ಸೌಖ್ಯದ ಉಡೆಯಾನವನವನನ್ನು ಪೆರವೇಶಿಸುವಂತೆ ಮಾಡು. ಪರಿಶುದ್ಧವಾದ ಜಲದಿಂದ ಅವರನನ್ನು ಶುಚಿಗೊಳಿಸು. ನೆನನ ಅನುಪಮ ತೇಜಸನನ್ನು ಕಾಣುವಂತೆ ಅನುಗರಹಿಸು.

Also in: af, az, bg, bi, bn, bs, ca, ch, cy, da, de, diu, diu, el, en, eo, es, et, eu, fi, fr, fy, gil, hr, hu, hz, id, ik, is, it, ja, kgf, kj, kl, ko, ky, lg, lg, lv, mg, mh, ml, mr, mt, naq, naq, ne, nl, no, pl, pt, ro, se, sk, sl, sq, srn, st, sv, ta, te, tet, tl, ur

AB11281

ಷರಭುವೇ, ಓ ನನನ ಷರಭುವೇ, ನಿನನ ಷರೇಮದಿಂದ ಹೊತತಿಸಿದ ಜಯೋತೆ, ನಿನನ ದಯೆಯೆಂಬ ಮರದಲೆ ಎಡೆದ ಉರಿಯಿಂದ ದೇದೇಷಯಮಾನವಾಗಿ ಷರಜವಲಿಸಿದೆ. ಓ ಷರಭುವೇ, ನಿನನ ಸಿನಾಯ ಘೋಷಣಿಯಿಂದ ಹೊತತಿದ ಬೆಂಕಿಯ ಜವಾಲೆ ಹಾಗೂ ಶಾಖಮ ಅಧಿಕಗೊಳಲಿ. ಸತಯವಾಗಿ ನೇನು ದೃಢೀಕರಿಸ ತಕಕವ, ಸಹಾಯಕ, ಸುಶಕತ, ಉದಾರೆ ಮತತು ಷರೇತೆಗೆ ಅರಹ.

Also in: af, az, bg, bs, ca, da, de, el, en, es, fr, ht, is, it, ja, lb, lv, mg, mi, mn, ms, ms, mt, ne, nl, no, pl, pt, ro, ru, sm, tl, tpi, tvl, zh-Hans, zh-Hant

AB11356

ಓ ಅಷರತೆಮ ಷರಭುವೇ! ಈ ಹಾಲುೂಡುವ ಹಸುಗೂಸು ನಿನನ ಷರೇಮಪೂರಿತ ದಯೆಯ ಎದೆ ಹಾಲಿನಿಂದ ಪೋಷಿಸಲಪಡಲೆ, ನಿನನ ಸುರಕಷತೆ, ಮತತು ರಕಷಣಿಯ ತೊಟೆಟಿಲಿನಲಲೆ ಅದನನು ಕಾಪಾಡು ಹಾಗೂ ಅದು ನಿನನ ಸುಕೋಮಲ ಮಮತೆಯ ತೋಳುಗಳಲಲೆ ಬೆಳೆಯುವಂತೆ ಅನುಗರಹಿಸೆ.

Also in: ar, az, bg, bs, ca, cy, da, de, el, en, es, fa, fr, ht, hu, id, is, lg, ml, mt, mt, nl, pl, pt, ro, sk, sq, srn, sv, tl, vi

ABU0030SHE

ಓ ದೇವರೇ! ಸತಯವಾಗಿಯೂ ನಾವೆಲಲಾ ನಿನನ ಷರೇತೆಯ ಸುಗಂಧದಲಲೆ ಒಂದುಗೂಡೆರುವೆಮ ನಾಮ ನಿನನ ಸಾಮರಾಜಯದತತ ತೆರುಗಿರುವೆಮ. ನಾಮ ನಿನನನನಲಲದೆ ಬೇರೇನನನೂ ಕೋರುಮದೆಲಲ ಹಾಗೂ ನಿನನ ಸಂತೋಷವನನಲಲದೆ ಬೇರಾಮದಕಕೂ ಆಸೆಪಡುಮದೆಲಲ. ಓ ದೇವರೇ! ಈ ಆಹಾರಮ ನಿನನ ಸವರಗದ ಆಢಯಾತಮೆಕ ಆಹಾರವಾಗಲೆ. ಈ ಸಭೆಯನನು ನಿನನ ಪರಮ ಶರೇಷ್ಠ ಸಮೂಹವನನಾಗಿಸುವಂತೆ ಸಮಮತಿಸು. ಅವರು ಮಾನವ ಕುಲಕೆ ಸಜೀವ ತುಂಬುವ ಷರೇತೆಯ ಕಾರಣವಾಗಲೆ ಮತತು ಮಾನವ ಜನಾಂಗಕೆ ಷರಕಾಶದ ಮೂಲವಾಗಲೆ, ಭೂಮೆಯ ಮೇಲೆ ಅವರು ನಿನನ ಮಾರಗದರಶನದ ಸಾಧನವಾಗಲೆ, ನಿಜವಾಗಿಯೂ ನೇಣು ಷರಬಲನೂ, ಕೊಡುಗೈದಾನಿಯೂ, ಕಷಮಾದಾತನೂ ಮತತು ಸರವಶಕತನೂ ಆಗಿರುವೆ!

Also in: af, ar, az, bg, bi, ca, da, el, en, eo, es, et, fa, fr, ht, ht, is, it, kl, lv, nl, pl, pt, ro, ru, sq, sv, tl

ABU0070GAT

ಓ ಕರುಣಾಮಯಿಯಾದ ದೇವರೇ, ಶಕತೆವಂತನೂ, ಪರಾಕರಮೆಯೂ ಆದ ಷರಭುವೇ ನೇನು, ಅತಯಂತ ಷರೇತೆಯ ತಂದೆಯೇ, ಈ ನಿನನ ಸೇವಕರು ಒತತಟೆಗೆ ಕಲಿತು ನಿನನ ಅಭಿಮುಖರಾಗಿದಾರೆ. ನಿನನಲಲೆ ವಿನಂತಿ, ಮಾಡಿಕೊಳ್ಳತತಿದಾರೆ. ನಿನನಿಂದ ಮತೆಯೆಲಲದ ದಯೆಯ ಭರವಸೆ ಬರಲೆಂದು ನಿನನ ಆನಂದವೇ ವಿನಾ ಅವರಿಗೆ ಮತತಯಾವ ಉಡೆದೇಶಯವೇ ಇಲಲ. ಮಾನವ ಕೋಟಿಯ ಸೇವೆಯೊಂದಲಲದೆ ಬೇರಾವ ಇಚ್ಛೆಯೂ ಅವರಿಗೆಲಲ. ಈ ಗುಂಪು ತೇಜಸವಿಯಾಗುವಂತೆ ಮಾಡು. ಹೃದಯಗಳನನಿಲಲ ದಯಾಪೂರಿತವನನಾಗಿಸು. ಪವೆತರ ಆತಮದ ಔದಾರೆಯವನನು ಕರುಣಿಸುವವನಾಗು, ಸವರಗಸದೃಶವಾದ ಶಕತೆಯನನು ದಯಪಾಲಿಸು, ಶರೇಷ್ಠವಾದ ಮನಸಸನನು ನೇಡಿ ಆಶೀರವಾದಿಸು. ನಮರ ಭಾವನೆಯಿಂದ ಹಾಗೂ ಪಶಚಾತತಾಪ ಬುಡೆಧಿಯಿಂದ ನಿನನತತ ಗಮನಹರಿಸಿ, ಮಾನವ ಕೋಟಿಯ ಸೇವೆಯಲಲೆ ಮಗನರಾಗಲು ಅವರ ಷರಾಮಾಣಿಕತೆಯನನು ಹೆಚ್ಚಿಸು. ಷರತೆಯೊಬನೂ ಷರಕಾಶಮಾನವಾದ ಮೇಣದ ಬತತೆಯಂತಾಗಲೆ, ಷರತೆಯೊಬನೂ ಜಾಜವಲಯಮಾನವಾದ ನಕಷತರದಂತಾಗಲೆ, ಷರತೆಯೊಬನೂ ರಮಯವಾದ ಬಣಣದಂತಾಗಲೆ, ದೈವೇ ರಾಜಯದಲಲೆ ಷರತೆಯೊಬನೂ ಸುಗಂಧದ ಪರಮಾವಧಿಯಾಗಲೆ, ಓ ಷರಿಯ ತಂದೆಯೇ, ನಿನನ ಆಶೀರವಾದವನನು ದಯಪಾಲಿಸು, ನಮಮ ಲೋಪದೋಷಗಳನನು ಗಮನಿಸಬೇಡ. ನಿನನ ರಕಷಣಿಯಲಲೆ ನಮಮನನು ಕಾಪಾಡು. ನಮಮ ಪಾಪಗಳನನು ಲೆಕೆಕಿಸಬೇಡ, ಸಮರಿಸಬೇಡ, ನಿನನ ಕರುಣಿಯೆಂಡ ನಮಮನನು ಪಾರುಗಾಣಿಸು. ನಾಮ ದರೆಡರರು ನೇನು ಶರೇಮಂತ ನಾಮ ರೋಗ ಪೇಡಿತರು ನೇನು ವೈದಯ, ನಾಮ ನಿರಗತಿಕರು, ನೇನು ಉದಾರೆ. ಓ ಷರಭುವೇ, ನಿನನ ದಯೆ ನಮಮ ಮೇಲೆರಲೆ ನೇನು ಸಮರಥದಾತ ಹಾಗೂ ಉಪಕಾರಿ.

Also in: af, ar, az, bg, bs, ca, de, el, en, eo, fr, gil, gil, gu, gu, hu, hy, hy, iba, is, it, ky, ky, lv, mg, mn, mn, mr, ne, ne, ne, nl, pl, pt, ro, ru, sk, sm, sne, ta, tl, tpi, tvl

ಓ ದೇವರೇ! ಈ ಮಕಳನನ್ನು ವೆದೆಯಾವಂತರನಾಗಿ ಮಾಡು ಈ ಮಕಳು ನೆನನ ಹಣಿಣಿನ ತೋಟದಲಿನ ಸಸಿಗಳು; ನೆನನ ಹುಲಿಗಾವಲಿನಲೆಯ ಹೂಗಳು, ನೆನನ ಉಡೆಯಾನದ ಗುಲಾಬಿಗಳು, ನೆನನ ವರಷಧಾರೆ ಅಮಗಳ ಮೇಲೆ ಬೀಳಲಿ; ನೈಜತೆಯ ಸೂರೆಯ ನೆನನ ಪೋಮದೊಡನೆ ಅಮಗಳ ಮೇಲೆ ಪರಕಾಶವನನು ಬೀರಲಿ. ಅಮ ತರಬೇತಿಗೊಂಡು, ಸಮೃದ್ಧವಾಗಿ ಬೆಳೆದು, ಅತಯಂತ ರಮಯತೆಯಿಂದ ಕಾಣುವಂತಾಗಲೂ ನೆನನ ತಂಪುಗಾಳಿ ಅಮಗಳ ಮೇಲೆ ಬೀಸಲಿ. ನೇನು ಪರದಾಯಕ, ನೇನು ಕರುಣಾಶಾಲಿ. - ಅಬ್ದುಲ ಬಹಾ ಓ ಕರುಣಾಳು ಪರಭುವೇ! ಈ ಸುಂದರ ಮಕಳು ನೆನನ ಬಲಿಷ್ಠವಾದ ಬೆರಳುಗಳಿಂದ ಸೃಷ್ಟಿಯಾಗಿವೆ. ಹಾಗೂ ನೆನನ ಶೋಷಿತಿಯ ಅಡ್ಡುತವಾದ ಚಿಹನೆಗಳಾಗಿವೆ. ಓ ದೇವರೇ! ಈ ಮಕಳನನ್ನು ರಕ್ಷಿಸು, ಅವರು ಶಿಕ್ಷಣ ಪಡೆಯುವಂತೆ ಉದಾರವಾಗಿ ಸಹಕರಿಸು. ಮತತು ಮಾನವ ಪರಪಂಚಕೆ ಸೆವೆ ಸಲಿಸುವಂತೆ ಅವರನನ್ನು ಶಕತಗೊಳಿಸು. ಓ ದೇವರೇ! ಈ ಮಕಳು ಮುತತುಗಳು, ಅವರು ನೆನನ ಪೋಮಭರತ ದಯೆಯೆಂಬ ಚಿಹನಿನಲಿ ರಕ್ಷಿಸಲಪಡುವಂತೆ ಮಾಡು. ನೇನು ಉದಾರಿಯೂ, ಸರವಪೋಮೆಯೂ ಆಗಿರುವೆ. - ಅಬ್ದುಲಬಹಾ. ಓ ನನನ ಪರಭುವೇ! ಓ ನನನ ಪರಭುವೇ! ನಾನೊಂದು ಏಳಿವಯಸಿನ ಮಗು, ನೆನನ ಕರುಣಿಯ ಮೂಲೆಯಿಂದ ನನನನು ಪೋಷಿಸು, ನೆನನ ಪೋತಿಯ ವಕಷ ಸೆಥಳದಲಿ ನನನನು ತರಬೇತಿಗೊಳಿಸು, ನೆನನ ಮಾರಗದರಶನದ ಶಾಲೆಯಲಿ ನನಗೆ ಶಿಕ್ಷಣ ನೀಡು ಮತತು ನೆನನ ಔದಾರಯದ ನೆರಳಿನಾಶರಯದಲಿ ನನನನು ವಕಸಿಸು, ಕತತಲಿಗಳಿಂದ ನನನನು ಮುಕತಿಗೊಳಿಸು, ನನನನು ಪರಕಾಶಮಾನವಾದ ದೇವನನಾಗಿ ಮಾಡು; ನನನನು ದುಃಖದಿಂದ ಬಿಡುಗಡೆಗೊಳಿಸು, ನನನನು ಗುಲಾಬಿ ತೋಟದಲಿನ ಒಂಡು ಹೂವಿನಂತೆ ಮಾಡು; ನೆನನ ಹೊಸತೆಲಲಿ ಸೇವಕನಾಗುವಂತೆ ಕಷಿಟವನನು ದಯಪಾಲಿಸು ಹಾಗೂ ಧರಮಶೇಲರ ಸೆವಭಾವ ಮತತು ಗುಣಲಕಷಣವನನು ನನನ ಮೇಲೆ ಕರುಣಿಸು; ಮಾನವ ಪರಪಂಚಕೆ ಔದಾರಯದ ಕಾರಣವನನಾಗಿ ಮಾಡು ಮತತು ಅಮರ ಜೀವನದ ಮುಕುಟದೊಡ ನನನ ಶಿರಸನನು ಅಲಂಕರಿಸು. ಸತಯವಾಗಿಯೂ, ನೇನೋ ಶಕತಶಾಲಿ, ಪರಾಕರಮೆ, ದೆವಯ ಜಿಜ್ಞಾಸೆ, ಶರೋತ್ಕ

Also in: af, az, bg, bi, bs, ceb, ch, cnr, co, cy, da, de, diu, el, en, eo, es, et, eu, fa, fi, fo, fr, gil, haw, ht, hu, hy, hz, is, it, kj, kl, ky, lg, lv, mg, mh, mn, mr, nal, nl, no, pap, pl, pt, ro, se, sk, sm, sq, st, sv, ta, te, tet, tl, tpi, uk, zh-Hant

ಓ ಕರುಣಾಕರ ಪರಭುವೇ! ಒಂದೇ ಮೂಲ ತಂದೆ ತಾಯಿಗಳ ಉದರದಿಂದ ಮಾನವ ವರಗವನನಿಲ ಸೃಷ್ಟಿಸಿರುವೆ, ನೆನನ ಉಡೆಶಿಯವಾದರೂ ಅದೇ ಒಂದು ಸಂಸಾರಕೆ ಸೇರಿದವರಾಗಿರಲೆಂಬುದೇ. ನೆನನ ಪವಿತರ ಸಮಮುಖದಲಿ ಅವರೆಲ ನೆನನ ಸೇವಕರು ಮಾನವ ವರಗವೆಲ ನೆನನ ಆಶರಯದಲಿ ರಕ್ಷಣಿಗೊಂಡಿದೆ. ನೆನನ ಔದಾರಯದ ಸೆಥಾನದ ಮುಂದೆ ಕಲಿತೆದಾರೆ. ನೆನನ ಸಾನೆನಿಥಯದ ಬೆಳಕಿನಲಿ ಪರಕಾಶಮಾನವಾಗಿದೆದಾರೆ. ಓ ದೇವರೇ, ಎಲಲರ ಬಗೆಯೂ ನೇನು ಕರುಣಿಯುಳವನಾಗಿದೆದೇಯೇ, ಎಲಲರಿಗೂ ಅನುಕೂಲ ಮಾಡಿಕೊಟ್ಟಿದೆದೇಯೇ. ಎಲಲರಿಗೂ ರಕ್ಷಣಿ ನೀಡಿದೆದೇಯೇ, ಎಲಲರಿಗೂ ಜೀವದಾತನಾಗಿದೆದೇಯೇ ಎಲಲರಿಗೂ ಜಾಣತನವನನೂ, ಬುಡೆಶಕತಿಯನನೂ ದಯಪಾಲಿಸಿರುವೆ. ಎಲಲರೂ ನೆನನ ದಯಾ ಸಾಗರದಲಿ ಮುಳುಗಿಬಿಟ್ಟಿದೆದಾರೆ. ಓ ಪರಭುವೇ, ಕರುಣಾಮಯನೇ, ಎಲಲರನನೂ ಒಟ್ಟುಗೂಡಿಸು ಎಲಲ ಮತಗಳು ಒಮಮತಕೆ ಬರಲಿ. ಒಂದೇ ಒಂದಾಗಿ ಒಂದೇ ನಾಡಿದ ಮಕಳಂತೆ ಭಾವಿಸಲು ಎಲಲ ರಾಷಿರಗಳನನೂ ಒಂದುಗೂಡಿಸುವವನಾಗು. ಅವರೆಲ ಏಕಿಯ ಹಾಗೂ ಸೌಹಾರದದಿಂದ ಬಾಳಿವೆ ನಡೆಸುವಂತಾಗಲಿ. ದೇವರೇ, ಇಡೀ ಮಾನವ ವರಗದ ಏಕತಿಯ ಮುಟ್ಟಿವನನು ಹೆಚ್ಚಿಸು. ಮಹಾಶಾಂತೆ ಸೆಥಾಪನೆ ಮಾಡು. ಎಲಲರ ಹೃದಯ ಮನಗಳನನು ಭರಗೊಳಿಸು. ಓ ಕರುಣಿಯ ತಂದೆಯೇ, ದೇವರೇ, ನೆನನ ಪೋತಿಯ ಸುಗಂಧದ ಮೂಲಕ ಹೃದಯಗಳನನು ಆನಂದಗೊಳಿಸು. ನೆನನ ಮಾರಗದರಶನದ ಬೆಳಕಿನ ಮೂಲಕ ಕಣಿಣುಗಳನನು ಜಾಜವಲಯಗೊಳಿಸು. ನೆನನ ಮಾತುಗಳ ಸುಮಧುರ ನಾದದ ಮೂಲಕ ಸಂತಸಗೊಳಿಸು. ನೆನನ ಕೃಪಿಯ ಗವಿಯಲಿಟ್ಟು ನಮನನು ರಕ್ಷಿಸು. ನೇನು ಬಲಾಡಿಯ, ಪರಬಲಶಕತ, ಕಷಮಾದಾನೆ, ಮಾನವ ವರಗದ ಲೋಪದೋಷಗಳನನು ಕಡೆಗಣಿಸುವವನು ನೇನೊಬ್ಬನೇ.

Also in: fj, hi, hy, iba, ja, ko, lb, lo, ru, sq, sr, ta, tet, th, tk, tl, tpi, uk, ur, zh-Hant

ಓ ಮನನಿಸುವ ಭಗವಂತನೇ, ಈ ಸೇವಕರು ನಿನನತತ ತೆರುಗೆ ನಿನನ ದಯೆ ಹಾಗೂ ಉದಾರತೆಯನು ಯಾಚಿಸುತ್ತಿರುವರು. ದೇವರೇ, ಅವರ ಹೃದಯಗಳನು ನಿನನ ಪರೀತಿಗೆ ಆರಹವಾಗಿರುವಂತೆ, ಉತ್ತಮವಾದುದನನಾಗಿಯೂ, ಪರಿಶುದ್ಧವನನಾಗಿಯೂ ಮಾಡುವವನಾಗು, ಅವರ ಮೂಲಕ ಸೂರೆಯಪರಭೆ ಬೆಳಗಲು ಆತಮಗಳನು ಶುದ್ಧ ಹಾಗೂ ಪವಿತ್ರಗೊಳಿಸುವವನಾಗು. ನಿನನ ಪರಭೆಯನು ಕಾಣುವ ಕಣಿಣುಗಳನು ಶುದ್ಧಗೊಳಿಸಿ ಶರೀಷರನನಾಗಿ ಮಾಡು. ನಿನನ ಕರೆಗೆ ಓಗೊಡುವಂತೆ ಕೆವಿಗಳನು ಒಳಿಯದನನಾಗಿ ಮಾಡು. ಪರಭುವೇ, ನಾಮ ನೆಜಕಕೂ ದುರಬಲರು ಆದರೆ ನೀನು ಪರಬಲ ನಾಮ ಬಡವರು, ನೀನು ಶರೀಮಂತ, ನಾಮ ನಿನನನು ಅರಸುವವರು. ನೀನಾದರೂ ಆಶರಯ ನೀಡುವವ. ಪರಭುವೇ, ನಮಮ ಮೇಲೆ ಕನಿಕರವೆತತು ಕಷಮೆಸು. ನಿನನ ಉಪಕಾರಕೆ ಆರಹತೆ ಹಾಗೂ ಸೆಡೆತೆಯನು ಕರುಣಿಸು. ನಿನನ ಪರೀಮದ ಕೆಡೆಯಿಂದ ಹೊತತಿದ ಜವಾಲಿಗೆ ಆಕರಷಕನಾಗಿ ನಿನನ ಸಾನೆನೆಯವನು ಸಮೇಪಿಸಲು ಅವಕಾಶ ದಯಪಾಲಿಸು. ನಿನನ ಪವಿತ್ರಾತಮದ ಶಿವಾಸದ ಮೂಲಕ ಈ ಪರಭಾವಯುತ ಯುಗದಲೆ ಪುನರುಜೀವಿಸುವಂತಾಗಲೆ. ನೀನು ಪರಮ ಸತವಶಾಲೆ, ಬಲಾಡೆಯ, ಕರುಣಾಳು, ಅಷೆಟೇ ಅಲಲ ದಯಾಸಾಗರ.

Also in: da, el, fo, hy, ja, kl, mt, tpi, uk, zh-Hans, zh-Hans, zh-Hant

ABU0268

ಯಾರು ಸನಿಮಾರಗದಿಂದ ದೂರವಾಗಿರುವರೋ ಅವರು ನೆಯಾಯ ಮತತು ಒಳಿಯ ಮನಸಿನವರಾಗಲು ಉದಾರವಾಗಿ ಸಹಾಯ ಮಾಡೆಂದೂ ಹಾಗೂ ಯಾಮದರೆಂದ ಅವರು ಅಲಕಷೆಯರಾಗಿರುವರೋ ಅದರ ಬಗೆಗೆ ಅವರಿಗೆ ಅರಿವನುಂಟು ಮಾಡೆಂದೂ ನಾಮ ದೇವರಲೆ ಪರಾರಥಿಸುವೆಮ. ಆತನು ಸತಯವಾಗಿಯೂ ಸರವ ಉದಾರಿಯೂ, ಅತೆ ಕೊಡುಗೈದಾನಿಯೂ ಆಗಿರುವನು. ಓ ನನನ ಪರಭುವೇ, ನಿನನ ಸೇವಕರನು ನಿನನ ಕೃಪಾಕಟಾಕಷದ ದೇವರದೆಂದ ಬಹಿಷಕರೆಸದೆರು ಮತತು ನಿನನ ಸಮಮುಖದೆಂದ ಅವರನು ಹೊರದೂಡದೆರು. ಅಪರಯೋಜಕ ಘನವಾದ ಭರಮೆಯನು ಹೋಗಲಾಡಿಸುವಂತೆ ಹಾಗೂ ವೆಯರಥ ಕಲಪನೆಗಳ ಮತತು ಆಸೆಯ ಮುಸುಕನು ಹರೆದು ಹಾಕುವಂತೆ ಅವರಿಗೆ ಸಹಾಯ ನೀಡು. ನೆಜವಾಗಿಯೂ, ನೀನು ಸರವೋನತವಾಗಿರುವೆ. ಸರವಶಕತನೂ, ಕೃಪಾಳುಮೂ ಆದ ನೀನಲಲದೆ ಬೇರೆ ದೇವರೆಲಲ.

Also in: es, ja, uk, ur

ABU0826

ಓ ದೇವರೇ! ನಾಮ ಬಲಹೇನರು; ನಮಗೆ ಶಕತಿಯನು ಕೊಂದು, ನಾಮ ದೇನರು, ನಿನನ ಅಮಿತ ಸಂಪತತನನು ನಮಮ ಮೇಲೆ ದಯಪಾಲಿಸು. ನಾಮ ರೋಗಗರಸತರು, ನಮಗೆ ನಿನನ ದೇವಯ ಉಪಶಮನವನು ಕರುಣಿಸು. ನಾಮ ದುರಬಲರು, ನಮಗೆ ನಿನನ ಸವರಗೇಯ ಬಲವನು ನೀಡು. ಓ ಪರಭುವೇ! ಈ ಪರಪಂಚದಲೆ ನಮಮನು ಉಪಯುಕತರನನಾಗಿ ಮಾಡು. ನಮಮನು ಸವಾರಥ ಹಾಗೂ ಆಸೆಗಳಿಂದ ಮುಕತರನನಾಗಿಸು. ಓ ಪರಭುವೇ! ನಿನನ ಪರೀತಿಯಲೆ ನಮಮನು ಅಚಲರಾಗಿರುವಂತೆ ಮಾಡು ಮತತು ನಮಮನು ಇಡೇ ಮಾನವ ಜನಾಂಗದ ಪರೀತಿ ಪಾತರನನಾಗಿಸಲು ಕಾರಣನಾಗು. ನಾಮ ನಿನನ ಸೇವಕರುಗಳ ಸೇವಕರಾಗುವಂತೆಯೂ, ನಿನನ ಸೃಷಟಿಯೆಲವನನೂ ಪರೀತಿಸುವಂತೆಯೂ ಮಾನವ ಪರಪಂಚದ ಸೇವೆಯಲೆ ನಮಮನು ದೃಢಪಡಿಸು. ಓ ಪರಭುವೇ! ನೀನು ಸರವಸಮರಥ! ನೀನು ಕರುಣಾಳು! ನೀನು ಕಷಮಾದಾತ! ನೀನು ಸರವಶಕತ!

Also in: bi, de, de, diu, diu, hi, hi, hr, hu, hy, hz, hz, id, id, is, ja, ko, lg, ml, ms, ny, ro, ru, sq, sq, ta, te, th, vi

ABU0826

ಓ ಪರಮಾತಮ, ನಾಮ ದುರಬಲರು ನಮಮನು ಶಕತರನನಾಗಿ ಮಾಡು. ಓ ದೇವರೇ, ನಾಮ ಅಜಿಞಾನಿಗಳು, ಜಿಞಾನಿಗಳನನಾಗಿ ಮಾಡು. ಓ ದೇವರೇ ನಾಮ ಬಡವರು, ಸಿರಿವಂತರನನಾಗಿ ಮಾಡು. ನಾಮ ಸತವರು, ಮುಕತಿಗೊಳಿಸು. ಓ ಪರಭುವೇ, ನಾಮ ಕುಗೆಗೆಬಿಟಿಟೆಡೆದೇವೆ. ನಿನನ ಸಾಮರಾಜಯದಲೆ ಶರೀಷರನನಾಗಿ ಮಾಡು. ಪರಭುವೇ, ನೀನು ನಮಗೆ ಸಹಾಯವೆಸಗಿದರೆ ಮೆನುಗು ನಕಷತರಗಳಂತಾದೇಮ ಸಹಾಯವೆಸಗದೆಡೆದರೆ ಭೂಮೆಗೆಂತಲೂ ಕೇಳಾದೇಮ. ಪರಮಾತಮ, ನಮಮನು ಶಕತಗೊಳಿಸು, ಯಶಸನನು ಅನುಗರಹಿಸು.

ಅಹಂಕಾರವನನು ಗೆಲುವಂತೆ ಮಾಡು. ಆಶೆಯಿಂದ ಪಾರುಗಾಣಿಸು. ಇಹ ಪರಪಂಚದ ಬಂಧನದಿಂದ ಮುಕ್ತರನನಾಗಿ ಮಾಡು. ದೇವರೇ, ನಿನನನು ಸೇವಿಸಲು, ಪೂಜಿಸತೊಡಗಲು ನಿನನ ಸಾಮರಾಜ್ಯದಲಿ ಶರಡಧಾಸಕತೆಯಿಂದ ಶರಮೆಸಲು ಅನುಕೂಲಿಸುವಂತೆ ನಿನನ ಪವಿತರಾತಮದ ಮೂಲಕ ಉಡೆಯುಕತಗೊಳಿಸುವವನಾಗು ಪರಭುವೇ, ನೀನು ಶಕತಿಯ ಅಧಿದೇವತೆ, ಕಷಮಾದಾತ, ಕರುಣಾಶಾಲಿ.

Also in: bi, de, de, diu, diu, hi, hi, hr, hu, hy, hz, hz, id, id, is, ja, ko, lg, ml, ms, ny, ro, ru, sq, sq, ta, te, th, vi

ABU2174

ಓ ದಯಾಮಯನಾದ ಪರಮಾತಮನೆ! ನನನನನು ಎಚ್ಚರಗೊಳಿಸಿ ಜಾಗೃತನನನಾಗಿ ಮಾಡಿದೆದಕೆ ನಿನಗೆ ಆಭಾರಿಯಾಗಿದೇನೆ. ನೀನು ಕಾಣುವ ಕಣನನನು ದಯಪಾಲಿಸಿದೆಯೆ. ಕೇಳುವ ಕೆವಿಗಳನನು ನೀಡಿದೆಯೆ. ನಿನನ ಸಾಮರಾಜ್ಯಕೆ ಒಯ್ದಿದೆಯೆ. ಅಲದೆ ನನನ ಮಾರಗಕೆ ದಾರಿದೇಪವಾಗಿದೆಯೆ. ನೀನು ನನಗೆ ಸನಮಾರಗವನನು ತೋರಿದವೆ ಮುಕ್ತಿಯ ನಾವೆಯನನು ಪರವೇಶಿಸುವಂತೆ ಮಾಡಿರುವೆ. ಓ ದೇವರೇ, ನನನನನು ನೆಶಿಚಲ ಮನಸೆನವನಂತೆ ಮಾಡು. ಅಚಲನಾಗಿರಲು ಒತತಾಸೆ ನೀಡು, ನೆಷಿರಾವಂತನಾಗಿರುವಂತೆಯೂ ಕರುಣಿಸು. ಉಗಿರವಾದ ಸತವ ಪರೀಕ್ಷೆಗಳಿಂದ ಕಾಪಾಡು. ನಿನನ ಒಡಂಬಡಿಕೆ ಹಾಗೂ ಶಾಸನವೆಂಬ ಪರಬಲವಾದ ದುರಗಮವಾದ ಕೋಟಿಯೊಳಗೆಟ್ಟು ನನನನನು ರಕಷಿಸು. ನೀನೇ ನನನ ಕಣಣು, ಕಿವಿ, ನೀನೇ ಶಕತಿಶಾಲಿ. ಓ ಕರುಣಾಮಯಿಯಾದ ಭಗವಂತನೇ, ನಿನನ ಪರೇಮದ ಜಿಯೋತಿಯಿಂದ ಬೆಳಗುವ ಕನನಡಿಯಂಥ ಹೃದಯವನನು ಕೊಡು. ಆಧ್ಯಾತಮಕೆ ಪರಸಾದದ ಮೂಲಕ ಈ ಜಗತನೇ ಒಂದು ಗುಲಾಬಿ ತೋಟದಂತೆ ಮಾರಪಡಿಸುವ ಸೂಚನೆಯೊಂದನನು ಕರುಣಿಸುವವನಾಗು. ನೀನು ಕಾರುಣ್ಯಮೂಲಕೆ, ದಯಾನಿಧಿ, ನೀನೇ ಅಪಾರ ಸೌಭಾಗಿಯದ ಸಾಕಾರ ಪರಮಾತಮ.

ABU2368

* (ಏಪರಿಲ 21ರಿಂದ ಮೇ ತಿಂಗಳ 2ರವರೆಗೆ ಆಚರಿಸಲಪಡುವ ರೆಡೆವಾನೆ ಹಬ್ಬವು ತಮಮ ಅನುಯಾಯಿಗಳಿಗೆ *ರವರು ಮಾಡಿರುವ ತಮಮ ಧೆಯೆಯದ ಮಹಾಘೋಷಣಿಯ ಸಮರಣೋತ್ಸವವಾಗಿದೆ. *ರವರು ಇದನನು “ಹಬ್ಬಗಳ ರಾಜ” ಎಂದು ಘೋಷಿಸಿರುವರು ಹಾಗೂ ತಮಮ ಪರಮ ಪಾವನ ಗೆರಂಥವಾದ ಕಿತಾಚಿ-ಈ-ಅಕದಾಸದಲಿ ಇದನನು “ಸಮಸತ ಸೃಷ್ಠಿಯ ಪಾವನತೆಯ ಸಾಗರದಲಿ ವೆಲೀನ”ವಾಗಿರುವ ಮಹಾದಿನಕೆ ಹೋಲಿಸಿರುವರು.) ಓ ಮಹಾಲೇಖನಿಯೇ, ದೆವೆಯವಾದ ವಸಂತ ಋತುವಿನ ಆಗಮನವಾಗಿದೆ. ಏಕೆಂದರೆ, ಸರವಕೃಪಾಕರನ ಮಹೋತ್ಸವವು ಸಮೇಪಿಸುತ್ತಿದೆ. ಸಕಲ ಸೃಷ್ಠಿಯು ಪುನರುಜ್ಜೀವಿತಗೊಂಡು ನವೀನವಾಗುವಂತೆ ಸಂಪೂರ್ಣ ಸೃಷ್ಠಿಯಿದುರು ದೇವರ ನಾಮವನನು ಹೊಗಳಿ ಆತನ ಸತೋತರವನನಾಚರಿಸಲು ಸವಯಂ ಉತಸಾಹದಿಂದ ಸೆಡಧತೆ ಮಾಡಿ. ಮನದಿಂದಿರಬೇಡಿ, ಮಾತನಾಡಿ, ಪರಮ ಸುಖದ “ನಮಮ ಹೆಸರಿನ” ದಿಗಂತದಲಿ ಸುಖಪರದ ದಿನ ನಕಷತರಮ ಕಂಗೊಳಿಸುತ್ತಿದೆ. ಏಕೆಂದರೆ ದೇವರ ಹೆಸರಿನ ಸಾಮರಾಜ್ಯಮ ಸವರಗಗಳ ಸೃಷ್ಠಿಕರತ, ನಿನನ ಪರಭುವಿನ ನಾಮದ ಆಭರಣದಿಂದ ಅಲಂಕೃತಗೊಂಡಿರುವುದು. ಈ ಮಹಾಮಹಿಮೆ ಹೆಸರಿನ ಶಕತಿಯಿಂದ ಸುಸಜಿತರಾಗಿ ಪೃಥವಿಯ ರಾಷಟಗಳೆದುರು ಎಡೆದುನಿಲಿ, ತಡಮಾಡಿ ಕಾದಿರುವವರಲಿ ಒಬಿಬರಾಗದಿರೆ. . . ಇದು ಎಂಥ ಯುಗವೆಂದರೆ ಅದೃಶಯ ಜಗತತು ಈ ರೀತಿ ಕೂಗಿ ಹೇಳುತ್ತಿದೆ: “ಓ ವಸುಂಧರೇ, ನೀನು ಸೌಭಾಗಿಯಶಾಲಿಯಾಗಿರುವೆ, ಏಕೆಂದರೆ, ನಿನನ ದೇವರ ಪರಮ ಪಾವನ ಹೆಜ್ಜೆಯನನೆಟ್ಟಿರುವ ಸೆಥಳ ನಿನನದಾಗಿದದು, ಆತನ ಭವಯ ಸಿಂಹಾಸನದ ಪೇಠವನನಾಗಿ ನಿನನನನು ಅಯಕೆ ಮಾಡಲಾಗಿದೆ”. ಭವಯತೆಯ ಸಾಮರಾಜ್ಯಮ ಉಡೆಗಾರವೆತೆತಿದೆ: “ನಿನಗೋಸಕರ ನನನ ಜೀವವೇ ಸಮರಪಿತವಾಗಲಿ. ಏಕೆಂದರೆ, ಭೂತ ಕಾಲದಲಿಲಾಗಲೀ ಭವಶಿಯತೆನಲಿಲಾಗಲೀ ನಿನನ ಹೆಸರಿನ ಶಕತಿಯ ಮೂಲಕ ಎಲಿಲಾ ವಸತುಗಳೆಗೂ ವಚನವೆತಂಥ ಆತನ ಸಾಮರಾಜ್ಯವನನು ಸರವಕೃಪಾಕರನ ಪರಿಯತಮನು ನಿನನ ಮೇಲೆ ಸೆಥಾಪಿಸಿರುವನು. . . “ ಪರಮ ಪರಿಯತಮನು ಬಂದಿಹನು. ಆತನ ಬಲಗೈಯಲಿ ಆತನ ನಾಮದ ಮದಿರೆಯಿದೆ. ಆತನತತ ತಿರುಗಿ, ಸಂಪೂರ್ಣವಾಗಿ ಪಾನ ಮಾಡಿ ಉಡೆಗಾರವೆತತುವವನೇ ಸಂತುಷಟನು : “ನಿನಗೆ ಪರಶಂಸೆಯಾಗಲಿ, ಓ ದೇವರ ಚಿಹನೆಗಳನನು ಪರಕಟಗೊಳಿಸಿದವನೇ!” ಸರವಶಕತನ ಪಾವನತೆಯಿಂದ! ಪರತಿಯೊಂದು ಗುಪಿತ ವಸತುಮೂ ಸತೆಯದ ಶಕತಿಯ

ಮೂಲಕ ವೈಯಕ್ತಿಕಗೊಂಡಿದೆ. ದೇವರ ಎಲಲಾ ಅನುಗ್ರಹಗಳೂ ಆತನ ಕೃಪೆಯ ಕುರುಹಾಗಿ ಕೆಳಗೆ ಕಳುಹಿಸಲಪಟಿವೆ. ಅಮರ ಜೀವನ ಜಲವನನು ಮನವರಿಗಾಗಿ ಸಂಪೂರ್ಣವಾಗಿ ಸಮರಪಿಸಲಾಗಿದೆ. ಪರತೆಯೊಂದು ಬಟಿಟಲು ಕೂಡಾ ಸರವಪರಿಯಕರನ ಕೈಯ ಸೆಪರಷ ಪಡೆದಿದೆ. ಒಂದು ಕೆಷಣಕಕಾದರಾಗಲೇ ತಡಮಾಡದೇ ಸಾಮೇಪೆಯಕಕೆ ಬನನೇ. ಓ ಬಹಾರ ಜನರೇ, ಸರವಕೃಪಾಕರನು ಆತನ ಮನೆಯಿಂದ ಪವಿತರ ಸೆಥಾನದಡೆ ಮುಂದೆ ಸಾಗುತ್ತ ಸಂಪೂರ್ಣ ಸೃಷಟಿಯ ಮೇಲೆ ಆತನ ನಾಮದ ವೈಭವವನನು ಸಾರುತೆಡೆದಂತೆ, ಪುರಾತನ ಕಾಲದ ಜಿಹವೆಯ ವಚನವಿತತಂತಹ ಪರಮಾನಂದದ ದಿನದ ಸಮರಣಿಯನನು ಆತನಾನಂದದಿಂದ ಸಂಭರಮೆಸೆ. ದೇವರೇ ನಮಮ ಸಾಕಷಿಯಾಗಿರುವನು. ನಾವೇನಾದರೂ ಅ ದಿನದ ಗುಪತ ರಹಸೆಯಗಳನನು ಪರಕಟಿಸೆಡೆದೇ ಆದರೆ, ಪರಾಕರಮೆಯೂ, ಸರವಜೆನೂ, ಸರವ ವೆವೇಕೆಯೂ ಆದ ದೇವರು ರಕಷಿಸಬಹುದಾದವರನನು ಬೆಟಿಟು ಉಳಿದ, ಈ ಭೂಮೆ ಮತತು ಸೆವರಗಗಳ ನೆವಾಸೆಗಳೆಲರೂ ಮೂರಲಿತರಾಗಿ ಸಾಯಬಹುದು. (ಗಲೇನೇಗಸೆ)

ABU2529

ಓ ದೈವೇ ಅನುಗ್ರಹವೇ! ನಾನು ಶಾರೀರಿಕವಾದ ಅಪೇಕೆಗಳಿಂದ ದೂರವೆಡೆಧು ತೆನನುವ ಮತತು ಪಾನೇಯ ಸೇವನೆಯಲೆ ತೊಡಗದಿರುವಂತೆಯೇ, ನನನ ಹೃದಯವನನು ನೆನನ ಹೊರತಲದ ಪರೀತಿಯಿಂದ ಪರಿಶುದ್ಧಗೊಳಿಸು ಹಾಗೂ ಪವಿತರಗೊಳಿಸು, ಮತತು ನನನ ಆತಮವನನು ದೂಷಿತ ಬಯಕೆಗಳಿಂದ ಹಾಗೂ ಪೈಶಾಚಿಕ ಪರವೃತಿಗಳಿಂದ ಕಾಪಾಡು ಹಾಗೂ ರಕಷಿಸು, ಇದರಿಂದ ನನನ ಆತಮಮ ಪವಿತರತೆಯ ಉಸಿರಿನೊಂದಿಗೆ ಸಂಭಾಷಿಸಬಹುದು ಹಾಗೂ ನೆನನನಲದ ಬೇರೆತಲಮಗಳನನು ಉಚೆಚೆರೆಸುಮದರಿಂದ ಉಪವಾಸ ಮಾಡಬಹುದು!

BB00015SUF

*“ಯಾರು ತನನ ನಂಬಿಕೆಯನನು ದೇವರಲೆರೆಸುವನೋ, ದೇವರು ಆತನೆಗೆ ಅವಶೆಯವಾದುದೆದನನು ಒದಗಿಸುವನು ಮತತು ಯಾರು ದೇವರಿಗೆ ಭಯಪಡುವನೋ, ದೇವರು ಆತನೆಗೆ ಪರಿಹಾರ ಕಳುಹಿಸುವನು.”

Also in: af, ar, az, bg, bn, bs, ca, co, cy, da, de, el, en, eo, eu, fi, fr, hr, ht, id, ik, is, it, lg, mg, ml, nl, no, pap, pl, pt, ro, sk, sl, sr, sv, tet, tvl, wam

BB00018ADJ

ಓ ನನನ ಭಗವಂತನೇ, ನೆನನ ಶಕತಿಯ ಬಲದಿಂದ ನಾನು ಪರಮಾಣಿಸುತೆಡೆದೇನೆ. ನನನ ಪರೀಕೆಷಾ ಸಮಯದಲೆ ಯಾಮದೇ ಕೆಡುಕು ನನನನನು ಆಕರಮೆಸದಿರೆಲೆ ಹಾಗೂ ಅಜಾಗರೂಕತೆಯ ಕೆಷಣಗಳಲೆ ನೆನನ ಪರೀರಣೆಯ ಮೂಲಕ ನನನ ಹೆಜೆಗಳಿಗೆ ಸರಿ ದಾರಿಯ ಮಾರಗದಶನ ನೀಡು. ನೀನೇ ದೇವರು ನೆನನ ಅಪೇಕೆಯಂತೆಯೇ ಮಾಡಲು ನೀನು ಶಕತನಿರುವೆ. ನೆನನ ಸಂಕಲಪವನನು ಯಾರೂ ಎದುರೆಸಲಾರರು ಅಥವಾ ನೆನನ ಉಡೆದೇಶವನನು ಯಾರೂ ನೆಷೆಫಲಗೊಳಿಸಲಾರರು.

Also in: az, bg, bi, bs, ca, ceb, cy, da, de, el, en, es, fa, fi, fr, hi, ht, hu, hy, id, is, it, kl, lg, mi, ml, mt, nl, pl, pt, ru, se, sk, sl, sq, sr, tet, tl, uk

BB00018FOR

*“ದೇವರೊಡನೆ ಸಂಭಾಷಿಸುವಾಗ ಯಾರು ಅವನ ಹೆತವನನು ಸೆಮರೆಸುತತನೋ ಅವನು ಧನೆಯನು.” - ಬಾಜೆ

ಓ ಪರಭುವೇ, ನಮಮ ದೇನ ಕೈಗಳು ನೆನನ ಕೃಪೆ ಹಾಗೂ ಔದಾರಯದ ಸೆವರಗದತತ ಚಾಚಿರುವದನನು ನೀನು ನೋಡುತೆತೆರುವೆ. ನೆನನ ಕೊಡುಗೆ ಹಾಗೂ ಉದಾರತೆಗಳ ನೆಧಿಗಳಿಂದ ಅಮಗಳು ತುಂಬುವಂತೆ ಅನುಗ್ರಹಿಸು. ನಮಮನನೂ ಮತತು ನಮಮ ತಂದೆ ತಾಯಂದಿರನನೂ ಕೆಷಮೆಸು, ಹಾಗೂ ನೆನನ ಮನೋಹರತೆ ಮತತು ದೈವೇ ಉದಾರತೆಯ ಸಾಗರದಿಂದ ನಾಮ ಬಯಸೆದುದೆಲವನನೂ ಈಡೇರೆಸು. ಓ ನಮಮ ಹೃದಯಗಳ ಪರೀತೆ ಪಾತರನೇ, ನೆನನ ಪಧದಲೆನ ನಮಮ ಎಲಲಾ ಕಾರೆಯಗಳನನೂ ಸೆವೇಕರೆಸುವವನಾಗು ನೀನು, ಸತೆಯವಾಗಿಯೂ, ಅತೆಯಂತ ಪರಬಲನೂ, ಮಹೋನತನೂ, ಅನುಪಮನೂ, ಕೆಷಮಾಶೀಲನೂ, ಕೃಪಾಕರನೂ ಆಗಿರುವೆ.

Also in: ar, az, bg, bs, ca, da, de, el, en, es, et, fa, fr, is, kl, mh, mt, nl, pl, pt, ro, ru, sne, ta, tl

BB00100

ಓ ದೇವರೇ, ನಿನಗೆ ಕೇಳತಿಯುಂಟಾಗಲಿ, ಮಾನವ ವರ್ತಕನೇ ನಿನ ಪರೀತಿಯ ಪರಸನತೆ ದೊರೆಯಲಿ. ನೀನು ನಮಮ ಜೀವ ಹಾಗೂ ಬೆಳಕು. ಆಡದರಿಂದ ನಿನನ ಮಾರಗದಲಲಿ ನಿನನ ಸೇವಕರನನು ಕರೆದೊಯ್ಯು. ನಮಮನನು ನಿನನಲಲಿ ಸಿರಿವಂತರನನಾಗಿ. ನಿನನ ಹೊರತು ಮೆಕೆಕೆಲಮಗಳಿಂದಲೂ ಪಾರುಮಾಡು. ಓ ದೇವರೇ, ನಿನನ ಏಕತವನನು ನಮಗೆ ಬೋಧಿಸು, ನಿನನ ಏಕಯತೆಯ ಸವರೂಪದ ಗೆರಹೆಕೆಯಾಗುವಂತೆ ನೋಡು, ನಿನನನನಲಲದೆ ಯಾರ ದರಶನವಾಗದಂತೆಯೂ ಮಾಡು. ನೀನು ದಯಾಪರ ಹಾಗೂ ದಾನವೇರ. ಓ ಪರಮಾತಮನೇ, ನಿನನ ಪರೀತೀಪಾತರರ ಹೃದಯಗಳಲಲಿ ಪರೇಮದ ಕೆಚೆಚನೇನಿಬಿಸು. ನಿನನ ಹೊರತಾಗಿ ಬೀರಾವ ಯೋಚನೆಯನನು ಈ ಕೆಚೆಚು ದಹಿಸುವಂತಾಗಲಿ. ನಿನನ ಉನತ ಸಥಿತಿಯನನು ನಮಗೆ ಸಾಕಷೆಯತಕರಿಸು. ಎಂದಿನಂತೆ ಮುಂದೆಯೂ ನೀನಲಲದೆ ಬೀರೆ ಯಾವ ದೇವರೂ ಇಲಲವೆಂದು ತಿಳಿಯಪಡಿಸು ನೆಜಕಕೂ ನಿನನಲಲಿ ನಾಮ ಸಮಾಧಾನ ಪಡುವೆವು ಹಾಗೂ ಶಕತಿಯನನು ಗಳಿಸುವೆವು.

Also in: hi, hi, hu, hy, ja, ko, ky, lb, lo, ms, ne, ro, ru, sk, sq, sv, sw, uk, uk, zh-Hans

BB00617

ಓ ನನನ ದೇವರೇ, ಓ ನನನ ಪರಭುವೇ, ಓ ನನನ ಒಡೆಯನೇ! ನಾನು, ನಿನನ ಪರೀತಿಯನನಲಲದೆ, ಬೀರಾಮದೋ ಆನಂದ, ಅಥವಾ ನಿನನ ಸಾಮೇಜಿಯವನನಲಲದೆ ಬೀರಾಮದೋ ಸುಖ ಅಥವಾ ನಿನನ ಸಂತ್ರಪತಿಯನನಲಲದೆ ಬೀರಾಮದೋ ಸಂತೋಷ ಅಥವಾ ನಿನನೊಡನೆ ಭಾವೈಕೆಯವನನಲಲದೆ ಬೀರಾಮದೋ ಬದುಕನನು ಅರಸಿದುಡದಕೆಕಾಗಿ, ನನನನನು ಮನನಿಸೆಂದು ನಿನನನನು ಬೀಡುವೆ. - ಬಾಜಿ ಓ ಸೆವಾಮೆಯೇ, ನೀನೇ ಜನರ ಆಶಾಕಿರಣ, ಈ ಎಲಲ ನಿನನ ಸೇವಕರ ರಕಷಕ. ರಹಸೆಯ ಹಾಗೂ ಪವಾಡಗಳನನು ನೀನು ಬಲಲಿ. ನಾವೆಲಲ ಪಾಪೆಗಳು ನೀನಾದರೋ ಇಂಥ ಪಾಪಗಳ ನಿವಾರಕ ಕರುಣಾಮಯಿ ಹಾಗೂ ಕೃಪಾಳು ಓ ಪರಭುವೇ ನಮಮ ಲೋಪದೋಷಗಳನನು ಗಮನಿಸಬೇಡ. ದಯೆ ಹಾಗೂ ಕರುಣಿಯಿಂದ ಕಾಣು. ನಮಮ ಲೋಪದೋಷಗಳು ಹಲಮ ಆದರೆ ನಿನನ ಕಷಮಾಗುಣದ ಸಾಗರ ಬಹು ವೆಶಾಲ. ಆಡದರಿಂದ ನಮಮನನು ದೃಢಗೊಳಿಸು ಬಲಪಡಿಸು ನಾಮ ನಿನಗೆ ಸಮರಪಣವಾಗುವಂತೆ ಸಹಾಯವೆಸಗು ನಮಮ ಆತಮಗಳನನು ಬೆಳಗಿಸು ಕಣಿಣುಗಳು ತೆರೆದು ನೋಡುವಂತೆ ಮಾಡು. ಕೆವೆಗಳು ಗಮನಿಸುವಂತೆ ಮಾಡು ಸತತವರನನು ಉಡದರೆಸು. ರೋಗಿಗಳನನು ಗುಣಪಡಿಸು ಬಡವರನನು ಸಿರಿವಂತರನನಾಗಿ ಮಾಡು. ನಿರಾಶರಿತರಲಲಿ ವೆಶವಾಸವನನು ಮೂಡಿಸು. ನಿನನಲಲಿ ನಮಮನನು ಅರಪೆಸಿಕೊಳಳು. ನಿನನ ಪರೀತಿಯ ಜಯೋತಿಯಿಂದ ನಮಮಲಲಿ ಬೆಳಕನನುಂಟುಮಾಡು. ನೀನು ಉದಾರಿ, ಕರುಣಾಶಾಲಿ, ವಾತಸಲಯಮಯಿ.

Also in: az, bg, bs, ca, cs, da, de, diu, el, en, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

BB00617

ಓ ನನನ ದೇವರೇ, ನನನ ಪರಭುವೇ ಮತತು ನನನ ಒಡೆಯನೇ! ನಾನು ನನನ ಬಂಧು ಬಳಗದವರಿಂದ ನಿರಲಿಪತನಾಗಿದೋನೆ ಮತತು ನಿನನ ಮೂಲಕ ಭೂ ನಿವಾಸಿಗಳೆಲಲರಿಂದ ಸವತಂತರನಾಗಲು ಕೋರುತೆಡೆದೋನೆ ಹಾಗೂ ನಿನನ ದೃಷ್ಟಿಯಲಲಿ ಶಲಾಘನೇಯವಾದುನನು ಪಡೆಯಲು ಸದಾ ಸೆಡೆನಿಡೆದೋನೆ. ನಿನನನನಲಲದೆ ಬೀರೆಲಲದರಿಂದ ಸವತಂತರನಾಗಿರುವಂತೆ ಒಳೆಯದನನು ಅನುಗರಹಿಸು ಮತತು ನಿನನ ಸೇಮಾತೀತ ಅನುಗರಹಗಳಲಲಿ ಪುಷಕಳಪಾಲನನು ನನಗೆ ದಯಪಾಲಿಸು. ನಿಜವಾಗಿಯೂ, ನೀನು ಸಮೃದ್ಧ ಅನುಗರಹದ ಪರಭುವಾಗಿರುವೆ.

Also in: az, bg, bs, ca, cs, da, de, diu, el, en, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

BB00623

ಪರಮಾತಮನಲಲದೆ ಕಷಿನಿವಾರಕ ಮತತಯಾರಿದೆದಾರಿ? ಪರಮಾತಮನೆ ಘನವಂತ ಎಂದಿನನು. ಅವನೇ ದೇವರು ಎಂದು ಘೋಷಿಸು. ಎಲಲರೂ ಅವನ ಸೇವಕರು ಆಜಿಞಾಧಾರಕರು ಎಂದು ನುಡಿ. - ಬಾಜಿ ಹೇಳು: ಪರಮಾತಮನೇ

ಎಲಲರಿಗೂ ಅವಶ್ಯವಾದುದನು ಒದಗಿಸುವವನು. ಎಲಲದೆ ಎಲಲರ ಮೇಲೂ ವೆಯಾಪತಿಯುಳವನು. ಸೆವರೆಗದಲಾಗಲೇ, ಅಥವಾ ಪುಧೆವಿಯಲಾಗಲೇ ಪರಮಾತಮನ ವೆಯಾಪತೆಗೆ ಅತೇತವಾದುದು ಯಾಮದೂ ಇಲಲ. ಅರೆತವನೂ, ಆಧಾರಿಯೂ, ಸರೆವಶಕತನೂ ಆದ ಅವನು ನೆಜಕಕೂ ತನನೊಳಗೇ ಅಡಗಿರುವನು. - ಬಾಬಿ ಪೆರಭುವೇ, ಆರೆತರು ನಾಮ ಪೆರೇತಿಯ ಕೊಡುಗೆ ನೀಡು, ದಯೆತೋರು ನೆನನ ಸಂಪತತೆನ ಮಹಾ ಸಾಗರದಲೆ ಅಗತೆಯವಿರುವ ನಮಗೆ ಪಾಲು ದೊರಕಿಸು. ಕೀಳಾಗಿಸಲಪಟಿಟಿರುವ ನಮಮನನು ಸಂತ್ಯೆಸು, ನೆನನ ಕೀರೆತೆಗೆ ನಮಮನನು ಭಗಸೆಧರನೆನಾಗಿ ಮಾಡು. ಆಕಾಶದ ಪಕೆಷಿಗಳೂ ತಮಮ ಆಹಾರವನನು ದೆನಂಪೆರತೆ ನೆನನಿಂದ ಪಡೆಯುಮಮ. ಎಲಲ ವಸೆತುಗಳೂ, ಜೀವಿಗಳೂ ನೆನನ ಲಕಷೆಯ ಹಾಗೂ ಪೆರೇಮಮಯವಾದ ಪೆರೇತಿಯ ಆಸರೆಯಲೆರುವಮ. ಈ ಅಶಕತನನನು ನೆನನ ಅಗಾಧ ಕರುಣಿಯೆಂದ ದೂರಗೊಳಿಸಬೇಡ. ಈ ನೆಸೆಸಹಾಯಕ ಆತಮವನನು ನೆನನ ಉದಾರತೆಯೆಂದ ರಕೆಷಿಸುವ ಭರವಸೆ ನೀಡು. ನಮಮ ದ್ಯಾನಂದೆನ ಆಹಾರವನನು ಒದಗಿಸು ಜೀವನದ ಅವಶ್ಯಕತೆಗಳನನು ಹೆಚೆಚಿಸುವಲೆ ಕೃಪೆಮಾಡು ನೆನನನಲಲದೆ ಬೇರೆಯವರನನು ಅವಲಂಬಿಸದಂತೆ, ನೆನನೊಡನೆ ಸಂಪೂರ್ಣವಾಗಿ ಸಂಪರ್ಕವಿರುವಂತೆ ನೆನನ ಮಾರೆಗನುಯಾಯಿಯಾಗುವಂತೆ, ಹಾಗೂ ನೆನನ ಸರೆವಶಕತ, ಪೆರೇಮಮಯೆ, ಮಾನವ ಕೋಟಿಯ ಇಷೆಟಾರೆಧವನನು ಪೂರೈಸುವವನು.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BB00623

ಓ ದೇವರೇ, ನನನ ಪೆರಭುವೇ, ನಾನು ನೆನನನನು ಹೇಗೆ ಬೇಡುವೆ ಕಷೆಟ ಪರೆಹಾರಕ ಮಹಾಸಾಗರನೇ, ನೆನನ ಘನತೆಯ ದೆವೆಯ ಜಿಯೋತಿಯೆಂದ, ನೆನನ ಕೀರೆತಿಯ ಮೂಲಕ ನೆನನ ಸೇವಕರನನು ನೆಗರೆಹೆಸಿರುವದರಿಂದ, ನೆನನ ಉನನತವಾದ ವಚನಗಳಿಂದ, ಶೆರೇಷೆರವಾದ ನೆನನ ಬರಹಗಳಿಂದ ನೆನನ ಕರುಣೆಗೆ ಪಾತರರಾದ ಸೆವರೆಗದಲೆ ಹಾಗೂ ಭೂಮೆಯಲೆರುವ ಎಲಲರ ಮೇಲಿನ ದಯೆಯೆಂದ ಕೂಡೆದವನಾದ ನೀನು ನನನನನು ಎಲಲ ಕಷೆಟಗಳಿಂದ, ತೊಂದರೆಗಳಿಂದ ಎಲಲದೆ ಎಲಲ ದುರೆಬಲತೆಯೆಂದ, ನೆಶಕತಿಯೆಂದ ತೊಲಗಿಸುವವನಾಗು. ನೆನನ ದಯಾಪೂರಿತವಾದ ಜಲದೆಂದ ಮುಕೆತೆಗೆ ಕಾರಣನಾಗು. ಓ ನನನ ಸೆವಾಮೆಯೇ, ನೆನನ ಉದಾರತೆಯ ಡೆವಾರದಲೆ ಕಾಯುತೆತಿರುವ ಎಲಲದೆ ನೆನನ ದಯೆಯನನೇ ಹೆಡೆದು ಜೋಲಾಡುತೆತಿರುವ ಹಾಗೂ ನೆನನಲೆ ಆಸೆ ಭರವಸೆಯನನು ಹೊಂದಿರುವ ಈ ಕೆಂಕರನನನು ಕಂಡಿರುವೆ. ನೆನನ ಸಮುದರದಂತಹ ಘನತೆಯನನು ಆಶರಯೆಸಲು ಕಾತುರಪಡುತೆತಿರುವ ಮತತು ನೆನನ ಕರುಣೆಯನನು ಅಪೇಕೆಷಿಸುತೆತಿರುವ ಅವನ ಆಶಯವನನು ನೆರಾಕರೆಸಬೇಡವೆಂದು ನೆನನಲೆ ಅನನೆಯವಾಗಿ ಬೇಡುತೆತೇನೆ. ನನನನನು ಸಂತಸಗೊಳಿಸುವಂತೆ ಮಾಡಲು ಶಕತನಾಗೆಡೆದೇಯೇ, ನೆನನಲಲದೆ ಬೇರೆ ಯಾವ ದೇವರೂ ಇಲಲ. ಸದಾ ಕೆಷಮೆಸುವ ಹಾಗೂ ಔದಾರೆಯದ ಹೊಳೆಯನನು ಹರೆಸುವ ಭಗವಂತ ಇನನಾರೂ ಇಲಲ.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BB00630

ಓ ಪೆರಭುವೇ! ಪೆರತಿಯೊಂದು ಸಂಕಟದ ನೆವಾರಕನೂ, ಮತತು ಪೆರತಿಯೊಂದು ದುಃಖವನನು ಹೋಗಲಾಡಿಸುವವನೂ ನೀನೇ ಆಗಿರುವೆ. ಯರು, ಶೋಕವನನು ಹೊರಗಟಿಟಿ ಪೆರತಿಯೊಂದು ಸೆರೆರೆಯಾಳನನು ಮುಕೆತಗೊಳಿಸುವನೋ, ಪೆರತಿಯೊಂದು ಆತಮವನನು ಉಡೆದರೆಸುವನೋ ಅವನೇ ನೀನಾಗಿರುವೆ. ಪೆರಭುವೇ! ನೆನನ ಕರುಣೆಯ ಮೂಲಕ ವಿಮೋಚನೆಗೊಳಿಸು ಮತತು ಮೋಕಷ ಹೊಂದಿರುವ ಸೇವಕರುಗಳಲೆ ನಾನೂ ಒಬಬನಾಗಿರುವಂತೆ ಲೆಕೆಕೆಸು.

Also in: az, bg, ca, ceb, ceb, da, de, el, en, eo, es, et, fi, fr, hi, ht, hu, hy, id, is, ja, kl, ko, lb, lg, mh, ml, mn, ms, mt, ne, nl, pl, pt, ro, ru, sk, sl, sne, sne, sne, sq, sr, te, tet, tl, tvl, tvl, uk, zh-Hant

BH00009HOW

ಓ ದೇವರೇ, ನನನ ದೇವರೇ, ನಿನೆನೆಂದ ಅಗಲಿರುವ ಕಾರಣದಿಂದಾಗಿ ನಿನನನನು ಹಂಬಲಿಸುವವರ ಕಣಿಣುಗಳು ಎಚ್ಚಿತ್ತೆತರುವಾಗ ನಾನು ಹೇಗೆ ನೆಡೆರೆಸಲು ಆಯ್ದುಕೊಳ್ಳಲಿ, ನಿನನ ಪರೇಮೆಗಳ ಆತಮಗಳು ನಿನನ ಸಮಮುಖದಿಂದ ದೂರ ಸರಿದಿರುವುದರಿಂದ ದುಃಖ ಪೇಡಿತರಾಗಿರುವಾಗ ನಾನು ಹೇಗೆ ವೆಶಿರಾಂತೆ ಪಡೆಯಲಿ? ಓ ನನನ ಪರಭುವೇ, ನಿನನ ಸಾಮಥರೆಯ ಹಾಗೂ ನಿನನ ರಕಷಣಿಯು ಬಲಗೈಯಲಿ ನನನ ಚೈತನೆಯ ಹಾಗೂ ನನನ ಸಂಪೂರ್ಣ ಅಸೆತೆತವನನೇ ಒಪ್ಪಿಸಿದೇದೇನೆ ಮತತು ನನನ ಶಿರಸನನು ನಿನನ ಶಕಿತಿಯ ಮೂಲಕ ನನನ ದೆಂಬಿನ ಮೇಲಿರೆಸುತತೇನೆ ಮತತು ನಿನನ ಇಚ್ಚೆ ಹಾಗೂ ನಿನನ ಸಂತ್ಯಪೆತಿಗೆ ತಕಕಂತೆ ಮೇಲಿತತುತತೇನೆ. ನೇನು ಸತಯವಾಗಿಯೂ, ಸಂರಕಷಕ, ಕಾಪಾಡತಕಕವ, ಸರವಸಮರಥ, ಪರಮ ಬಲಶಾಲೆ. ನಿನನ ಸರವಶಕಿತಿಯ ಪರಮಾಣವಾಗಿ! ನಾನು ನೆಡೆರೆಸುತೆರಲಿ ಅಥವಾ ಎಚ್ಚಿತ್ತೆರಲಿ, ನೇನು ಇಚ್ಚಿಸುಮದನನಲದೆ ಬೇರೇನನನೂ ಬೇಡೆನು. ನಾನು ನಿನನ ಸೇವಕ ಹಾಗೂ ನಿನನ ಕೈಯಾಳಾಗಿರುವೆ. ನಿನನ ಸಂತ್ಯಪಿತಿಯ ಸುಗಂಧವನನು ಯಾಮದು ಬೇರುವುದೋ ಅದನನು ನಾನು ಮಾಡುವಂತೆ ನನನನನು ಉದಾರತೆಯಿಂದ ಸಹಾಯ ಮಾಡು. ನಿಜವಾಗಿಯೂ, ಇದು ನನನ ಹಾರೈಕೆಯಾಗಿದೆ ಹಾಗೂ ನಿನನ ಸಾಮೇಪಿಯವನನು ಆನಂದಿಸುವವರ ಹಾರೈಕೆಯೂ ಆಗಿದೆ. ಓ ಪರಪಂಚಗಳ ಪರಭುವಾಗಿರುವ ನಿನಗೆ ಸೆತೋತರವಾಗಲಿ.

Also in: af, ar, az, bg, bi, bs, ca, ceb, cnr, cy, da, de, el, en, es, et, fi, fj, fr, gil, ha, hi, hr, ht, hu, id, is, it, kl, ko, lb, lg, lv, mg, ml, nl, no, pl, pt, ro, ru, sk, sq, srn, sv, ta, tl, tvl, zh-Hans

BH00009SER

ಓ ನನನ ಪರಮಾತಮನೇ, ಒಡೆಯನೇ, ನನನ ಆಕಾಂಕಿಷೆಯನನು ಪೂರೈಸಬಲಲವನೇ, ಈ ನಿನನ ಸೇವಕ ನಿನನ ಕರುಣಿಯ ರಕಷಣಿಯಲಿ ನೆಡೆರೆ ಮಾಡಬಯಸುತತಾನೆ. ನಿನನ ಘನತೆಯ ಆಶಿರಯದ ಕೆಳಗೆ ವೆಶಿರಾಂತೆ ಪಡೆಯಲು ಇಚ್ಚಿಸುತತಾನೆ. ನಿನನ ಪೋಶಣಿ ಹಾಗೂ ಸಂರಕಷಣಿಗಾಗಿ ಮೋರೆಯೆಡುತತಾನೆ. ಓ ಪರಭುವೇ, ಎವೆಯೆಕಕದೆ ನಿನನ ಕಣಿಣುಗಳಿಂದ ನಿನನನನಲದೆ ಬೇರೆ ಯಾರನನೂ ನೋಡದಂತೆರಲು ನನನ ಕಣಿಣನನು ರಕಷಿಸಬೇಕೆಂದು ಬೇಡುವೆ. ನಿನನ ಸಂಜಿಗಳನನು ಅಲಲದೆ ನಿನನ ಸಾಕಷಾತಕಾರವನನು ಗುರುತಿಸುವಂತೆ ನನನ ದೃಷ್ಟಿಯನನು ದೃಢಪಡೆಸು. ಯಾರ ಅಖಂಡ ಸಾಕಷಾತಕಾರದ ಮುಂದೆ ಬಲದ ಪರಭಾವಮೂ ಕೂಡ ಬೆದರಿಬಿಚ್ಚಿಬೆದೇತೋ ಅಂಥಾ ಪರಮ ಪರಭಾವಶಾಲಿಯೂ ನೇನೇ. ಸರವಶಕತ, ಸರವವೆಜಯೆ, ನಿಯಮಾತೇತನಾದ ನೇನಲದೆ ಬೇರೆ ದೇವರೆಲಲ.

Also in: af, az, be, bg, bi, bn, ca, ch, cnr, cy, da, de, diu, el, en, eo, es, et, fi, fr, fy, haw, hr, ht, hu, is, it, kj, kl, ky, lt, lv, med, mg, mn, naq, naq, nl, no, pl, pt, ro, se, sk, sq, sv, ta, tl, tpi, tvl, ur

BH00009SHE

ಓ ಭಗವಂತ, ನಿನನ ರಕಷಣಿಯಲಿ ಎಚ್ಚಿರಗೊಂಡೆ, ಯಾರು ಈ ರಕಷಣಿಯನನು ಅಪೇಕಿಷಿಸುವರೋ ಅವರಿಗೆ ಅದು ಲಭಿಯೆ. ನಿನನ ರಕಷಣಿಯ ಪವಿತರ ನೆಲೆಯಲಿ, ನಿನನ ಆ ಬಲವತತರವಾದ ಕೊತಲದಲಿ ಯಾರು ನೆಲಿಸಲು ಇಚ್ಚಿಸುವರೋ ಅವರಿಗೂ ಅದು ಪೆರಾಪೆತಿಯಾದೇತು. ಓ ನನನ ಪರಭುವೇ, ನನನ ಅಂತರಾತಮವನನು ನಿನನ ಸಾಕಷಾತಕಾರದ ದೆವೆಯಜೆಯೋತೆಯಿಂದ ಬೆಳಗಿಸು. ನನನ ಬಾಹಯ ಸೆಥಿತಿಯನನು ನಿನನ ಪರಸನನತೆಯ ಬೆಳಕಿನ ಕೆರಣದಿಂದ ಬೆಳಗಿಸಿದಂತೆಯೇ ಬೆಳಗಿಸುವವನಾಗು.

Also in: af, ar, az, be, bg, bi, bn, bs, ca, ch, cnr, cy, da, de, diu, el, en, eo, es, et, fi, fr, fy, gil, ha, hi, hr, ht, hu, hz, id, ik, is, kj, kl, ky, lb, lg, mg, ml, mt, naq, ne, nl, no, ny, pl, pt, ro, ru, se, sk, sne, sq, srn, st, sv, sw, ta, tl, tpi, tvl, vi

BH00238

ಯಾರ ಮೂಲಕ ಮನೋಬಲದ ಬೆಳಕು ಕಂಗೊಳಿಸಿತೋ, ಅರಿಸುವ ಅಧಿಕಾರಮ ಪರಾಕರಮಶಾಲಿಯೂ, ಪೆರಬಲನೂ, ಅನಿರಬಂಧಿತನೂ ಆದ ದೇವರ ಮೇಲಿರುವುದೆಂಬ ಸತಯಮ ಸೆಥಾಪಿತವಾಗಿತೋ, ಯಾರ ಮೂಲಕ ಉದಾರತೆಯ ಸಾಗರದ ಅಲೆಗಳೆದೆದವೋ, ಮಾನವತೆಯ ಪರಭುವಾಗಿರುವ ದೇವರ ಶೋಭಾಯಮಾನ ಅನುಗರಹದ ಸುಗಂಧಮ ಪಸರೆಸಿತೋ ಅಂತಹ ಭಗವದೇಧರಮದ ಹಸತಕರ ಮೇಲೆ ಪೆರಕಾಶ ಹಾಗೂ ವೈಭವ, ನಮನ ಹಾಗೂ ಪೆರಶಂಸೆಯೆರಲಿ. ಆತನ ಅತೆಥೇಯರ ಬಲದ ಮೂಲಕ ಅವರನನು ಕಾಪಾಡೆಂದು, ಅವರನನು ಆತನ ಪೆರಭುವದ ಸಾಮಥರೆಯದ

ಮೂಲಕ ರಕಷಿಸೆಂದು ಮತತು ಸೃಷ್ಟಿಸಿರುವ ಎಲಲದರ ಮೇಲೂ ವೆಯಾಪಿಸಿರುವ ಅದನನು ಶಕತಿಯ ಮೂಲಕ ಅವರಿಗೆ ಬೆಂಬಲ ನೀಡೆಂದು ಆತನಲಲೆ -ಆತನು ಘನತವೆತವನು- ನಾಮ ಪರಾರಥಿಸುತೆಡೆದೇವೆ. ಪರಮಾಧಿಕಾರಮು ಸವರಗಗಳ ಸೃಷ್ಟಿಕರತನೂ ನಾಮಾವಳಿಯ ಸಾಮರಜಯದ ಪರಭುವೋ ಆಗಿರುವ ಭಗವಂತನದೇ ಆಗಿದೆ.

*ರವರ ಭರೂಣಾವಸಥಿಯಲಲಿರುವ ಜಾಗತಿಕ ಪರಜಾಪರಭುತವದ ಪರಮುಖ ಪಾರುಪತಯಗಾರರಾಗಿರುವ, ಅವರ ಮೇಲೆ ಆತನ ಒಡಂಬಡಿಕೆಯ ಕೋಂಡರದ ಸವೆಯಸಾಚಿ ಲೇಖನಿಯೆಂದ, ಆತನ ತಂದೆಯ ಧರಮದ ರಕಷಣಿಯನನು ಕಾಪಾಡುವ ಹಾಗೂ ಅದರ ಪರಸಾರ ಮಾಡುವ ಇಜಬಗೆಯ ಕರತವೆಯವನನು ವೆಧಿಸಲಾಗಿದೆ.” *- ಶೋಫೆ ಎಫೆಂಡೆ

Also in: cy, en, fi, fr, ht, hu, hy, is, it, mn, nl, no, ro, ru, tl, tvl, ur

BH00438

ನನನ ದೇವರೇ, ನನನ ಆರಾಧಯನೇ, ನನನ ದೂರಿಯೇ, ನನನ ಆಕಾಂಕ್ಷೆಯೇ! ಯಾವ ನಾಲಿಗೆ ತನನ ಕೃತಜ್ಞತೆಗಳನನು ನಿನಗೆ ಅರಪಿಸಬಲಲದಾಗಿದೆ? ನಾನು ಅಲಕಷೆಯನಾಗಿದೆದೆ ನೀನು ನನನನನು ಎಚಿಚರಗೊಳಿಸಿದೇಯೇ ನಾನು ನಿನೆನಿಂದ ವೆಮುಖನಾಗಿದೆದೆ, ನಾನು ನಿನೆನತತ ತಿರುಗುವಂತೆ ನೀನು ನನಗೆ ಉದಾರವಾಗಿ ಸಹಕರಿಸಿದೇಯೇ. ನಾನೂಬಿಬ ನೆರಜೀವಿಯಂತೆಡೆದೆ ನೀನು ಜೀವಜಲದೆಂದ ನನನಲಲೆ ಜೀವ ತುಂಬಿದೇಯೇ. ನಾನು ಬಾಡೆ ಹೋಗಿದೆದೆ, ಸರವ ಕೃಪಾಳುವಿನ ಲೇಖನಿಯೆಂದ ಹರೆದು ಬಂದಿರುವ ನಿನೆನ ವಾಣಿಯ ಸವರಗೀಯ ರುರಿಯೆಂದ ನೀನು ನನನನನು ಪುನರುಜಜೀವೆತಗೊಳಿಸಿದೇಯೇ. ಓ ದೆವೆಯಾನುಗರಹವೇ! ಸಕಲ ಸೃಷ್ಟಿಯೂ ನಿನೆನ ಉದಾರತೆಯೆಂದ ಉತಪನನವಾಗಿರುಮದು! ನಿನೆನ ಔದಾರಯದ ಜಲದೆಂದ ಅದನನು ವಂಚಿತವನನಾಗಿಸಬೇಡ, ಅಷೆಟು ಮಾತರವಲಲ, ನಿನೆನ ಕರುಣಾ ಸಾಗರದೆಂದ ಅದನನು ತಡೆಹಡಿಯಲೂ ಬೇಡ. ಎಲಲಾ ಸಮಯದಲಲೂ ಮತತು ಎಲಲಾ ಸಥಿತೆಗಳಲಲೂ ನನಗೆ ಸಹಾಯ ಮಾಡುವಂತೆಯೂ ಹಾಗೂ ನಿನೆನ ದೈವೇ ಉದಾರತೆಯ ಸವರಗದೆಂದ ನಿನೆನ ಪುರಾತನ ಅನುಗರಹವನನು ಕೋರುವಂತೆ ನಾನು ನಿನೆನಲಲೆ ಮೂರಿಯೆಡುತತೇನೆ. ನೀನು, ಸತಯವಾಗಿಯೂ, ಔದಾರಯದ ಪರಭು ಹಾಗೂ ಚಿರಂತನ ಸಾಮರಜಯದ ಸಾರವಭೂಮನಾಗಿರುವೆ.

Also in: af, az, bg, bi, bs, ca, ceb, de, el, en, es, et, fr, gil, hi, ho, hr, ht, iba, is, it, kl, ky, lv, ml, mn, ne, nl, pl, pt, ro, ru, sk, sl, sl, sne, sq, sv, ta, th, tl, tvl, uk, ur, vi, zh-Hans, zh-Hans

BH00662FLO

ಓ ನನನ ಪರಮಾತಮನೇ! ನಿನೆನ ಫಿಯಾತಿಯ ನಾಮದೆಂದ ನಾನು ನಿನೆನಲಲೆ ಪರಾರಥಿಸುಮದೆಷೆಟೆ, ನಿನೆನ ಸೇವಕರ ವೆಚಾರಗಳಲಲೆ ಏಳೆಗೆಯನನುಂಟುಮಾಡು; ನಿನೆನ ಪರದೇಶಗಳು ಅಭಿವೃದ್ಧಿಗೊಳಿಸುವಂತೆ ಮಾಡು; ವಾಸತವವಾಗಿ ಜಗತತೆನ ಎಲಲ ವಸತುಗಳ ಮೇಲೂ ನಿನೆನ ಪರಮಾಧಿಕಾರ ಉಂಟು.

Also in: ar, be, bi, bn, bs, ch, cnr, cy, da, de, diu, en, es, fi, fr, gil, gil, ho, ht, hu, is, kl, lt, lv, ml, ne, no, pt, ro, ru, sk, sm, sne, sne, sne, sne, sne, sne, sne, sne, sq, sv, tl

BH00687

##ಅಗಿನೆಶಾಸನ ಪರಮ ಪರಾಚೀನನೂ ಮಹಾಮಹೆಮನೂ ಆದ ದೇವರ ಹೆಸರಿನಲಲೆ. ನೆಶಿಚಯವಾಗಿಯೂ ಅಗಲಿಕೆಯ ಅಗಿನೆಯಲಲೆ ನೆಷಿರಾವಂತರ ಹೃದಯಗಳು ಧಗಧಗಿಸೆವೆ ಎಲಲೆಹುದು ನಿನೆನ ಮುಖಾರವೆಂದದ ಪರಭೆ, ಓ ಪರಪಂಚಗಳ ಪರಿಯತಮನೇ? ನಿನೆನ ಸಮೇಪದವರೆಲಲಾ ಅವಶೇಷದ ಕತಲೆಯಲಲೆ ಪರತಯಕತರಾಗಿಹರು: ಎಲಲೆಹುದು ಪುನರಮೆಲನದ ಸುಪರಭಾತದ ಕಾಂತೆ, ಓ ಪರಪಂಚಗಳ ಅಪೇಕಷೆಯೇ? ನಿನೆನಿಂದ ಆರಿಸಲಪಟಿಟವರ ಶರೀರಗಳು ದೂರದ ಉಸುಕಿನಲಲೆ ಕಂಪಿಸುತತಾ ಬಿದೆದೆವೆ; ಎಲಲೆಹುದು ನಿನೆನ ಉಪಸಥಿತಿಯ ಸಾಗರ, ಓ ಪರಪಂಚಗಳ ಮೋಹಕನೇ? ಹೆಜಬಯಕೆಯ ಕೈಗಳು ನಿನೆನ ಅನುಗರಹ ಹಾಗೂ ಉದಾರತೆಯ ಸವರಗದೆಡೆ ಚಾಚಿಹಮು; ಎಲಲೆಹುದು ನಿನೆನ ಕೊಡುಗೆಯ ಸುರಮಳೆ, ಓ ಪರಪಂಚಗಳ ಹೋಣಿಗಾರನೇ? ದೈವ ಪರತಿಭಟಕರು ಎಲಲೆಡೆಯೆಂದಲೂ ಪೇಡಿಸುತೆಹರು; ಎಲಲೆಹುದು ನಿನೆನ ಆಜ್ಞಾಕಾರಕ ಲೇಖನಿಯ ನೆರಬಂಧಕಶಕತೆ ಓ ಪರಪಂಚಗಳ ಜಯಶಾಲಿಯೇ? ಎಲಲಾ ದೆಕಕುಗಳಲಲೂ ಶವಾನಗಳ ಬಿಗಿಗಳಿಕೆಯು ಜೋರಾಗಿಹುದು; ಎಲಲೆಹುದು ನಿನೆನ ಪರಾಕರಮದ ಕಾಡಿನ ಮೃಗರಾಜ, ಓ ಪರಪಂಚಗಳ ಶಿಕಷಿಸುವವನೇ? ನೆರಾಸಕತಿಯ ಚಳಿಯು ಮಾನವತೆಯನಿನೆಲಲಾ ಬಿಗಿಯಾಗಿ ಹೆಡೆದೆಹುದು:

ಎಲೆಹುದು ನೆನೆನ ಪೋಮದ ಶಾಖ, ಓ ಪರಪಂಚಗಳ ಅಗನೆಯೇ? ದುರದೇಶಿಯು ತುತತ ತುದೆಗೇರಿಹುದು:

ಎಲೆಹಮ ನೆನೆನ ನೆರವಿನ ಚಿಹನೆಗಳು, ಓ ಪರಪಂಚಗಳ ವೆಮೋಚಕನೇ? ಅಂಧಕಾರಮ, ಬಹಳಷೆಟು ಜನರನೆಲೆಲಾ ಆವರೆಸೆಹುದು; ಎಲೆಹುದು ನೆನೆನ ವ್ಯಭವದ ಕಾಂತೆ, ಓ ಪರಪಂಚಗಳ ಪರಭೆಯೇ? ಮನುಷೆಯರ ಕೊರಳುಗಳು ದೆವೇಷದೆಂದ ಚಾಚಿಹಮ: ಎಲೆಹಮ ನೆನೆನ ಪರತೀಕಾರದ ಖಡೆಗಳ, ಓ ಪರಪಂಚಗಳ ವೆನಾಶಕನೇ? ಅಪಮಾನಮ ಪಾತಾಳವನೆನು ಮುಟೆಹುದು: ಎಲೆಹಮ ನೆನೆನ ವ್ಯಭವದ ಸಂಕೇತಗಳು, ಓ ಪರಪಂಚಗಳ ಮಹೆಮನೇ? ನೆನೆನ ನಾಮವನೆನು ಸಾಕಷಾತಕರೆಸಿದ ಸರವಕೃಪಾಳುವನೆನು ದುಃಖಗಳು ಬಾಧಿಸೆಹಮ: ಎಲೆಹುದು ನೆನೆನ ಸಾಕಷಾತಕರೆತ ದೆನ ಚಿಲುಮೆಯ ಆನಂದ, ಓ ಪರಪಂಚಗಳ ಸಂತೋಷಕಾರಕನೇ? ಸಂಕಟಮ ಭೂಮೆಯ ಜನರನೆಲೆಲಾ ಆವರೆಸೆಹುದು: ಎಲೆಹಮ ನೆನೆನ ಹರುಷದ ಲಾಂಛನಗಳು, ಓ ಪರಪಂಚಗಳ ಉಲಾಸವೇ? ನೆನೆನ ಚಿಹನೆಗಳ ಉದಯ ಸೆಥಳಮ ಅನೆಷೆಟ ಸೂಚನೆಗಳಿಂದ ಮುಚೆಚಿರುಮದನೆನು ನೆನು ನೋಡುತೆತೆರುವೆ: ಎಲೆಹಮ ನೆನೆನ ಬಲೆಷೆರ ಬೆರಳುಗಳು, ಓ ಪರಪಂಚಗಳ ಶಕತಿಯೇ? ಭಯಂಕರ ದಾಹಮ ಮನುಷೆಯರನೆಲೆಲಾ ಆವರೆಸೆಹುದು: ಎಲೆಹುದು ನೆನೆನ ಅನುಗರಹದ ನದೆ, ಓ ಪರಪಂಚಗಳ ಕರುಣಿಯೇ? ದುರಾಶೆಯು ಮಾನವ ಜನಾಂಗವನೆಲೆಲಾ ಬಂಧಿಸೆಹುದು: ಎಲೆಹಮ ನೆನೆನ ವೆರಕತಿಯ ಸಶರೀರಗಳು, ಓ ಪರಪಂಚಗಳ ಪರಭುವೇ? ದಬಿಬಾಳೆಕೆಗೊಳಪಟೆಟಿ ಈತನು ಒಬಿಬಂಟಿಯಾಗಿರುಮದನೆನು ನೆನು ನೋಡುತೆತೆರುವೆ: ಎಲೆಹಮ ನೆನೆನ ಆಜಿಞೆಯ ಸೆವರೆಗದ ಅತೆಥೇಯರು, ಓ ಪರಪಂಚಗಳ ಸಾರವಭೂಮನೇ? ಪರಸೆಥಳದಲೆ ಪರೆತೆಯಜೆಸಲಪಟೆಟಿರುವೆ ನಾನು: ಎಲೆಹಮ ನೆನೆನ ನೆಷೆರೆಯ ಸಂಕೇತಗಳು, ಓ ಪರಪಂಚಗಳ ನಂಬೆಗಸೆತನೇ? ಮೃತೆಯು -ವೇದನೆಗಳು ಮನುಜರನೆಲೆಲಾ ಹೆಡೆದೆಹಮ: ಎಲೆಹಮ ನೆನೆನ ಅಮರ ಜೀವನದ ಭೋರೆಗರೆವ ಮಹಾಸಾಗರದಲೆಗಳು ಓ ಪರಪಂಚಗಳ ಜೀವವೇ? ಶೈತಾನನ ಪೆಸುಮಾತುಗಳು ಪರತೆಯೊಂದು ಜೀವಿಯ ಮೇಲೂ ಪೆಸುಗುಟೆಟಿವೆ: ಎಲೆಹುದು ನೆನೆನ ಬೆಂಕಿಯ ಉಲಕೆ, ಓ ಪರಪಂಚಗಳ ಬೆಳಕೇ? ಉಡೆವೇಗದ ಅಮಲು ಹೆಚೆಚಿನ ಮಾನವ ಜನಾಂಗವನೆಲೆಲಾ ದುರಮಾರೆಗಕೆ ಒಯದೆಹುದು: ಎಲೆಹಮ ನೆನೆನ ಪರೆಶುಡೆಥತೆಯ ದೆನ ಚಿಲುಮೆಗಳು, ಓ ಪರಪಂಚಗಳ ಅಭಿಲಾಷೆಯೇ?

ದಬಿಬಾಳೆಕೆಗೊಳಪಟೆಟಿ ಈತನು ಸೆರಿಯನೆನರ ಮಥೆಯೆ ಜುಲುಮೆಯಲೆ ಮರೆಮಾಚಿರುಮದನೆನು ನೆನು ನೋಡುತೆತೆರುವೆ: ಎಲೆಹುದು ನೆನೆನ ಮುಂಬೆಳಗಿನ ತೇಜಸೆಸು, ಓ ಪರಪಂಚಗಳ ಬೆಳಕೇ? ನಾನು ಮಾತನಾಡಲು ನೆಷೆಠೆಸಲಪಟೆಟಿರುಮದನೆನು ನೆನು ನೋಡುತೆತೆರುವೆ: ಎಲೆಹುದು ಪುಟಿಯುಮದು ನೆನೆನ ಶರುತಿ, ಓ ಪರಪಂಚಗಳ ಕೋಗಲೆಯೇ? ಬಹಳಷೆಟು ಜನ ಭೆರಾಂತೆ ಹಾಗೂ ವೆಯರೆಥ ಕಲಪನೆಯಲೆ ಸುತತುವರೆದೆಹರು: ಎಲೆಹುದು ನೆನೆನ ನೆಶೆಚಯತೆಯ ಪರತೆಪಾದಕರು, ಓ ಪರಪಂಚಗಳ ಭರವಸೆಗನೇ? ಯಾತನೆಗಳ ಸಾಗರದಲೆ ಮುಳುಗುತೆಹರು ಬಹಾ: ಎಲೆಹುದು ನೆನೆನ ವೆಮುಕತಿಯ ನೌಕೆ, ಓ ಪರಪಂಚಗಳ ಉಡೆಧಾರಕನೇ? ನೆನೆನ ವಾಣಿಯ ದೆನ ಚಿಲುಮೆಯು ಸೃಷೆಟಿಯ ಕಾರೆಗತಲಲೆರುಮದನೆನು ನೆನು ನೋಡುತೆತೆರುವೆ: ಎಲೆಹಮ ನೆನೆನ ದೆವೆಯಾನುಗರಹದ ಸೂರೆಯ, ಓ ಪರಪಂಚಗಳ ಬೆಳಕುಗಾರನೇ? ಸತೆಯ ಹಾಗೂ ಪರೆಶುಡೆಥತೆ, ನೆಷೆರ ಹಾಗೂ ಸನೆಮಾನದ ದೇಪಗಳ ನಂದೆಸಲಪಟೆಟಿವೆ: ಎಲೆಹುದು ನೆನೆನ ಸೇಡು ಭರೆತ ಕರೋಧದ ಸುಳಿಮ, ಓ ಪರಪಂಚಗಳ ಸಾರಥಿಯೇ? ನೆನಗಾಗಿ ವೇರರಾದವರನೆನು ಯಾರನೆನಾದರೂ, ಅಥವಾ ನೆನೆನ ಪೆರೀತಿಯ ಪಥದಲೆ ಸಂಭವಿಸೆರುಮದರ ಬಗೆಗೆ ಚಿಂತೆಸುವವರನೆನಾದರೂ ನೆನು ಕಾಣಬಲೆಯೇ? ಈಗ ನನೆನ ಲೇಖನಿಯು ಸೆತಬಿಧವಾಗುತೆಹುದು, ಓ ಪರಪಂಚಗಳ ಪೆರಿಯಕರನೇ, ದೆವೆಯ ಕಲಪವೃಕಶದ ಕೊಂಬೆಗಳು ವೆಥೆಯ ಚಂಡಮಾರುತಗಳಿಗೆ ಸೆಕೆಕೆ ಮುರೆದು ಹೋಗಿಹಮ: ಎಲೆಹುದು ನೆನೆನ ಪೋಷಣೆಯ ನೆಶಾನೆ ಓ ಪರಪಂಚಗಳ ವೇರಾಗೆರೇಸರನೇ? ಈ ಮುಖಮ ನೆಂದೆಯ ಧೂಳಿನಲೆ ಅಡಗಿ ಹೋಗಿಹುದು: ಎಲೆಹುದು ನೆನೆನ ಅನುಕಂಪದ ತಂಗಾಳಿ, ಓ ಪರಪಂಚಗಳ ಕರುಣಾಳೇ? ಪವೆತರತೆಯ ನೆಲುವಂಗಿಯು ಕಪಟೆಗಳಿಂದ ಮೈಲೆಗಿಯಾಗಿಹುದು ಎಲೆಹುದು ನೆನೆನ ಮಡೆಯಾದ ವಸೆತರ, ಓ ಪರಪಂಚಗಳ ಶೃಂಗಾರಕನೇ? ಮನುಷೆಯರ ಕೃತೆಯಗಳಿಂದಾಗಿ ಅನುಗರಹದ ಸಮುಡೆರಮ ಸೆತಬಿಧವಾಗಿಹುದು: ಎಲೆಹಮ ನೆನೆನ ಔದಾರೆಯದ ಅಲೆಗಳು, ಓ ಪರಪಂಚಗಳ ಆಕಾಂಕೆಷೆಯೇ? ನೆನೆನ ದೆವೆಯ ಸಾನೆನೆಥೆಯಕೆಕೊಯೆಯುವ ದೆವಾರಮ ಶತರುಗಳ ಷಡೆಯಂತರ ದಿಂದಾಗಿ ಮುಚೆಚಿಹುದು: ಎಲೆಹಮ ನೆನೆನ ಕೊಡುಗೈಯ ಚಾವೆ, ಓ ಪರಪಂಚಗಳ ಕೆಲೆಕಾರಕನೇ? ವೆಡೆರೋಹದ ವೆಷಪೂರೆತ ಗಾಳಿಯೆಂದಾಗಿ ಎಲೆಗಳು ಹಳದಿಯಾಗಿಹಮ: ಎಲೆಹುದು ನೆನೆನ ಔದಾರೆಯದ ಮೇಘಧಾರೆ, ಓ

ಪರಪಂಚಗಳ ದಾತನೇ? ಈ ವೆಶವಮ ಪಾಪದ ಧೂಳಿನಿಂದ ಅಂಧಕಾರಮಯವಾಗೆಹುದು: ಎಲೆಲೆಹುದು ನೆನನ ಕಷಮೆಯ ತಂಗಾಳಿ, ಓ ಪರಪಂಚಗಳ ಕಷಮಾದಾತನೇ? ನೆರಜನ ಸೆಧಳದಲೆಲೆ ಈ ಯುವಕನು ಏಕಾಂಗಿಯಾಗೆಹನು: ಎಲೆಲೆಹುದು ನೆನನ ದೆವೆಯಾನುಗರಹದ ಮಳೆ, ಓ ಪರಪಂಚಗಳ ಕೊಡುಗೈ ದೊರೆಯೇ? ಓ ಪರಮ ಶರೇಷ್ಠ ಲೇಖನೆಯೇ, ಅಮರ ರಾಜಯದಲೆಲೆ ಅತಯಂತ ಸುಮಧುರವಾದ ನೆನನ ಕರೆಯನನು ನಾಮ ಆಲಿಸೆಹೆಮ ವೈಭವಯುಕತವಾದ ನಾಲೆಗೆಯ ನುಡೆಗೆ ನೆನು ಕೆವೆಗೊಡು, ಓ ಪರಪಂಚಗಳಲೆಲೆ ದಬಬಾಳೆಕೆಗೊಳಪಟೆಟವನೇ! ಚಳೆಯೆಂದಲಲದೆರೆ ನೆನನ ನುಡೆಗಳ ಶಾಖಮ ಹೇಗೆ ವೆರಾಜಿಸುತತೆತತು, ಓ ಪರಪಂಚಗಳ ವೆಯಾಣಿಯಾಕಾರನೇ? ವೆಪತತುಗಳೆಂದಲಲದೆರೆ ನೆನನ ಸಹನೆಯ ಸೂರೆಯನು ಹೇಗೆ ಪೆರಕಾಶಿಸುವನು. ಓ ಪರಪಂಚಗಳ ಬೆಳಕೇ? ಗೋಳಾಡದೆರು ದುಷೆಟರೆಂದಾಗಿ, ಸಹೆಸಲು ಮತತು ತಾಳಮೆಯೆಂದೆರೆಲು ನೆನು ಸೃಷೆಟೆಸಲಪಟೆಟೆಡೆದೆಯೇ, ಓ ಪರಪಂಚಗಳ ಸಹನಾಶೇಲನೇ. ದೆರೋಹೆಗಳ ಮಧೆಯೆ ಒಡಂಬಡೆಕೆಯ ದೆಗಂತದಲೆಲೆನ ನೆನನ ಉದಯ ಹಾಗೂ ದೇವರೆಗಾಗಿ ನೆನನ ಹಂಬಲೆಕೆ ಎಷೆಟು ಮನೋಹರವಾಗೆತತು. ಓ ಪರಪಂಚಗಳ ಪೆರೇಮವೇ? ಸೆವಾತಂತೆರೆಯದ ಪತುಕೆ ಉನನತ ಶಿಖರದ ತುತತತುದೆಯಲೆಲೆ ನೆನನಿಂದಲೇ ನೆಡಲಾಗೆತತು ಮತತು ಅನುಗರಹದ ಸಮುದೆರಮ ಭೋರೆಗರೆದೆತತು. ಓ ಪರಪಂಚಗಳ ಆನಂದ ಪರವಶನೇ ನೆನನ ಒಂಟೆತನದೆಂದಲೇ ಐಕೆಯತೆಯ ಸೂರೆಯ ಬೆಳಗೆಹನು, ಹಾಗೂ ನೆನನ ಗಡೇಪಾರೆನೆಂದಲೇ ಐಕೆಯತೆಯ ಭೂಮೆಯು ಅಲಂಕೃತಗೊಂಡೆಹುದು ಸಹನೆಯೆಂದೆರು ಓ ಪರಪಂಚಗಳ ದೇಶಭೆರಷೆಟೆನೇ, ನಾಮ ಅಪಮಾನವನನು ವೈಭವದ ಉಡುಗೆಯನನಾಗೆಸೆಹೆಮ ಹಾಗೂ ವೆಯಥೆಯನನು ನೆನನ ದೇಗುಲದ ಭೂಷಣವನನಾಗೆಸೆಹೆಮ ಓ ಪರಪಂಚಗಳ ಪೆರತೆಷೆಲೆಯೇ. ಹೃದಯಗಳು ದೆವೇಷೆಗಳೆಂದ ತುಂಬೆರುಮದನನೂ ನೆನು ನೋಡುತತೆರುವೆ ಮತತು ಅಮಗಳನನು ಲಕಷೆಸದೆರುಮದು ನೆನಗೆ ಸೇರೆಹುದು, ಓ ಪರಪಂಚಗಳ ಪಾಪಗಳನನು ಮರೆಮಾಚುವವನೇ. ಖಡಗಗಳು ಧಳಧಳೆಸೆದಾಗ ಮುನನುಗು! ಈಟೆಗಳು ಹಾರೆದಾಗ ಮುಂದಕೆಕೆ ಹೋಗು! ಓ ಪರಪಂಚಗಳ ತಯಾಗಮೆಯೇಲೇ, ನೆನು ರೋಡೆಸುವೆಯಾ, ಅಥವಾ ನಾನು ರೋಡೆಸಲೇ? ಇಲಲಾ, ನೆನನ ಕೆಲವೇ ಕೆಲಮ ಮುಂದಾಳುಗಳನನು ಕಂಡು ನಾನು ಗೋಳಾಡಲೇ, ಓ ಪರಪಂಚಗಳ ರೋದನೆಯ ಕಾರಣ ಕರತನೇ? ನೆಶಿಚಯವಾಗೆಯೂ ನಾನು ನೆನನ ಕರೆಯನನು ಆಲಿಸೆರುವೆ, ಓ ವೈಭವೋಪೇತ ಪೆರೆಯತಮನೇ ಮತತು ಬಹಾರ ಮುಖಾರವೆಂದಮ ಈ ಗ ಕಷೆಟೆಗಳ ಶಾಖದೆಂದ ಮತತು ನೆನನ ಪೆರಕಾಶಮಾನವಾದ ನುಡೆಗಳ ಜಿವಾಲೆಗಳೆಂದ ಉರೆಯುತತೆದೆ ಮತತು ಆತನು ಅಹುತೆಯ ಸೆಧಾನದಲೆಲೆ ನೆಷೆಲೆಯೆಂದ ಎಡೆದು ನೆನನ ಇಜೆಲೆಯ ಕಡೆ ನೋಡುತೆಹನು, ಓ ಪರಪಂಚಗಳ ಆಜ್ಞಾಕಾರಕನೇ, ಓ ಅಲೆ ಅಕೆಬರೆ, ಈ ಶಾಸನದಲೆಲೆ ನೆನು ನೆನನ ಪೆರಭುವನನು ವಂದೆಸು, ಅದರೆಂದ ನೆನು ನೆನನ ಸೌಮಯತೆಯ ಸುವಾಸನೆಯನನು ಆಘರಾಣಿಸಬಹುದು ಹಾಗೂ ಸಕಲ ಲೋಕಗಳ ಪೂಜೆಯನಾದ ದೇವರ ಪಥದಲೆಲೆ ಎಂಥ ಕಷೆಟೆಗಳು ನಮನನನಾವರೆಸೆರಬಹುದೆಂದು ತೆಳೆಯಬಹುದು. ಸೇವಕರೆಲಲಾ ಇದನನು ಪರೆಸೆ, ವೆಚಾರ ಮಾಡೆಡೆದೇ ಆದರೆ, ಸರೆವಲೋಕಗಳನೇ ಹತತೆ ಉರೆಸುವಂತಹ ಅಗೆನೆಯು ಅವರ ನರನಾಡೆಗಳಲೆ ಹೊತತೆಸಲಾಗುಮದು.

Also in: ar, az, bg, bn, bs, ca, da, de, el, en, es, fi, fr, fr, gil, hy, it, lv, mg, nl, no, pl, pt, ru, sv, tl, tvl, ur, vi

BH00870

##ದೇರಘ ಗುಣಕಾರೆ ಪೆರಾರೆಧನೆ

ಅವನೇ ರೋಗ ನೆವಾರಕ, ಪರೆಪೂರಕ, ಸಹಾಯಕ, ಕಷಮಾಶೇಲ, ಕರುಣಾಮಯೆ. ಓ ಘನತೆವೆತತವನೇ, ಓ ನೆಷೆಲಾವಂತನೆ, ಓ ವೈಭವ ಪೂರಿತನೇ, ನೆನನಲೆಲೆ ನಾನು ಬೆನನವೆಸುತತೆಡೆದೇನೆ! ನೇನೇ ಪರೆಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಸಾರವಭೂಮನೇ, ಓ ಉನನತೆದಾತನೇ, ಓ ನೆಯಾಯಾಧೇಶನೇ, ನೆನನಲೆಲೆ ನಾನು ಬೆನನವೆಸುತತೆಡೆದೇನೆ! ನೇನೇ ಪರೆಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಅನುಪಮನೆ, ಓ ಅನಂತನೇ, ಓ ಏಕಮೇವನೇ, ನೆನನಲೆಲೆ ನಾನು ಬೆನನವೆಸುತತೆಡೆದೇನೆ! ನೇನೇ ಪರೆಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಶಲಾಘನೇಯನೇ, ಓ ಪೂಜೆಯನೇ, ಓ ಸಹಾಯಕನೇ, ನೆನನಲೆಲೆ ನಾನು ಬೆನನವೆಸುತತೆಡೆದೇನೆ! ನೇನೇ ಪರೆಪೂರಕ,

ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವಜಿಷ್ಣನೋ, ಓ ಮಹಾಪರಜಿಷ್ಣನೋ, ಓ ಮಹಾಮಹಿಮನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸೌಮ್ಯನೋ, ಓ ಭವೆಯನೋ, ಓ ವೆಧಾಯಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಿಯತಮನೋ, ಓ ಪರೀತೆಪಾತರನೋ, ಓ ಸಂತೋಷಕಾರಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಮಹಾಬಲನೋ, ಓ ಜೀವಾಧಾರನೋ, ಓ ಸಾಮಥರೆಯವಂತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಆಳುವರಸನೋ, ಓ ಸವಯಂ ಜೀವಿಯೋ, ಓ ಸರವಜಿಷ್ಣನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಜ್ಯೋತನೆಯನೋ, ಓ ಪರಕಾಶನೋ, ಓ ಮಹಾಪಯಕತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವರಿಂದಲೂ ಸಂದರಶಿಸಲಪಡುವವನೋ, ಓ ಸರವಜಿಷ್ಣಾತನನೋ, ಓ ನಿಗೂಢನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಗೋಪೆಯನೋ, ಓ ವೇಜೀತನೋ, ಓ ವರದಾತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಶಕತಿಶಾಲಿಯೆ, ಓ ಸಹಾಯಕನೋ, ಓ ಅಗೋಚರನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸವರೂಪದಾತನೋ, ಓ ತ್ಯಜಿತೆಕಾರಕನೋ, ಓ ಸಂಹಾರಕರತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ! ಓ ಉದಯನೋ, ಓ ಏಕತರಕತರನೋ, ಓ ಘನತೆವೆತವನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಿಪೂರಣನೋ, ಓ ಅನಿರಬಂಧಿತನೋ, ಓ ಔದಾರಯ ಮೂರತಿಯೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರೋಪಕಾರಿಯೋ, ಓ ತಡೆಹೆಡಿಯುವವನೋ, ಓ ಸೃಷ್ಟಿಟಿಕರತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ಉದಾತತನೋ, ಓ ಸೌಂದರಿಯ ಮೂರತಿಯೋ, ಓ ಸಮೃದ್ಧನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನೆಯಾಯವಂತನೋ, ಓ ದಯಾಪೂರಿತನೋ, ಓ ಕೊಡುಗೈ ದೊರೆಯೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವ ನಿರಬಂಧಕನೋ, ಓ ಚಿರಶಾಶಿವತನೋ, ಓ ಪರಮ ಜಿಜ್ಞಾಸಿಯೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಭವೆಯನೋ, ಓ ಪರಾಚೀನನೋ, ಓ ಮಹಾನುಭಾವನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸುಸಂರಕಷಿತನೋ, ಓ ಸಚಿಚಿದಾನಂದನೋ, ಓ ಅಪೋಕಷಿತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವದಯಾಳುವೇ, ಓ ಸರವಕೃಪಾಳುವೇ, ಓ ಕಲಯಾಣಕಾರಕನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಆಶರಯದಾತನೇ, ಓ ಆಸರೆಯೇ, ಓ ಸರವಸುರಕಷಿತನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವಸಹಾಯಕನೇ, ಓ ಸರವರೆಂದಲೂ ಪರಾರಥಿಸಲಪಡುವವನೇ, ಓ ಸಪೂರತೆದಾಯಕನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಕಟಕರತನೇ, ಓ ರುದರನೇ, ಓ ಕರುಣಾಶಾಲಿಯೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ನನನಾತಮನೇ, ಓ ನನನ ಪರಿಯತಮನೇ, ಓ ನನನ ನಂಬಿಕೆಯೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಬುಯಾರಿದವರನನು ತಣಿಸುವವನೇ, ಓ ಸರವಾತಶಯ ಪರಭುವೇ, ಓ ಅತಯಮೂಲಯನೆ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಮಹಾಸಮೃತ್ತಿಯೇ, ಓ ಸರವೋತತಮ ನಾಮಾಂಕಿತನೇ, ಓ ಮಹಾಪರಾಚೀನ ಮಾರಗವೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಮ ಪರಶಂಸಾರಹನೇ, ಓ ಪರಮ ಪಾವನನೇ, ಓ ಪರಮ ಪವಿತರನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ನೆಬಂಧಕನೇ, ಓ ಸಲಾಹಾದಾರನೇ, ಓ ಮುಕತಿದಾತನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸನೋಹತನೇ, ಓ ಚಿಕಿತಸಕನೇ, ಓ ಸಮಮೋಹಕನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ವ್ಯಭವನೇ, ಓ ಸುಂದರನೇ, ಓ ಔದಾರಯನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಮ ನಂಬಿಗಸತನೇ, ಓ ಸರವಾಧಿಕ ಪರೋಮೆಯೇ, ಓ ಅದಿತಯನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಜಯೋತಿರದಾನೇ, ಓ ಪರತಿಭಾ ಶಾಲಿಯೇ, ಓ ಆನಂದದಾಯಕನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ದಾನಶೂರ ಪರಭುವೇ, ಓ ಕರುಣಾಮೂರತಿಯೇ, ಓ ಕೃಪಾಕರನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ನಿಶಚಲನೇ, ಓ ಜೀವದಾತನೇ, ಓ ಸರವಾಸತೀತವ ಮೂಲನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವ ವೆಷಯ ಭೇದಕನೇ, ಓ ಸರವದರಶಿ ದೇವರೇ, ಓ ದಿವೆಯವಾಣಿ ಪರಭುವೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ವೆಯಕತನಾದರೂ ನೆಗೂಡನೇ, ಓ ಅದೃಶಯನಾದರೂ ಪರಸೆಡೆಧನೇ, ಓ ಸರವ ಪರತೇಕಷಕನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರೋಮೆಗಳ ಸಂಹಾರಕನೇ, ಓ ದುಷಟರೆಗೂ ದಯಾಳು ಪರಭುವೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಿಪೂರಕನೇ, ನಿನನಲಲಿ ನಾನು ಬಿನ್ನವೆಸುತ್ತೆಡೆದೇನೆ, ಓ ಪರಿಪೂರಕನೇ, ಓ ರೋಗ ನಿವಾರಕನೇ, ನಿನನಲಲಿ

ನಾನು ಬಿನ್ನವೆಸುತ್ತೇಡೆನಿ, ಓ ರೋಗನಿವಾರಕನೇ !

ಓ ಚಿರಂತನನೇ, ನಿನನಲಲಿ ನಾನು ಬಿನ್ನವೆಸುತ್ತೇಡೆನಿ, ಓ ಚಿರಂತನನೇ! ನೀನೇ ಚಿರಶಾಶ್ವತ, ಓ ಚಿರಂತನನೇ!

ಓ ನನನ ದೇವರೇ, ನೀನೇ ಪರಮ ಪಾವನ! ಯಾಮದರಿಂದ ನಿನನ ಕೃಪೆ ಮತತು ಉದಾರತೆಯ ಚೌಕಟಿಟುಗಳು
ವೆಶಾಲವಾಗಿ ತೆರೆಯಲಪಟಿಟಿಡದವೋ, ಯಾಮದರಿಂದ ನಿನನ ಪವಿತರತೆಯ ಮಂದಿರಮ ಅನಂತತೆಯ ಸಿಂಹಾಸನದ
ಮೇಲೆ ಸೆಧಾಪೆಸಲಪಟಿಟಿತತೋ, ಅಂತಹ ನಿನನ ಔದಾರತೆಯತನದೆಂದ ನಿನನಲಲಿ ನಾನು ಯಾಚಿಸುತ್ತೇಡೆನಿ,
ಯಾಮದರಿಂದ ನಿನನ ಕೃಪೆ ಮತತು ಉದಾರತೆಗಳ ಸಹಭೋಜನಕೆ ಸಮಸತ ಸೃಷ್ಟಿಯನು ನೀನು
ಆಮಂತರೆಸೆಡೆದೇಯೋ ಅಂತಹ ನಿನನ ಅನುಗರಹದೆಂದ ನಿನನಲಲಿ ಯಾಚಿಸುತ್ತೇಡೆನಿ, ಯಾಮದರಿಂದ ನಿನನ
ಸಾಮರಾಜ್ಯ ಮತತು ನಿನನ ಭವಯತೆಯು ಪರತಯಕಷಗೊಂಡೆಡೆ, ನಿನನ ಚಕಿರಾಧಿಪತಿಯದ ಬಲ
ವಯಕತವಾಗೆಡೆದ ಮುಂಜಾನೆಯಲಲಿ ಸವರಗ ಮತತು ಭೂಮೆಯಲಲಿರುವವರ ಪರವಾಗಿ ನೀನು ನಿನನ ಆತಮ
ಸವರೂಪದಲಲಿ, ನಿನನದೇ ವಾಣಿಯಾದ “ಸ್ಯ” (ಹಾಗೆಯೇ ಆಗಲಿ) ಎಂದು ನೀನು ಉತತರೆಸೆಡೆದೇಯೋ ಅಂತಹ
ನಿನನ ಕೃಪಾಕಟಾಕಷದೆಂದ ನಿನನಲಲಿ ನಾನು ಯಾಚಿಸುತ್ತೇಡೆನಿ. ಈ ಅನುಗರಹತ ಶಾಸನವನು
ಹೊಂದಿರುವವರನೂ, ಇದನು ಪರಿಸುವವರನೂ, ಇದನು ಸಮೇಪಿಸುತ್ತಿರುವವರನೂ, ಇದನು ಹೊಂದಿರುವ
ಮನೆಯ ಸುತತಮುತತ ಹಾದು ಹೋಗುವವರನೂ ಪರತಿ ಬೆಳೆಗೆಗೆ ಮತತು ಸಂಜೆ ಕಷಟಿಟಿಗಳ ವಸತರದೆಂದ
ಸುತತಲಪಟಿಟಿವರನು ನಿನನ ಈ ಅತಿ ಸುಂದರ ನಾಮಗಳ ಮೂಲಕ, ನಿನನ ಈ ಉದಾತತ ಗುಣಗಳ ಮೂಲಕ ಮತತು
ನಿನನ ಮಹೋನನತ ಸಮರಣಿಯ ಮೂಲಕ, ನಿನನ ಪವಿತರ ಹಾಗೂ ನಿರಮಲ ಸೌಂದರಿಯದ ಮೂಲಕ, ನಿನನ ಮಹಾ
ನಿಗೂಢತೆಯ ಗುಡಾರದಲಲಿ ಮರೆಯಾಗಿರುವ ಪರಕಾಶದ ಮೂಲಕ ಮತತು ನಿನನ ನಾಮದ ಮೂಲಕ ರಕಷಿಸೆಂದು ನಾನು
ಮತತೊಮೆವೆ ನಿನನನು ಯಾಚಿಸುತ್ತೇಡೆನಿ. ಇದರ ಮೂಲಕ ಪರತಿಯೊಬ್ಬ ರೋಗಿಯನೂ ಗುಣಪಡಿಸು.
ಪರತಿಯೊಬ್ಬ ರೋಗಿಗರಸತನನು ಸಂಕಟ ಮತತು ಯಾತನೆಯಿಂದಲೂ, ದುರಬಲನನು ಪರತಿಯೊಂದು ಶೋಕ
ಮತತು ದುಃಖದೆಂದ ಮುಕತಗೊಳಿಸು. ನಿನನ ಮಾರಗದರಶನದ ಪಥದಲಲಿ ಮತತು ನಿನನ ಕಷಮೆ ಹಾಗೂ ಕೃಪೆಯ
ಹಾದಿಯಲಲಿ ಪರವೇಶಿಸಲು ಯಾರು ಇಚ್ಛಿಸುವರೋ ಅವರಿಗೆ ಇದರಿಂದ ಮಾರಗದರಶನ ನೀಡು. ನಿಜವಾಗಿಯೂ ನೀನು
ಸರವಶಕತ, ಪರಿಪೂರಕ, ರೋಗ ನಿವಾರಕ, ರಕಷಕ, ದಾನಿ, ಕರುಣಾಳು, ಪರಮ ಉದಾರಿ, ಸರವಕೃಪಾಳು.

Also in: ar, bg, bi, bn, bs, ca, da, de, el, en, eo, es, fa, fi, fr, ht, hu, hy, iba, kl, ky, lt, me, mg, ml, ms, nl, no, pl, pt, ro, sk, sq, sv, ta, tk, tl, vi

BH00987

*ದೇವತೆ ಅನಿವಾರಯ ಪರಾರಥನಿ (24 ಗಂಟೆಗಳಲಲಿ ಒಂದು ಸಲ ಹೇಳಬೇಕಾಗಿರುಮದು)

ಯಾರು ಈ ಪರಾರಥನಿಯನು ಪರಿಸಲು ಇಚ್ಛಿಸುವನೂ, ಅವನು ಎಡೆದು ನಿಲಲಲಿ ಮತತು ದೇವರ ಕಡೆ ತಿರುಗಲಿ,
ಹಾಗೂ ಅವನು ತನನ ಜಾಗದಲಲಿ ನಿಲಲತತೆಡೆದಂತೆ ಕೃಪಾಳುಮೂ, ದಯಾಳುಮೂ ಆದ ಪರಭುವಿನ ಕೃಪೆಯನು
ನಿರೀಕಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲಿ. ನಂತರ ಅವನು ಹೇಗೆ ಹೇಳಲಿ: ಓ ಸರವ ನಾಮಾಂಕಿತಗಳ
ಪರಭುವೇ ಮತತು ಸವಗಗಳ ಸೃಷ್ಟಿಕರತನೇ! ನನನ ಪರಾರಥನಿಯನು ನಿನನ ಸೌಂದರಿಯದೆಂದ ನನನನು ಮರೆ
ಮಾಡಿರುವ ಪರದೆಗಳನು ದಹಿಸುವಂತಹ ಬೇಂಕಿಯಂತೆಯೂ ಹಾಗೂ ನಿನನ ಸಮಮುಖದ ಸಾಗರದ ಬಳಿಗೆ
ಕರೆದೊಯ್ಯುವ ಪರಕಾಶದಂತೆಯೂ ಮಾಡು ಎಂದು ಸರವೋತಕರಷ ಹಾಗೂ ಮಹಾಮಹೇಮಾನವಿತ ನಿನನ
ಅದೃಶಯ ಸಾರದ ದಿನ ಚಿಲುಮೆಗಳ ಮೂಲಕ ಪರಾರಥಿಸುತ್ತೇಡೆನಿ.

ಪೂಜಿಯನೂ ಮತತು ಸರವೋತಕರಷನೂ ಆದ ದೇವರನು ಯಾಚಿಸಲು ಅವನು ತನನ ಕೈಗಳನಿತತಿ ಹೇಗೆ ಹೇಳಲಿ:

ಓ ಪರಪಂಚಗಳ ಆಕಾಂಕ್ಷೆಯೇ ಮತತು ರಾಣಿಟಿರಗಳ ಪರಿಯನೇ! ನಿನನ ಹೊರತು ಎಲಲಾ ಮೋಹಗಂಟಿ
ವಿಮುಕತನಾಗಿ ನಿನನೆಡೆಗೆ ತಿರುಗಿರುಮದನು ಹಾಗೂ ಯಾಮದರ ಚಲನೆಯಿಂದ ಸಮಸತ ಸೃಷ್ಟಿಯೇ ಕಲಕಿ
ಹೋಯಿತೋ, ಅಂತಹ ನಿನನ ಪಾಶಕಕ ನಾನು ಅಂಟಿಕೊಂಡಿರುಮದನು ನೀನು ನೋಡುತೆತೆರುವೆ. ನಾನು ನಿನನ
ಸೇವಕ, ಓ ನನನ ಪರಭುವೇ, ಮತತು ನಿನನ ಸೇವಕನ ಪುತರ ನಿನನ ಇಚ್ಛೆ ಹಾಗೂ ಆಕಾಂಕ್ಷೆಯಂತೆ ನಡೆಯಲು
ಸೆಡೆಧನಾಗಿರುಮದನೂ ಮತತು ನಿನನ ಸಂತೋಷವನನಲದೆ ಮತತೇನನೂ ಆಶಿಸದೆ ನಿಂತಿರುಮದನೂ ನೀನು

ನೋಡು. ನೆನನ ಸೇವಕರ ಜೊತೆ ನೆನನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನೆನನ ಕೃಪಾಸಾಗರ ಹಾಗೂ ನೆನನ ಅನುಗ್ರಹದ ದಿನ-ನಕಷತ್ರದ ಮೂಲಕ ನೆನನಲಲಿ ಮೂರೆ ಇಡುತೆಡೆದೇನೆ. ಎಲಲಾ ಹೇಳಿಕೆ ಮತತು ಪರಶಂಸೆಗೂ ಮೇರೆದ ನೆನನ ಶಕತಿಯಾಣಿ! ನೆನನಿಂದ ಪರಕಟಗೊಂಡಿರುಮದೆಲಲಮೂ ನನನ ಹೃದಯದ ಬಯಕೆ ಮತತು ನನನ ಆತಮದ ಅಕಕರೆಯಾಗಿದೆ. ಓ ದೇವರೇ, ನನನ ದೇವರೇ! ನನನ ನೆರೀಕಷೆ ಮತತು ಕೃತಿಗಳತತ ನೋಡಬೇಡ, ಬದಲಾಗಿ ಭೂಮಿ ಮತತು ಸೆವರೆಗಳನನು ಆವರೆಸುವಂತಹ ನೆನನ ಇಚ್ಛೆಯತತ ನೋಡು. ನೆನನ ಮಹಾಮಹಿಮ ನಾಮಾಂಕಿತದ ಮೂಲಕ, ಓ ಎಲಲಾ ರಾಜೆಣಿರಗಳ ಪರಭುವೇ, ನೇನು ಏನನನು ಆಶಿಸೆಡೆದೆಯೋ ಅದನನೇ ನಾನು ಆಶಿಸೆಡೆದೇನೆ, ಮತತು ನೇನು ಏನನನು ಪರೀತಿಸುವೆಯೋ ಅದನನೇ ನಾನು ಪರೀತಿಸುವೆ. ಅವನು ಮೂಣಕಾಲೂರೆ, ಹಣಿಯನನು ನೆಲಕೆ ಬಾಗಿಸಿ ಹೇಗೆ ಹೇಳಲಿ: ನೆನನ ಹೊರತು ಬೇರೆಲಲಾ ವಿವರಣಿಗಳಿಗಿಂತಲೂ ಮತತು ನೆನನ ಹೊರತು ಬೇರೆಲಲದರ ಗರಹಣ ಶಕತಿಗಿಂತಲೂ ನೇನು ಮಹಾಮಹಿಮನೆಡೆದೇಯೇ. ನಂತರ ಅವನು ನಿಂತು ಹೇಗೆ ಹೇಳಲಿ : ಓ ನನನ ಪರಭುವೇ, ನನನ ಪರಾರಥನೆಯನನು ಜೀವಜಲದ ಕಾರಂಜಿಯನನಾಗಿಸು. ಅದರೆಂದ ನಾನು ನೆನನ ಸಾರವಭೌಮತವವಿರುವ ತನಕ ಬಾಳುವಂತಾಗಲಿ ಮತತು ನೆನನ ಪರಪಂಚಗಳ ಪರತಿಯೊಂದು ಪರಪಂಚದಲಲೂ ನೆನನ ಸಮರಣಿ ಮಾಡುವಂತಾಗಲಿ ಪುನಃ ಅವನು ತನನ ಕೈಗಳನನು ಮೇಲಿತೆ ಬೇಡುತತಾ ಹೇಗೆ ಹೇಳಲಿ: ಓ ಯಾರ ಅಗಲಿಕೆಯೆಂದ ಹೃದಯಗಳು ಮತತು ಆತಮಗಳು ಕರಗಿಡೆದವೋ ಹಾಗೂ ಯಾರ ಪರೇಮದ ಅಗನೆಯೆಂದ ಇಡೀ ಪರಪಂಚವೇ ಜವಲಿಸೆತೋ ಅವನೇ ನೇನು! ಎಲಲ ಜನರನನಾಳುವವನೇ!

ನೆನನಲಲಿರುಮದೆಲಲವನನೂ ನನನಿಂದ ತಡೆಗಟ್ಟಿದರೆಂದು ಸಮಸತ ಸೃಷೆಟಿಯನನೇ ನೆಗರಹೆಸಿರುವ ನೆನನ ನಾಮದ ಮೂಲಕ ನಾನು ನೆನನಲಲಿ ಮೂರೆಯೆಡುತೆಡೆದೇನೆ. ಓ ಪರಭುವೇ, ಈ ಅಪರೆಚಿತನು ನೆನನ ಭವೆಯತೆಯ ಮೇಲಕಟ್ಟಿನ ಆಶರಯದಲಲಿರುವ ಹಾಗೂ ನೆನನ ಕೃಪೆಯ ಆವರಣದಲಲಿರುವ ಅವನ ಮಹೋನತವಾದ ಬೇಡಿಗೆ ತವರೆಯಾಗಿ ಹೋಗುಮದನನೂ, ಈ ಅತಿಕರಮೆಯು ನೆನನ ಕಷಮಾ ಸಾಗರವನರಸುಮದನನೂ; ಈ ದೇನನೂ ನೆನನ ವೈಭವದ ಆಸೆಧಾನವನನೂ ಹಾಗೂ ಈ ಬಡಪಾಯಿಯು ನೆನನ ಐಶವರೆಯವನನು ಅರಸುಮದನನೂ ನೇನು ನೋಡುತೆತೆರುವೆ. ನೆನನ ಅಪೇಕಷೆಯಂತೆಯೇ ಅಪೆಪಣಿ ನೇಡುವ ಅಧಿಕಾರ ನೆನನದಾಗಿರುಮದು. ನೆನನ ಕೃತಿಗಳಲಲಿ ನೇನು ಪರಶಂಸಿಸಲಪಡಬೇಕಾಗಿರುಮದಕಕೂ, ನೆನನ ಅಪೆಪಣಿಗೆ ಎಲಲರೂ ಬಡಧರಾಗಿರಬೇಕೆಂಬುದಕಕೂ ಹಾಗೂ ನೆನನಾಜ್ಞೆಯಲಲಿ ನೆರಬಂಧದಲಲಿರಬೇಕಾಗಿರುಮದಕಕೂ ನಾನು ಸಾಕಷಿಯಾಗಿಡೆದೇನೆ. ನಂತರ ಅವನು ತನನ ಕೈಗಳನನು ಮೇಲಿತತಲಿ ಹಾಗೂ ಮೂರು ಸಲ ಮಹೋನತ ನಾಮ (ಅಲಹಾ-ಓ-ಅಭಾ)ವನನು ಉಚಿಚಿಸಲಿ, ನಂತರ ಅವನು ಕೈಯನನು ಮೂಣಕಾಲ ಮೇಲಿರೆಸಿ ದೇವರ ಮುಂದೆ – ಆತನು ಅನುಗ್ರಹತನು ಮತತು ಮಹೋನತನು -ಬಗೆಗೆ ಹೇಗೆ ಹೇಳಲಿ: ಓ ನನನ ದೇವರೇ, ಪೂಜಿಸುವ ಹೆಚಿಬಯಕೆ ಮತತು ಸಮರೆಸುವ ಹಾಗೂ ಸೆತುತಿಸುವ ಹಂಬಲಿಕೆಯಲಲಿ ಹಾಗೂ ನನನ ಚೈತನೆಯಮ ನನನ ಕೈಕಾಲುಗಳಲಲಿ ಮತತು ಅಂಗಾಂಗಗಳಲಲಿ ಹೇಗೆ ಕಲಕಿದೆ ಎಂಬುದನನೂ, ನೆನನ ನುಡಿಯ ಸಾಮರಾಜಯದಲಲಿ ಮತತು ನೆನನ ಜಿಜಾನದ ಸೆವರೆಗದಲಲಿ ನೆನನ ಆಜ್ಞೆಯ ನಾಲಿಗಿಯು ಸಾಕಷೆ ನುಡಿದೆಡೆದಂತೆ ಅದು ಹೇಗೆ ಸಾಕಷೆ ನುಡಿದೆ ಎಂಬುದನನು ನೇನು ನೋಡುತೆತೆರುವೆ. ಓ ನನನ ಪರಭುವೇ, ನಾನು ನನನ ಬಡತನವನನು ನೆರೂಪಿಸಿ, ನೆನನ ಉದಾರತೆ ಮತತು ಸೆರಿವಂತಿಕೆಯನನು ದೊಡಡದಾಗಿಸುವಂತೆಯೂ ಮತತು ನನನ ದುರಬಲತೆಯನನು ಘೋಷಿಸಿ ನೆನನ ಶಕತೆ ಮತತು ವೈಭವವನನು ಪರತೆಪಾದಿಸುವಂತಾಗಲೆಂದು ನೆನನಲಲಿರುಮದೆಲಲವನನೂ ಪರಾರಥಿಸುವಂತೆ, ನಾನೇ ಸೆಥಿತೆಯಲಲಿರಲು ಇಚ್ಛಿಸುತತೇನೆ. ನಂತರ ಅವನು ನಿಂತು ಕೈಗಳನನು ಎರಡು ಬಾರೆ ಮೇಲಿತತಿಯಾಚಿಸುತತಾ ಹೇಗೆ ಹೇಳಲಿ: ನೇನಲಲದೆ ಬೇರೆ ದೇವರೆಲಲ, ಸರವಶಕತನೂ, ಸರವ ಉದಾರಿಯೂ ಆದ, ಆದೆಯಲಲೂ ಮತತು ಅಂತಯದಲಲೂ, ವೆಧೇಯಕನಾಗಿರುವ ನೇನಲಲದೆ ಬೇರೆ ದೇವರೆಲಲ. ಓ ದೇವರೇ ನನನ ದೇವರೇ! ನೆನನ ಕಷಮೆಯು ನನಗೆ ಧೈರೆಯವನನು ತಂದು ಕೊಟ್ಟಿದೆ ಮತತು ನೆನನ ಕರುಣಿಯು ನನಗೆ ಶಕತಿಯನನು ಕೊಟ್ಟಿದೆ ಮತತು ನೆನನ ಕರೆಯು ನನನನನು ಎಚಿಚರಿಸಿದೆ ಮತತು ನೆನನ ಅನುಗ್ರಹಮ ನನನನನು ಮೇಲಿತೆ ನೆನನೆಡೆಗೆ ಕರೆತಂದಿದೆ. ಇಲಲವಾದರೆ ನೆನನ ಸಾಮೇಷಯದ ನಗರದ ಡೆವಾರದಲಲಿ ನೆಲಲಲು ಅಥವಾ ನೆನನ ಇಚ್ಛೆಯ ಸೆವರೆಗದಿಂದ ಪರಕಾಶಿಸುತೆತೆರುವ ಬೆಳಕಿನೆಡೆಗೆ ನನನ ಮುಖವನನು ತಿರುಗಿಸುವ ಧೈರೆಯ ಮಾಡಲು ನಾನೆಯಾರು? ಓ ನನನ ಪರಭುವೇ, ಈ ಅನಿಷೆಟ

ಜೀವಿಯು ನೆನನ ಅನುಗರಹದ ಬಾಗೆಲನನು ತಟಿಟುತತೆರುಮದನನೂ ಮತತು ಈ ಅಸೆಧೆರ ಆತಮಮ ನೆನನ ಅನುಗರಹದ ಕೈಗಳಿಂದ ಅವೆನಾಶಿ ಜೀವನದೆಯನನು ಹುಡುಕುತತೆರುಮದನನೂ ನೇನು ನೋಡುತತೆರುವೆ. ಎಲಲಾ ಕಾಲದಲಲೂ ನೆನನದೆ ಅಧಿಪತಯ. ನೇನೋ ಎಲಲಾ ನಾಮಾಂಕಿತಗಳ ಪೆರಭುವಾಗಿರುವೆ; ಮತತು ಓ ಸೆವರೆಗಳ ಸೃಷ್ಟಿಕರತನೋ, ನೆನನ ಇಚ್ಛೆಗೆ ನನನದೆಲಲಮೂ ಒಪೆಪೆಸಲಪಟಿಟಿದೆ ಹಾಗೂ ಮನಸಾರೆ ಸಮರೆಪಿತವಾಗಿದೆ. ಅವನು ತನನ ಕೈಗಳನನು ಮೂರು ಬಾರೆ ಮೇಲೆತತೆ ಹೇಗೆ ಹೇಳಲಿ: ಪೆರತೆಯೊಂದು ಹೆರಿಮೆಗಿಂತಲೂ ದೇವರು ಮಹಾಮಹೆಮನಾಗಿರುವನು! ನಂತರ ಅವನು ಮೂಣಕಾಲೂರಲೆ ಮತತು ಹಣಿಯನನು ನೆಲಕೆ ಬಗೆಗಿಸಿ ಹೇಗೆ ಹೇಳಲಿ: ನೆನನ ಸಾಮೇಪೆಯದ ಸೆವರೆಗವನನೋರಲೆಕೆಕಾಗಲೀ ಅಧವಾ ನೆನನ ಭಕತರ ಹೃದಯ ಪಕಷಿಗಳು ನೆನನ ಮಹಾಡೆವಾರದ ಬಾಗೆಲ ಬಳಿ ಬರಲೆಕೆಕಾಗಲೀ, ನೆನನ ಸಾಮೇಪೆಯದಲೆರುವವರ ಪೆರಶಂಸೆಗೂ ಮೇರೆದವನು ನೇನು. ನೇನು ಎಲಲಾ ಗುಣಗಳನನೂ ಮೇರೆದ ಪರಮ ಪಾವನನು, ಎಂದು ನಾನು ಸಾಕೆಷೆ ನುಡಿಯುತತೆನೇ. ಮಹೋನತನೂ, ಸರೆವ ಮಹಾಮಹೆಮನೂ ಆದ ನೇನಲಲದೆ ಬೇರೆ ದೇವರೆಲಲ. ನಂತರ ಅವನು ಕುಳಿತುಕೊಂಡು ಹೇಗೆ ಹೇಳಲಿ: ಯಾಮದನನು ಸಮಸತ ಸೃಷ್ಟಿಗಳೂ, ಮೇಲಿನ ದೈವಗುಣಗಳು, ಸರೆವೋಚೆಳ ಸೆವರೆಗದ ನಿವಾಸಿಗಳು, ಎಲಲದಕೆಕಿಂತಲೂ ಮೇಲಾಗಿ ಮಹೆಮಾವಂತ ದೆಗಂತದಿಂದ ಸೆವಯಂ ವೈಭವದ ಜಿಹವೆಯೂ ನೇನೋ ದೇವರು ಮತತು ನೇನಲಲದೆ ಬೇರೆ ದೇವರೆಲಲ ಹಾಗೂ ಪೆರಕಟಗೊಂಡಾತನು ಒಂದು ಗುಪತ ರಹಸೆಯವೆಂದೂ, ಅತೆಯಮೂಲಯವಾದ ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕಷರಗಳು ಒಂದುಗೂಡೆ ಹೆಣೆದುಕೊಂಡೆರುಮದನನೂ ಪೆರಮಾಣಿಸೆಡೆದವೋ ಅದಕೆಕೆ ನಾನು ಸಾಕೆಷೆ ನುಡಿಯುತತೆಡೆದೇನೆ. ಯಾರ ಹೆಸರನನು ಸರೆವೋಚೆಳ ಲೇಖನೆಯು ಉಚೆಚರೆಸೆತೋ ಹಾಗೂ ಮೇಲಣ ಸೆಂಹಾಸನ ಹಾಗೂ ಭೂಮೆಯ ಪೆರಭುವಾಗಿರುವ ದೇವರ ಗೆರಂಥಗಳಲೆ ಉಲಲೇಖಿತವಾಯೆತೋ ಅದು ಆತನೆಂದು ನಾನು ಸಾಕೆಷೆ ನುಡಿಯುತತೆಡೆದೇನೆ. ನಂತರ ಅವನು ನೆಟಿಟಿಗೆ ನಿಂತು ಹೇಗೆ ಹೇಳಲಿ: ಓ ಸರೆವಾಸೆತೆವಗಳ ಪೆರಭುವೋ, ಸದೃಶಯ ಮತತು ಅದೃಶಯ ವಸೆತುಗಳ ಒಡೆಯನೋ! ನೇನು ನನನ ಕಣಣೀರನನು ಮತತು ನನನ ನೆಟಿಟುಸೆರನನು ನೋಡುತತೆರುವೆ ಮತತು ನನನ ನರಳಾಟವನನೂ ಮತತು ಗೋಳಾಟವನನೂ ಹಾಗೂ ನನನ ಹೃದಯದ ಶೋಕವನನೂ ಆಲಿಸುತತೆರುವೆ. ನೆನನ ಪರಾಕರಮದ ಸಾಕೆಷಿಯಾಗಿ! ನನನ ಅಪರಾಧಗಳು ನನನನನು ನೆನನ ಸಮೇಪ ಬಾರದಂತೆ ತಡೆಗಟಿಟಿವೆ; ಮತತು ನನನ ಪಾಪಗಳು ನನನನನು ನೆನನ ಪವಿತರತೆಯ ಆಸೆಧಾನದಿಂದ ಬಹುದೂರವೆಟಿಟಿವೆ; ಓ ನನನ ಪೆರಭುವೋ, ನೆನನ ಪೆರೀತಿಯು ನನನನನು ಸೆರಿವಂತನನನಾಗಿಸಿದೆ, ಮತತು ನೆನನ ಅಗಲೆಕಿಯು ನನನನನು ನಾಶಪಡಿಸಿದೆ. ಹಾಗೂ ನೆನನಿಂದ ದೂರವೆರುವೆಕೆಯು ನನನನನು ಶೋಷಿಸಿದೆ. ನಾನೆಲೆರುವೆ, ನಾನೆಲೆರುವೆ, ಎಂದು ನೆನನ ಆರೆಸಲಪಟಿಟಿವರು ಈ ಅಗಾಧತೆಯಲೆ ನುಡಿದರೋ ಆ ನುಡಿಗಳಿಂದ ಮತತು ನೆನನ ಸಾಕೆಷಾತಕಾರದ ಉಸೆರಿನಿಂದ ಹಾಗೂ ನೆನನ ಅವತಾರದ ಮುಂಜಾನೆಯು ತಂಗಾಳಿಯೆಂದ ನಾನು ನೆನನ ಸೌಂದರೆಯವನನು ನೋಡುವಂತೆಯೂ ಮತತು ನೆನನ ಗೆರಂಥದಲೆರುವದೆಲಲವನನೂ ಪರಿಪಾಲಿಸುವಂತೆಯೂ ಆಜೆಞಾಪೆಸು ಎಂದು ನಾನು ನೆನನಲೆ ನೆನನ ಹೆಜೆಬೆಗಳೊಂದೆಗೆ ಈ ನೆಸೆಸಾರತೆಯಲೆ ಪೆರಾರಥಿಸುತತೆಡೆದೇನೆ. ಅವನು ಬಳಿಕೆ ಮೂರು ಬಾರೆ 'ಮಹೋನತ ನಾಮ' (ಅಲಹಾ-ಓ-ಆಭಾ)ವನನು ಉಚೆಚರೆಸಲೆ ಮತತು ತನನ ಕೈಯನನು ಮೂಣಕಾಲ ಮೇಲೆಟಿಟು ಬಗೆಗೆ ಹೇಗೆ ಹೇಳಲಿ: ಓ ನನನ ದೇವರೋ, ನೆನನನನು ಸೆಮರೆಸುವಂತೆ ಮತತು ಸೆತುತೆಸುವಂತೆ ನೇನು ನನಗೆ ಸಹಾಯ ನೇಡೆಡೆದಕೆಕಾಗಿ ಮತತು ನೆನನ ಚೆಹನೆಗಳ ದೆನ ಚೆಲುಮೆಯನನು ನಾನು ತೆಳೆಯುವಂತೆ ಮಾಡೆಡೆದಕೆಕಾಗಿ ಮತತು ನಾನು ನೆನನ ಪೆರಭುತವಕೆಕೋ ಶರಣಾಗುವಂತೆ ಮಾಡೆಡೆದಕೆಕಾಗಿ ಮತತು ನೆನನ ದೈವತವದ ಮುಂದೆ ವಿನವರನಾಗಿ ಮಾಡೆಡೆದಕೆಕಾಗಿ ಮತತು ನೆನನ ವೈಭವದ ಜಿಹವೆಯ ನುಡಿಗಳನನು ಸೆವೀಕರೆಸುವಂತೆ ಮಾಡೆಡೆದಕೆಕಾಗಿ ನೆನಗೆ ಪೆರಶಂಸೆಯಾಗಲಿ. *ನಂತರ ಅವನು ಎಡೆದು ಹೇಗೆ ಹೇಳಲಿ: ಓ ದೇವರೋ, ನನನ ದೇವರೋ! ನನನ ಬೆನನು ನನನ ಪಾಪದ ಹೊರೆಯಿಂದ ಬಾಗಿಹುದು ಮತತು ನೆನನ ನೆರೆಲಕಷತೆಯು ನನನನನು ನಾಶ ಮಾಡೆಹುದು. ಯಾವಾಗ ನಾನು ನನನ ಕೆಟಿಟಿ ಕಾರೆಯಗಳನನು ಮತತು ನೆನನ ಔದಾರೆಯವನನು ವೆಮರೆಶಿಸುತತೆನೋ ಆಗ ನನನ ಹೃದಯಮ ನನನಲಲೇ ಕರಗೆ ಹೋಗುಮದು ಮತತು ನನನ ರಕತಮ ನನನ ನಾಡಿಗಳಲೆ ಕುದಿಯುಮದು. ಓ ಪೆರಪಂಚಗಳ ಆಕಾಂಕಷೆಯೋ! ನೆನನ ಸೌಂದರೆಯದಾಣಿ! ನನನ ಮುಖವನನು ನೆನನೆಡೆಗೆ ಎತತಲು ನಾನು ನಾಚೆಕೆಯೆಂದ ಬಣಣಗುಂದೆರುವೆ ಮತತು ನನನ ಹೆಜೆಬೆಯಕೆಯ ಕೈಗಳು

ನೆನೆನ ಅನುಗರಹದ ಸೆವರೆಗದೆಡೆ ಚಾಚಲು ಲಜಜಿತವಾಗಿವೆ. ಓ ನನೆನ ದೇವರೇ, ನೆನೆನನು ಸೆಮರೆಸಲು ಹಾಗೂ ನೆನೆನ ಗುಣಗಾನ ಮಾಡಲು ನನೆನ ಕಣಿಣೀರು ಹೇಗೆ ನನೆನನು ತಡೆಯುತೆತೆದೆ ಎಂದು ನೇನು ನೋಡುತೆತೆರುವೆ, ಓ ಇಹಲೋಕ ಮತತು ಪರಲೋಕದ ಸೆಂಹಾಸನಾಧಿಕಾರಿಯೇ! ನೆನೆನ ಸಾಮರಾಜ್ಯದ ಚೆಹನೆಗಳೆಂದ ಮತತು ನೆನೆನ ಪೆರಭುತವದ ರಹಸೆಯಗಳ ಮೂಲಕ ನೆನೆನ ಔದಾರಯದಂತೆ ನೆನೆನ ಪೆರೀತೆಪಾತರನನು ನಡೆಸಿಕೋ ಎಂದು ನಾನು ನೆನೆನಲೆಲಿ ಬೇಡುವೆನು. ಓ ಸರವಾಸೆತೆತವದ ಪೆರಭುವೇ, ಮತತು ನೆನೆನ ಅನುಗರಹಕೆ ಪಾತರನು, ಓ ಗೋಚರ ಮತತು ಅಗೋಚರ ಸಾಮರಾಟನೇ! ನಂತರ ಅವನು 'ಮಹೋನತ ನಾಮ' (ಅಲಹಾ-ಓ -ಆಭಾ)ವನೆನು ಮೂರು ಸಲ ಉಚೆಚರೆಸಲೆ ಮತತು ತನೆನ ಹಣಿಯನೆನು ನೆಲಕಕೆ ಮುಟೆಟೆಸಿ ಹೇಗೆ ಹೇಳಲಿ: ಓ ನಮಮ ದೇವರೇ, ನೇನು ನಮಮನೆನು ನೆನೆನ ಸಾಮೇಷೆಯಕೆಕೆ ಸೆಳೆಯುವಂತಹಡೆದನೆನು ಕರುಣಿಸೆಡೆದಕೆಕಾಗಿ ಮತತು ನೆನೆನಿಂದ ಕಳುಹೆಸಲಪಟೆಟೆ ನೆನೆನ ಪುಸತಕಗಳು ಮತತು ನೆನೆನ ಗೆರಂಥಗಳಲೆರುವ ಪೆರತೆಯೊಂದು ಒಳೆಳೆಯ ವಸತುವನೆನೂ ನೇನು ಪೂರೈಸಿರುಮದಕೆಕಾಗಿ ನೆನೆಗೆ ಪೆರಶಂಸೆಯಾಗಲೆ. ಓ ನನೆನ ಪೆರಭುವೇ, ಅಪೆರಯೋಜಕ ಕಲಪನೆಗಳೆಂದ ಮತತು ಪೆಯರೆಥ ಅಲೋಚನೆಗಳೆಂದ ನಮಮನೆನು ರಕೆಷೆಸೆಂದು ನಾಮ ನೆನೆನಲೆಲಿ ಬೇಡಿಕೊಳುವೆಮ. ನೆಜವಾಗಿಯೂ, ನೇನು ಪರಾಕರಮೆ ಮತತು ಸರವಜ್ಞ. ನಂತರ ಅವನು ತನೆನ ತಲೆಯನೆನು ಎತತಲೆ ಮತತು ಕುಳೆತುಕೊಂಡು ಹೇಗೆ ಹೇಳಲೆ ನೆನೆನಿಂದ ಆರೆಸಲಪಟೆಟೆವರು ಸಾಕೆಷೆ ನುಡೆದೆಡೆದಕೆಕೂ, ಮತತು ಒಪೆಪೆಕೊಂಡೆರುಮದಕೆಕೂ, ಸರವೋಚೆಚ ಸೆವರೆಗದ ನೆವಾಸೆಗಳು ಮತತು ನೆನೆನ ಮಹಾಸೆಂಹಾಸನದ ಪೆರದಕೆಷೆಣಿ ಮಾಡೆದವರು ಒಪೆಪೆಕೊಂಡೆಡೆದಕೆಕೂ ನಾನು ಸಾಕೆಷೆ ನುದೆಯುತೆತೇನೆ. ಭೂಮೆ ಮತತು ಸೆವರೆಗದಲೆರುವ ಸಾಮರಾಜ್ಯಗಳೆಲವೂ ನೆನೆನವೇ, ಓ ಪೆರಪಂಚಗಳ ಪೆರಭುವೇ!

Also in: af, am, ar, bg, bi, bn, bs, ca, ch, cy, da, de, el, en, eo, es, fa, fj, fr, gil, ha, ht, hu, hy, id, is, it, kl, ky, ky, lo, lv, mg, ml, mn, mn, mr, mt, naq, naq, naq, naq, naq, naq, naq, naq, ne, nl, no, pl, pt, ro, ro, ru, sk, sne, sq, srn, ta, th, tk, tl, tvl, tvl, ur, zh-Hant

BH01313NAM

*“ಉಪಶಮನಕೆಕಾಗಿ ಕೋರೆ ಸಾಕೆಷಾತಕರೆಸಲಪಟೆಟೆ ಪೆರಾರಥನೆಗಳು ಶಾರೀರೆಕ ಹಾಗೂ ಆಡೆಯಾತಮೆಕ ಉಪಶಮನಗಳೆರಡಕೆಕೂ ಅನೆವಯವಾಗುತತವೆ. ಆಡೆದರೆಂದ, ಆತಮ ಹಾಗೂ ಶರೀರ ಎರಡರ ಉಪಶಮನಕೆಕಾಗಿ ಅಮಗಳನೆನು ಪರೆಸೆರೆ. . . .”

ನೆನೆನ ಹೆಸರೇ ನನೆನ ಗುಣಕಾರೆ, ಓ ನನೆನ ದೇವರೇ, ಮತತು ನೆನೆನ ಸೆಮರಣಿಯೇ ನನೆನ ಚೆಕೆತೆಸೆ, ನೆನೆನ ಸಾಮೇಷೆಯವೇ ನನೆನ ಭರವಸೆ, ಮತತು ನೆನೆನ ಬಗೆಗೆ ಪೆರೀತೆಯೇ ನನೆನ ಒಡನಾಡೆ. ನೆನೆನ ಕರುಣೆ ನನೆನ ರೋಗ ನೆವಾರಕ ಮತತು ಈ ಜಗತತು ಹಾಗೂ ಮುಂಬರುವ ಜಗತತುಗಳೆರಡರಲೆಯೂ ನನೆನ ಕಷೆಟರಲೆಲಿ ಸಹಾಯಕಾರೆ. ನೇನು ಸತೆಯವಾಗಿಯೂ, ಸರವ ಉದಾರೆ, ಸರವಶರುತ, ಸರವಜ್ಞ.

Also in: af, ar, az, bg, bi, bla, bla, bn, bs, ca, ceb, ch, chn, cnr, co, cs, cy, da, dak, de, dgz, dih, diu, en, eo, es, et, eu, fa, fi, fj, fo, fr, fy, ha, haw, hr, ht, hu, hu, hur, hur, hy, hz, hz, iba, id, ik, is, it, ja, kgf, kl, ko, ksd, ky, lb, lg, lkt, lo, lt, lv, med, meu, mg, mi, ml, mn, moh, moh, mr, ms, mt, nal, naq, naq, ne, nl, no, nv, nv, ny, pl, pt, ro, ru, sk, sl, sq, sr, srn, srn, srn, st, sv, sw, ta, th, th, th, th, th, th, th, tk, tl, uk, ur, zh-Hans

BH01352

ಇಡೇ ಭೂಮೆಯನೆನೇ ಅವರೆಸುವಂತಹ ಐಕೆಯತೆಯ ಬೆಳಕನೆನು ದೇವರು ದಯಪಾಲಿಸಲೆ. “ದೇವರದೇ ಸಾಮರಾಜ್ಯ”ವೆಂಬ ಮುಡೆರೆಯು ಎಲಲ ಜನಗಳ ಹುಜೆಬುಗಳ ಮೆಲೂ ಒತತುವಂತಾಗಲೆ.

Also in: bi, bn, ch, cy, diu, diu, en, hi, hz, hz, kj, ko, ml, ms, ne, sq, sq, sr, sw, tpi

BH02307

*(ಈಗ ಶಾಸನವನೆನು ಬಾಜೆ ಹಾಗೂ Baha'u'llah ರವರ ಪವೆತರ ಸಮಾಧೆಗಳ ಬಳೆ ಪರೆಸಲಾಗುತತದೆ. ಆಗಾಗೆಗೆ ಅವರ ಜಯಂತೆಗಳ ಸೆಮರಣೋತಸವದಲೂ ಇದನೆನು ಉಪಯೋಗಿಸಲಾಗುತತದೆ.) ಓ ಮಹಾವೈಭವದ ಅವತಾರವೇ ಮತತು ಚೆರಂತನತೆಯ ದೊರೆಯೇ ಹಾಗೂ ಭೂಮೆ ಮತತು ಸೆವರೆಗದಲೆರುವವರೆಲಲರ ಪೆರಭುವೇ, ನೆನೆನ ಪರಮ ಶರೇಷೆರ ಆತಮದೆಂದಲೇ ಉದಯೆಸೆರುವ ಪೆರಶಂಸೆ ಹಾಗೂ ನೆನೆನ ಪೆರಕಾಶಮಾನವಾದ

ಸೌಂದರಿಯದೆಂದ ಕಂಗೊಳಿಸಿರುವ ವೈಭವಮ ನಿನನ ಮೇಲಿರಲಿ! ನಿನನಿಂದಲೇ ದೇವರ ಪರಭುತವ ಮತ್ತು ಆತನ ಸಾಮ್ರಾಜ್ಯ, ಹಾಗೂ ದೇವರ ಭವಯತೆ ಮತ್ತು ಆತನ ಗಾಂಭೀರಯ ಪರಕಟಗೊಂಡಿರುವವೆಂದೂ, ಹಾಗೂ ನಿನನ ಬದಲಾಯಿಸಲಾಗದ ಶಾಸನದ ಸವರಗದಲಿ ಪುರಾತನ ವೈಭವದ ದಿನ ನಕಷತರಗಳು ತಮಮ ಕಾಂತಿಯನು ಪಸರಿಸಿವೆಯೆಂದೂ ಹಾಗೂ ಅದ್ಭುತಯ ಸೌಂದರಯಮ ಸೃಷ್ಟಿಯ ದಿಗಂತದ ಮೇಲಿ ಪರಕಾಶಿಸಿರುವದೆಂದೂ ನಾನು ಸಾಕಷಿ ನುಡಿಯುತ್ತೇನೆ. ಅದೂ ಅಲ್ಲದೆ, ನಿನನ ಲೇಖನಿಯ ಕೇವಲ ಒಂದು ಚಲನೆ ಮಾತರದೆಂದ ನಿನನಾಜ್ಞೆಯಾದ 'ನೇನಿರು' ಜಾರಿಗೆ ಬಂದಿರುವುದಕೂ ಮತ್ತು ದೇವರ ನಿಗೂಢ ರಹಸಯಮ ಪರಕಟಗೊಂಡಿರುವುದಕೂ; ಮತ್ತು ಎಲ್ಲಾ ಸೃಷ್ಟಿಗಳು ಅಸತಿತವಕೆ ಬರುವಂತೆ ಕರೆ ನೀಡಿರುವುದಕೂ ಹಾಗೂ ಎಲ್ಲಾ ಪರಕಟಣಿಗಳನು ಭೂಮಿಯ ಮೇಲಿ ಕಳುಹಿಸಲಾಗಿದೆದಕೂ ನಾನು ಸಾಕಷಿ ನುಡಿಯುತ್ತೇನೆ.

ಇಷ್ಟೆಲ್ಲ ಅಲ್ಲದೆ, ನಿನನ ಸೌಂದರಿಯದೆಂದಲೇ ಪೂಜಿಸಲಪಟಿಟವನ ಸೌಂದರಯಮ ಅನಾವರಣವಾಯಿತೆಂದೂ, ನಿನನ ಮುಖದೆಂದಲೇ ಅಪೇಕ್ಷಿಸಲಪಟಿಟವನ ಮುಖಾರವೆಂದಮ ಶೋಭಿತಗೊಂಡಿತೆಂದೂ, ಹಾಗೂ ಸೃಷ್ಟಿಗಳ ಮಧ್ಯೆ, ನಿನನ ಭಕತರು ವೈಭವದ ಶಿಖರಕೇರುವ ಹಾಗೂ ದೈವ ಪರತೆಭಟಕರು ಪಾತಾಳಕೆಳೆಯುವ ನೆರಣಯಮ ನಿನನ ಒಂದು ನುಡಿಯ ಮೂಲಕ ಆಯಿತೆಂಬುದಕೂ ನಾನೇ ಸಾಕಷಿಯಾಗಿದೆದೇನೆ. ಯಾರು ನಿನನನು ಅರಿತೆದದನೋ ಅವನು ದೇವರನು ಅರಿತೆದದನೆ, ಹಾಗೂ ಸಾನೆನಿಧಯವನನು ಪಡೆದಿದದನೆ, ಎಂಬುದಕೆ ನಾನೇ ಸಾಕಷಿ. ಆದರೆಂದ, ಯಾರು ನಿನನಲಿ ಮತ್ತು ನಿನನ ಚಿಹನೆಗಳಲಿ ವಿಶವಾಸವಿಟಿರುವನೋ, ಹಾಗೂ ನಿನನ ಸಾರವಭೌಮತವದ ಮುಂದೆ ವಿನೀತನಾಗಿರುವನೋ, ನಿನನನು ಭೇಟಿ ಮಾಡುವ ಗೌರವವನನು ಪಡೆದಿರುವನೋ, ಹಾಗೂ ನಿನನ ಇಚ್ಛೆಯ ಆನಂದವನನು ಪಡೆದಿರುವನೋ, ಹಾಗೂ ನಿನನ ಪರದಕಷಿಣಿ ಮಾಡಿರುವನೋ, ಮತ್ತು ನಿನನ ಸಿಂಹಾಸನದ ಮುಂದೆ ನಿಂತಿರುವನೋ ಅವನ ಧನಯತೆಯೇ ಮಹಾಸ, ಯಾರು ನಿನನನು ಉಲಲಂಘಿಸಿರುವನೋ, ನಿನನನು ಅಲ್ಲಗಳೆದಿರುವನೋ, ನಿನನ ಚಿಹನೆಗಳನು ನಿರಾಕರಿಸಿರುವನೋ, ನಿನನ ಪರಭುತವವನನು ವೆರೋಧಿಸಿರುವನೋ, ನಿನನ ವೆರುಡೆಥಿ ಎಡೆದಿರುವನೋ, ನಿನನ ಮುಖಾರವ್ಯಂದದೆದುರು ಅಹಂಕಾರವನನು ತೋರಪಡಿಸಿರುವನೋ, ನಿನನ ಸಾಕಷಿಯಾಧಾರಗಳನು ಖಂಡಿಸಿರುವನೋ, ನಿನನ ಶಾಸನ ಮತ್ತು ನಿನನ ಸಾಮ್ರಾಜ್ಯದೆಂದ ದೂರ ಸರಿದಿರುವನೋ, ನಿನನ ಪವಿತರ ಶಾಸನಗಳಲಿ ನಿನನ ಆಜ್ಞೆಯ ಬೆರಳುಗಳಿಂದ ಕೊರೆಯಲಪಟಿಟ ದೈವಪರತೆಭಟಕರಲಿ ಯಾರ ಹೆಸರು ಎಣಿಸಲಪಟಿಟಿದೆಯೋ ಅಂಥವರಿಗೆ ಸಂಕಟಗಳು ಬರಲಿ. ಓ ನನನ ದೇವರೇ ಮತ್ತು ನನನ ಪರಿಯತಮನೇ, ನಿನನ ಕರುಣಿಯ ಬಲಗೈಯೆಂದ ಮತ್ತು ನಿನನ ಪರೋಮಪೂರಿತ ದಯೆಯೆಂದ ನಿನನ ಅನುಗರಹಗಳ ಉಸಿರಿನ ತಂಗಾಳಿಯನು ನನನ ಮೇಲಿ ಹರಿಸು ಅದರೆಂದ ಅಮ ನನನನು ನನನಿಂದ ಮತ್ತು ಈ ಲೋಕದೆಂದ ದೂರ ಮಾಡಿ ನಿನನ ಸಾಮೇಷಯ ಹಾಗೂ ನಿನನ ಸಾನೆನಿಧಯದ ಆಸೆಧಾನಗಳೆಡೆ ಕರೆದೊಯಲಿ, ನಿನನಿಚ್ಛೆಯಂತೆಯೇ ಮಾಡುವ ಸಾಮಥೇಯಮಳವನು ನೇನೇ. ನಿಜವಾಗಿಯೂ, ನೇನು ಎಲ್ಲಾ ವಸತುಗಳ ಮೇಲೂ ಶರೇಷ್ಠರನಾಗಿದೆದೇಯೇ. ದೇವರ ಸಮರಣಿ, ಆತನ ಪರಶಂಸೆ, ದೇವರ ಜಯೋತಿ ಹಾಗೂ ಆತನ ಭವಯತೆಯು ಆತನ ಸೌಂದರಯನಾಗಿರುವ ನಿನನ ಮೇಲಿರಲಿ! ಸೃಷ್ಟಿಯ ಕಣಿಣುಗಳು ದಶಬಾಳಿಕೆಗೊಳಪಟಿಟಿ ನಿನನಂಥವವನನು ಎಂದೂ ನೋಡಿರಲಿಕೆಕೆಲ ಎಂಬುದಕೆ ನಾನೇ ಸಾಕಷಿ. ನಿನನ ಬಾಳಿನ ಎಲ್ಲಾ ದಿನಗಳಲೂ ನೇನು ಯಾತನೆಗಳ ಸಾಗರದ ತರದಲಿ ಮುಳುಗಿದೆದಿ. ಒಂದು ಸಮಯದಲಿ ನೇನು ನಿನನ ಶತರುಗಳ ಖಡಗಗಳಿಂದ ಬಿದರಿಸಲಪಟಿಟಿದೆದಿ. ಇಷ್ಟೆಲ್ಲ ಅಲ್ಲದೆ, ನಿನಗೆ ಸರವಜಿಣಿ ಹಾಗೂ ಸರವಪರಜಿಣನು ವೆಧಿಸಲಪಟಿಟಿರುವುದನನು ಮನುಷ್ಯರೆಲ್ಲರೂ ಆಚರಿಸುವಂತೆ ನೇನು ಆಜ್ಞೆ ಮಾಡಿರುವೆ. ನನನ ಜೈತನಯಮ ನೇನುನುಭವಿಸಿದ ನಿನಂದನೆಗೆ ಅಹುತಿಯಾಗಲಿ ಮತ್ತು ನನನ ಆತಮಮ ನೇನು ಸಹಿಸಿರುವ ವಿಪತತುಗಳ ವಿಮುಕತಿಯ ಬಿಳಿಯಾಗಲಿ. ನಿನನಿಂದ ಹಾಗೂ ನಿನನ ಮುಖಾರವೆಂದದ ಪರಕಾಶದ ವೈಭವದೆಂದ ಯಾರ ಮುಖಗಳು ಪರಕಾಶಿತಗೊಂಡವೋ, ಅವರೆಂದ ಹಾಗೂ ಯಾರು ನಿನನ ಪರೀತೆಗೋಸಕರವಾಗಿ ಅವರಿಗೆ ಆಜಿಣಾಪಿಸಿರುವುದನೆನಿಲಲಾ ಆಚರಿಸುವರೋ ಅವರೆಂದ, ನೇನು ಮತ್ತು ನಿನನ ಸೃಷ್ಟಿಗಳ ನಡುವೆ ಬಂದಿರುವ ಪರದೆಗಳನು ತೆಗೆದುಹಾಕುವಂತೆಯೂ ಹಾಗೂ ಈ ಪರಪಂಚ ಮತ್ತು ಮುಂದಿನ ಪರಪಂಚದ ಒಳೆಯದನನು ದಯಪಾಲಿಸೆಂದು ನಾನು ದೇವರಲಿ ಪರಾರಥಿಸುತ್ತಿದೆದೇನೆ. ನೇನು ಸತಯವಾಗಿಯೂ ಸರವಶಕತನೂ, ಪರಮೋತತಮನೂ, ಸಕಲ ವೈಭವಪೂರಿತನೂ, ಸದಾ ಕಷಮಾಶೀಲನೂ,

ಮಹಾಕೃಪಾಕರನೂ ಆಗಿರುವೆ. ಓ ಪರಭುವೋ, ನನನ ದೋವರೋ, ದಿವೆಯ ಕಲಪವ್ಯಕಷ ಮತತದರ ಎಲಿಗಳು, ಮತತದರ ಟಿಂಗಿಗಳು, ಮತತದರ ರೆಂಬಿಗಳು, ಮತತದರ ಕಾಂಡಗಳು, ಮತತದರ ಉಪಶಾಖಿಗಳು ನಿನನ ಮಹಾಉಪಾಧಿಗಳಿರುವ ತನಕ ಹಾಗೂ ನಿನನ ಪರಭುವಶಾಲಿ ಗುಣಲಕ್ಷಣಗಳಿರುವ ತನಕ ಬಾಳಲೆಂದು ಹರಸು. ಆಕರಮಣಕಾರರ ಹಾವಳಿ ಮತತು ನೆರಂಕುಶಾಧಿಕಾರಮಳಳ ಅತಿಥೋಯರೆಂದ ಅದನನು ರಕಷಿಸು. ನೀನು, ಸತಯವಾಗಿಯೂ, ಪರಾಕರಮಶಾಲಿಯೂ, ಮಹಾಬಲನೂ ಆಗಿರುವೆ. ನಿನನನನು ಪಡೆದ ನಿನನ ಸೋವಕರನನು ಹಾಗೂ ನಿನನ ಸೋವಕಿಯರನನು ಹರಸು, ಓ ಪರಭುವೋ ನನನ ದೋವರೋ, ಸತಯವಾಗಿಯೂ ನೀನು ಸರವ ಉದಾರಿ, ನಿನನ ಅನುಗರಹ ಅಪಾರ. ಸರವಕಷಮಾಶೀಲನೂ ಪರಮದಾನಿಯೂ ಆದ ನೀನಲದೆ ಬೀರೆ ದೋವರೆಲಲ.

*(ಟಿಹರಾನಿನ ಸಿಯಾಚಾಲ ಕಪೆಮಗುಂಡೆಯಲೆ ಬಂಧಿತ ಬಾಬಿಗಳು ಪರಿಸುತತೆಡೆದ ಮಂತರ: ದೋವರು ನನಗೆ ತೃಪತೆಪಡಿಸುವಷೆಟೆಡೆದಾನೆ; ನೆಶಚಯವಾಗಿಯೂ, ಆತನು ಸರವಸಂತ್ಯಪತದಾತನು! ವೆಶವಾಸವೆರುವವರು ಆತನಲೆ ವೆಶವಾಸವನೆನೆಡಲೆ.

Also in: az, bg, bi, bn, bs, ca, ceb, da, el, en, fa, fi, fr, gil, gl, ha, ht, hu, id, is, it, kl, mg, ml, nl, pl, pt, ro, sk, sne, sq, ta, tl, tpi, tvl, ur

BH02777

ಓ ನನನ ಭಗವಂತನೋ, ನನನ ಸೆವಾಮೆಯೋ! ನಾನು ನಿನನ ಸೋವಕನು, ನಿನನ ಸೋವಕನ ಮಗನು, ನಿನನ ಸಂಕಲಪವೆಂಬ ಅರುಣೋದಯದೆಂದ ನಿನನ ಏಕತೆಯೆಂಬ ದಿನಮಣಿಯು ಈ ಉಷಃ ಕಾಲದಲೆ ಉದಯಿಸಿ ಪರಕಾಶಿಸುತತ, ಅಲಲದೆ, ಇಡೀ ಜಗತತನ ಮೇಲೆ ತನನ ಪರಭೆಯನನು ನಿನನಾಜ್ಞೆಯ ಗೆರಂಧಗಳಲೆ ವೆಧಿಸಿರುವಂತೆಯೇ ಬೀರೆರುವಾಗ, ನಾನು ನನನ ಹಾಸಿಗೆಯೆಂದ ಎಡೆದಿರುವೆನು. ನಿನನ ಪರಶಂಸೆಯಾಗಲೆ, ಓ ನನನ ಭಗವಂತನೋ! ನಿನನ ಜ್ಞಾನವೆಂಬ ಬೆಳಕಿನ ಪರಭೆಗೆ ನಾಮ ಬೀರೆಲಲದರೆಂದಲೂ ನಾಮ ವೆಮುಕೆತರಾಗುವಂತೆ ಮಾಡುಮದು ಯಾಮದು ಇದೆಯೋ ಅದನನು ನಮಗೆ ಕಳುಹಿಸಿಕೊಂಡು. ಹಾಗೆಯೇ, ನಿನನ ವೆನು ಇತರ ಎಲಲಾ ಮೋಹ ಪಾಶಗಳೆಂದಲೂ ನಾಮ ಬಿಡುಗಡೆ ಹೊಂದುವಂತೆ ಮಾಡು. ಇದಲಲದೆ, ನನಗಾಗಿಯೂ, ನನನ ಪರೀತಿಪಾತರರೆಗಾಗಿಯೂ ಅಲಲದೆ, ಅವರು ಸತರೀಯರಾಗರಲೇ, ಪುರುಷರಾಗರಲೇ ನನನ ಬಾಂಧವರಾದ ಇವರೆಲಲರೆಗೂ ಈ ಪರಪಂಚಕಕೂ ಮತತು ಮುಂದೆ ಬರುವ ಪರಪಂಚಕಕೂ ಯಾಮದು ಒಳೆಯದೋ ಅದನನಲಲ ಬರೆದೆಡು. ಇಡೀ ಸೃಷೆಟಿಯೇ ಪರೀತಿಸುವ ಮತತು ಇಡೀ ಜಗತತೇ ಆಶೆ ಪಡುತತೆರುವ ಓ ಸೆವಾಮೆಯೋ! ಮಾನವ ಹೃದಯಗಳಲೆ ಪೆಸುಗುಟೆಟುತತ ಮಾತನಾಡುವ ಆ ಕೆಡುಕನು ಏನನನು ನಿನನ ಸಂಕಲಪದಂತೆಯೇ ತೆಯಕತಪಡಿಸಿದನೋ, ಅಂಧಮಗಳೆಂದ ಎಂದೂ ಅಪಜಯ ಪಡೆಯದ ನಿನನ ಸಂರಕಷಣಿಯನನು ಕೊಟೆಟು ನಮಮನನು ಸುರಕಷಿತವಾಗೆಡು. ನಿನನ ಸಂತೋಷದಂತೆಯೇ ಏನನನು ಬೀಕಾದರೂ ಮಾಡುವ ಸಾಮಥರೆಯ ನಿನಗೆದೆ. ನೆಜವಾಗಿಯೂ ಸರವಶಕತನೂ, ಕಷೆಟಲಲೆ ಸಹಾಯಕನೂ, ಸೆವಯಮಾಧಾರಿಯೂ ನೀನೋ ಆಗಿರುವೆ. ಯಾವ ತೆಯಕತೆಗೆ ನಿನನ ಪರಮ ಶರೋಷರವಾದ ಬೆರುದುಗಳನನು ದಯಪಾಲಿಸಿರುವೆಯೋ ಯಾವ ತೆಯಕತೆಯ ಮುಲಕ ಸಚೆಚನರನನು ಮತತು ದುರಜನರನನು ನೀನು ವೆಂಗಡನೆ ಮಾಡಿರುವೆಯೋ ಅಲಲದೆ, ನೀನು ಪರೀತಿಸುಮದನನು ಮತತು ಇಚೆಫಿಸುಮದನನು ನಾಮ ಮಾಡುವಂಟೆ ನಮಗೆ ಸಹಾಯ ಒದಗಿಸು. ಓ ನನನ ಭಗವಂತನಾದ ನನನ ಸೆವಾಮೆಯೋ, ಅಂತಹವರನನು ಆಶೀರವಾದಿಸು ಅದಲಲದೆ, ಓ ನನನ ಸೆವಾಮೆಯೋ, ನಿನನ ನುಡೆಗಳಲೆಯೂ ಮತತು ನಿನನ ಅಕಷರಗಳಲೆಯೂ ಇರುವವರನನೂ, ಅಲಲದೆ, ನಿನನ ಕಡೆಗೆ ಮುಖಮಾದೆ ನೋಡುತತೆರುವವರನನೂ, ನಿನನ ಕರೆಗೆ ಕೆವೆಗೊಟೆಟವರನನೂ ಆಶೀರವಾದಿಸು. ನೆಜವಾಗಿಯೂ, ನೀನು ಪರಭುಮ ಮತತು ಮಾನವರೆಗೆಲಲ ದೊರೆಯಾಗಿರುವೆ. ಅಲಲದೆ, ಎಲಲ ವಸೆತುಗಳ ಮೇಲೆಯೂ ನೀನು ನಿನನ ಸಾಮಥರೆಯವನನು ಉಳವನಾಗೆಡೆದೆಯೆ.

Also in: fj, gil, hz, hz, id, ja, lg, lo, ne, sm, uk

BH02883

*(ಕಷೆಟಲಲೆಡೆದಾಗ ಅಥವಾ ತೊಂದರೆಯಲೆಡೆದಾಗ ಇದನನು ಪರಿಸಿದರೆ ಪರೆಹಾರ ನೀಡುವ ವೆಶೇಷ ಶಕತೆ ಈ ಶಾಸನಕೆಡೆ.) ಅವನು ದೊರೆ, ಸರವಜ್ಞ, ಸುಜ್ಞಾನಿ, ಆಲಿಸಿ, ಅನಂತ ಸೆವರೂಪದ ಕೊಂಬಿಗಳ ಮೆಲೆ ಕುಳಿತು ಪವೆತರ

ಹಾಗೂ ಸುಮಧುರ ಧವನಗಳಲಿ ಭಕತಸಮೂಹಕ್ಕೆ ಪರಮಾತಮನ ಸಾಮೇಷಯದ ಸಂತಸದ ಸುಡದೆಯನನು ಸಾರುತತ, ದೈವಿಕ ಏಕತೆಯಲಿ ವೆಶವಾಸಮಳವರನನಿಲ ಔದಾರಯ ಮೂಲತಿಯ ಸಾನನಿಧಯಕೆ ಕರೆಯುತತಾ, ವಿಯೋಗಿಗಳಿಗೆ, ದೊರೆ, ಮಹಾಪುರುಶ ಹಾಗೂ ಅಸಮಾನಯ ದೇವರು ಪರಕಟಿಸಿದ ಸಂದೇಶವನನು ತಿಳಿಸುತತಾ, ಪೋಮೆಗಳಿಗೆ ಪವಿತರ ಜಾಗದ ದಾರೆ ತೋರುತತಾ, ಅಷಟ್ ಅಲಲ, ಈ ಮಹೋಜವಲ ರಮಯತೆಯತತ ನಡೆಸುತತಾ ಸವರಗದ ನೈಟಿಂಗೇಲ ಪಕಷಿಯು (ಬುಲ ಬುಲ) ಹಾಡುತತೆದೆ. ಯಾರ ಮೂಲಕ ಸತಯ ಮತತು ಮೆಥೆಯೆಗಳು ವೆಮಶಶಿಪಟಿಟು ಪರತಿಯೊಂದು ಆದೇಶದ ಯುಕತಾಯುಕತೆಯು ಪರೀಕಷಿಸಲಪಡುಮದೋ ಅಂಥ ದೇವದೂತರ ಗೆರಂಥಗಳಲಿ ಉಲಲೇಖಿಸಲಾಗಿರುವ ಮಹಾ ಸೌಂದರಯವೇ ಇದು. ಸತಯ ವೆಚಾರ, ಭಗವಂತನ ಪರಸಾದರೂಪವಾದ ಫಲವನನು ಬಿಡುವ ಜೀವಿತದ ಗಿಡವೇ ನಿಜಕಕೂ ಅವನು. ಇಷಟ್ ಮತರವಲಲ, ಅವನು ಉನನತ, ಬಲಶಾಲಿ ಹಾಗೂ ಶರೇಷರ. ಓ ಅಹಮಡೆ, ಅವನೇ ಪರಮಾತಮ, ನಿಜಕಕೂ ಅವನಲಲದೇ ಬೇರೆ ದೇವರೆಲಲ ಎಂಬುದಕಕೆ ನೇನೇ ಸಾಕಷಿ, ದೊರೆ, ರಕಷಕ, ಅನುಪಮ ಹಾಗೂ ಸರವಶಕತ ಎಂಬುದಕಕೂ ಪರಮಾಣ, “ಅಲಿ” (ಭಗವಾನೆ ಬಾಜಿ) ಎಂಬ ಹೆಸರೆನಲಲಿ ಯಾವಾತನನನು ಅವನು ಕಳುಹಿಸಿರುವನೋ ಅವನೆ ಪರಮಾತಮನೆಂದ ಬಂದ ನೆಜ ಪೆಯಕತಿಯಾಗಿರುವನು. ಈತನ ಆಜಿಗಗೆ ನಾವೆಲಲ ಬಡೆದರು. ಹೇಳು: ದೆವಯ ಜಿಜಾನೆಗಳ ಮೂಲಕ ಬಯಾನೆನಲಲಿ ವೆಧಿಸಲಾಗಿರುವ ಪರಮಮಾನ ಆಜಿಗಳನನು, ಓ ಜನರೇ, ಪಾಲಿಸೆರೆ, ಸತಯವಾಗಿಯೂ ಅವನು ದೇವದೂತರ ದೊರೆ. ಅವನು ಗೆರಂಥ ಮಾತ್ಯನವರೂಪದ ಗೆರಂಥವಾಗಿದೆ ಎಂಬುದನನು ತಿಳಿಯೆರೆ. ಈ ಪರಕಾರವಾಗಿ ನೈಟಿಂಗೇಲ ಪಕಷಿಯು (ಬುಲ ಬುಲ) ಈ ಸೆರೆಮನೆಯೆಂದ ನೆಮಗೆ ಕರೆಕೊಟಿಟಿದೆ. ಈ ಖಚಿತ ಸಂದೇಶವನನು ಸಾರುಮದು ಅದರ ಕರತವಯ. ಈ ಉಪದೇಶದೆಂದ ದೂರ ಸರಿಯಬೇಕೆಂಬ ಇಚ್ಛೆಯೆಡೆದವನು ಹಾಗೆ ಮಾಡಲಿ. ಬೇಕೆಡೆದವರು ಪರಮಾತಮನ ಹಾದೆ ಹೆಡೆಯಲಿ. ಓ ಜನರೇ, ಈ ಮಾತುಗಳನನು ತ್ಯಜೀಕರೆಸುವೆರಾದರೆ ನೇಮ ಯಾವ ಆಧಾರದ ಮಲೆ ಪರಮಾತಮನನನು ನಂಬೆರೆ? ಓ ಕಪಟಿಗಳ ಗುಂಪೇ, ಆ ಆಧಾರಗಳನನು ಮುಂದೆ ತನನಿ. ಸಾಧಯವೆಲಲ ಯಾರ ಹಸೆತದಲಲಿ ನನನ ಆತಮವೆದೆಯೋ ಅಂತಹವರೆಂದಲೂ ಅವರೆಲಲರೂ ಒತಟಿಟಿಗೆ ಕಲಿತು ಒಜಬರೆಗೊಜಬರು ಸಹಾಯವೆಸಗಿದರೂ ಆಗದ ಕಾರಯವೇ ಹೌದು. ಓ ಅಹಮಡೆ, ನಾನೆಲಲದೆಡೆದರೂ ಸಹ ನನನ ಕೊಡುಗೆಯನನು ಮರೆಯಬೇಡ. ನೆನನ ಕಾಲದಲಲಿ ನನನ ದಿನಗಳನನು ಸಮರೆಸಿಕೋ, ಈ ಸೆರೆಮನೆಯಲಲಿ ನನನ ಸಂಕಟ ಹಾಗೂ ದೇಶ ಭರಷಿಟತೆಯ ಪಾಡನನು ಜಿಜಾಪಿಸಿಕೋ. ನೆನನ ಮೇಲೆ ಶತ್ಯಗಳ ಖಡಗಗಳು ಪೆಟಿಟಿನ ಮೇಲೆ ಪೆಟಿಟುಗಳನನು ಹಾಕುತತೆಡೆದರೂ, ಸವರಗ ಹಾಗೂ ಭೂಮೆ ನೆನನ ಮಲೆ ಎರಗೆಬಿಡೆದು ಘಾತಿಸುತತೆಡೆದರೂ ನನನ ಬಗೆಗೆ ನೆನನ ಪೋಮ ಅಚಲವಾಗೆರಲಿ. ನೆನನ ಹೃದಯ ಚಂಚಲವಾಗೆರಲಿ. ನನನ ಶತ್ಯಗಳೇಗೆ ನೇಮ ಬಿಂಕಿಯ ಜವಾಲಿಯಂತೆರೆ. ನನನ ಪರೀತಿಪಾತರೆಗೆ ಅನಂತ ಜೀವ ಸಂಶಯಪಡುವಂತಹ ಜನರಂತಾಗದೆರೆ. ನನನ ಹಾದೆ ಹೆಡೆದಾಗ ನೆಮಗೆ ಕಷಿಟಪರಾಪೆತವಾದರೆ ಅಥವಾ ನನನ ದೆಶೆಯೆಂದ ಅಪಮಾನಿತರಾದಾಗ ಅದಕಕಾಗಿ ಪೆಯಥೆ ಪಡದೆರೆ. ಭಗವಂತನನನು, ನೆಮಮ ಭಗವಂತನನನು ಹಾಗೂ ನೆಮಮ ಪೂಲವಜರ ಪರಭುವನನು ನಂಬೆ. ಎಕೆಂದರೆ ಜನರು ಭರಮೆಯ ಮಾರಗದಲಲಿ ಅಲೆದಾಡುತತೆಡೆದು, ತಮಮ ಕಣಿಣುಗಳೆಂದ ಭಗವಂತನನನು ದರಶಿಸುವ ಭಾಗಿಯವೆಹೇನರಾಗಿ ಅಥವಾ ತಮಮ ಕೆವೆಗಳೆಂದ ಅವನ ಸುಮಧುರ ಧವನಿಯನನು ಕೇಳುವ ಸದಾವಕಾಶವನನು ಕಳೆದುಕೊಂಡೆಡೆದಾರೆ. ಹೇಗೆ ನಾಮ ಅವರನನು ಕಂಡೆಡೆದೇವೆ. ನೇನೂ ಸಹ ಸಾಕಷಿಭೂತನಾಗೆಡೆದೆಯೇ. ಈ ತೆರನಾಗಿ ಅವರ ಅಂಥಶರಡೆದೆ ಅವರ ಮತತು ಅವರ ಅಂತರಂಗಗಳ ಮಥೆಯೆ ಮುಸುಕಿನ ಪರದೆಯಂತಾಗೆಡೆದು, ಸರವೋತತಮ ಹಾಗೂ ಮಹಾಮಹೆಮನಾದ ಭಗವಂತನ ಮಾರಗದೆಂದ ದೂರ ಸರಿಯುವಂತೆ ಮಾಡೆದೆ. ಯಾವನು ಈ ಸೌಂದರಯದೆಂದ ಅತೀತನಾಗುವನೋ ಅವನು ಗತಕಾಲದ ದೇವದೂತರೆಂದಲೂ ಅತೀತನಾಗುವನೆಂದು ಭರವಸೆ ಹೊಂದೆ. ಅನಂತದೆಂದ ಅನಂತ ದೆಶೆಯವರೆಗೂ, ಅವನು ಭಗವಂತನ ಬಗೆಗೆ ಹೆಮಮೆಯನನು ವೆಯಕತಪಡಿಸಿದಂತೆಯೇ, ಇದು ಸತಯ. ಈ ಶಾಸವನನು ಓ ಅಹಮಡೆ, ಚಿನನಾಗಿ ಕಲಿ, ಅಭಿಯಾಸ ಮಾಡು. ಉಚಿಚರೆಸು, ಕೈಬಿಡಬೇಡ. ಏಕೆಂದರೆ ಪರಮಾತಮ ಹೇಗೆ ವೆಧಾಯಕ ಮಾಡೆಡೆದಾನೆ. ಯಾರು ಇದನನು ಪರಿಸುವರೋ ಅಂಥವರೆಗೆ ನೂರು ಹುತಾತಮರ ಬಹುಮಾನವನನೂ ಎರಡು ಲೋಕಗಳ ಸೇವಾವಕಾಶವನನು ದಯಪಾಲಿಸುವನು. ನಾಮ ನೆಮಗೆ ಈ ಕರುಣಿಯನನು ಅನುಗರಹಿಸೆಡೆದೇವೆ. ನಮಮ ಸಾನಿಡೆಯದೆಂದ ದಯೆ ತೋರೆಡೆದೇವೆ. ಕೃತಜಿಗಾತಾ

ವಯಕತೆಗಳಲೆ ನೇಮ ಒಳಗೊಂಡಿರೆ ಯಾರು ಕಷೆಟ ಹಾಗೂ ಸಂಕಟಕೊಳಗಾಗಿರುವವರು ಸಂಪೂರ್ಣ ನೆಷೆರೆಯೆಂದ ಈ ಶಾಸವನೆನು ಪರೆಸುವನೋ ಅವನ ದುಃಖವನೆನು ಭಗವಂತ ದೂರ ಮಾಡುವನು, ಅವನ ಕಷೆಟಗಳನೆನು ನೆವಾರಿಸುವನು, ತೊಂದರೆಗಳನೆನು ಪರೆಹರೆಸುವನು. ವಾಸೆತವವಾಗಿ ಅವನು ದಯಾನೆಡಿ, ಕರುಣಾಮಯೆ ಸಕಲ ಲೋಕದೊಡೆಯನಾದ ಪರಮಾತಮ ಧನೆಯ ಪೆರಶಂಸನೆಯು.

BH03262

ಓ ನನೆನ ದೇವರೇ, ಯಾರು ಎಲಲ ವೈಭವ ಮತತು ಭವೆಯತೆಯ, ಮಹತವ ಮತತು ಗೌರವದ, ಸೌಶಭಾಮತವ ಮತತು ಪೆರಭುತವದ, ಔನೆನತೆಯ ಮತತು ದಯೆಯ, ಗಂಭೀರತೆ ಮತತು ಶಕತಿಯ ಮೂಲನಾಗಿರುವನೋ, ಅವನ ಸರವ ಪೆರಶಂಸೆಯಾಗಲೆ. ನೇನು ಯಾರನೆನು ಇಚೆಫಿಸುವೆಯೋ ಅವರನೆನು ಅತೆಯಂತ ಮಹಾಸಾಗರದ ಬಳಿಗೆ ಕರೆದೊಯೆಯುವಂತೆ ಮಾಡುವೆ, ಹಾಗೂ ಯಾರನೆನು ನೇನು ಇಚೆಫಿಸುವೆಯೋ ಅವರ ಮೇಲೆ ನೆನೆನ ಅತೆ ಪುರಾತನ ನಾಮವನೆನು ಗುರುತಿಸುವ ಗೌರವವನೆನು ನೇನು ಅನುಗರಹಿಸುವೆ. ಸೆವರೆಗದಲೆರುವವರಾಗಲೆ ಮತತು ಭೂಮೆಯಲೆರುವವರಾಗಲೆ, ಯಾರು ನೆನೆನ ಸಾರವಭಾಮ ಇಚೆಫಿಯನೆನು ಪೂರೈಸುಮದನೆನು ತಡೆಹೆಡಿಯಲಾರರು. ಚಿರಂತನ ಸಮಯದೆಂದಲೂ ಸಮಸೆತ ಸೃಷೆಟಿಯನೆನು ನೇನು ಆಳುತೆತೆರುವೆ ಹಾಗೂ ಎಂದೆಂದೆಗೂ ಎಲಲಾ ಸೃಷೆಟಿಯ ಮೇಲೂ ನೆನೆನ ಪೆರಭುತವವನೆನು ಚಲಾಯೆಸುವೆ. ಸರವಶಕತನೂ, ಮಹೋನತನೂ, ಸರವಪೆರಬಲನೂ, ಸರವವೆವೇಕೆಯೂ ಆದ ನೇನಲಲದೆ ಅನೆಯ ದೇವರೆಲಲ. ಓ ಪೆರಭುವೇ, ನೆನೆನನೆನು ನೋಡುವಂತೆ ನನೆನ ಸೇವಕರ ಮುಖಗಳನೆನು ಬೆಳಗಿಸು ನೆನೆನ ಸೆವರೆಗೇಯವಾದ ಕೃಪೆಗಳತತ ಅವರು ತೆರುಗುವಂತೆ ಹಾಗೂ ಸೆವಯಂ ನೆನೆನ ಪೆರಕಟಣೆ ಹಾಗೂ ನೆನೆನ ಸಾರಸತವದ ದಿನ ಚೆಲುಮೆಯಾಗಿರುವವನೆನು ಗುರುತಿಸುವಂತೆ ಅವರ ಹೃದಯಗಳನೆನು ಸೆವಚೆಫಗೊಳೆಸು. ಸತೆಯವಾಗಿಯೂ, ಎಲಲಾ ಪೆರಪಂಚಗಳ ಪೆರಭು ನೇನಾಗಿರುವೆ. ಅನೆರೆಬಂಧೆತನೂ, ಸರವನೆಗರಹೆಯೂ ಆದ ನೇನಲಲದೆ ಬೇರೆ ದೇವರೆಲಲ.

Also in: bi, bn, fi, hy, ko, ky, lg, ta

BH03908

*(ಮಾರಚೆ 21ನೇ ತಾರೇಖು ನೌರೂರೊಿ ಇದು ಬಹಾಯೆ ವರೆಷದ ಪೆರಥಮ ದಿನ ಇದು ಸಂಭೆರವದ ದಿನವಾಗಿದೆ.) ಓ ನನೆನ ಪರಮಾತಮನೇ, ನೇನು ಧನೆಯ. ನೆನೆನ ಪೆರೇತಯರೆಥವಾಗಿ ಹಾಗೂ ನೆನಗೆ ಅಸಹೆಯವೆನೆಸುವ ಎಲಲ ವೆಚಾರಗಳೆಂದಲೂ ದೂರದೆಂದೆರಲು ಸಂಕಲಪೆಸೆ ಉಪವಾಸ ಮಾಡಿದವರೆಗೋಸೆಕರ ನೇನು ನೌ-ರೂರೊಿ ಸಂಭೆರಮದ ಹಬಿಬವನೆನು ಗೊತತುಪಡೆಸಿರುವೆ. ನೆನೆನ ಪೆರೇತೆಯ ಅಗನೆ ಮತತು ಉಪವಾಸದೆಂದ ಉತಪನೆನವಾದ ಶಾಖ ನೆನೆನ ಧೆಯೇಯೋಡೆದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲೆ. ಅದು ಮಾತರವಲಲ, ಅಮ ನೆನೆನನೆನು ಸೆತುತೆಗೈಯುಮದರಲೆ ಹಾಗೂ ಸೆಮರಣೆ ಮಾಡುಮದರಲೆ ನೆರತವಾಗುವಂತೆ ಕೃಪೆ ಮಾಡು, ಓ ಪೆರಭುವೇ, ನೇನೋ ವೆಧಾಯಕಪಡೆಸಿದ ಉಪವಾಸದ ಆಭರಣದೆಂದ ಅವರನೆನು ಸಿಂಗರೆಸಿರುವೆಯಾದ ಕಾರಣ ನೆನೆನ ದಯೆ ಹಾಗೂ ಔದಾರೆಯದ ಉಪಕಾರದೆಂದಲೂ ಮನೆನಣೆಯೆಂದಲೂ ಕೂಡೆದಾ ಆಭರಣದೆಂದ ಸಹ ಅಲಂಕರೆಸುವವನಾಗು. ಮಾನವರ ನಡವಳಿಕೆಯೆಲಲ ನೆನೆನ ಸಮಾಧಾನ ಹಾಗೂ ಸಂತೋಷಚೆತತದ ಅವಲಂಬನೆಯಾಗುತತದೆ. ಅಷೆಟೇ ಅಲಲ, ನೆನೆನ ಆಜೆಇಿಯ ಆಧಾರದ ಮೇಲೂ ನೆಂತಿರುತತದೆ. ಯಾರು ಉಪವಾಸವನೆನು ಆಚರೆಸೆ, ಸತೆಯಸಂಧನಾಗಿ ಮುಕೆತಾಯಗೊಳೆಸುವನೋ ಅಂಥವನು ಚಿರಕಾಲದೆಂದಲೂ ಉಪವಾಸ ಮಾಡುತೆತೆರುವವರ ಗುಂಪೆಗೆ ಸೇರೆಸಲಪಡುವನು. ಅದೆಲಲದೆ ನೆನೆನ ಭಾವನೆಯಲೆ ಯಾವನು ಉಪವಾಸವನೆನು ಆಚರೆಸೆ ನೆಲಲೆಸೆ ಬೆಡುವನೋ ಅವನು ನೆನೆನ ಪವೆತರ ಉಡೆದಿಶೆಯಗಳಿಗೆ ಕಳಂಕ ತಂದವನೆಂದು ಪರೆಗಣಿಸಲಪಡುವನು. ಈ ಜೇವಂತ ಚೆಲುಮೆಯ ಪರೆಶುಡೆಧವಾದ ಜಲದೆಂದ ಅವನು ಹೊರದೂಡಲಪಡುವನು. ನೆನೆನ ಮೂಲಕವೇ ನೆನೆನ ಪೆರಶಂಸನೆಯ ಕರೆತವೆಯ ಪೆರಕಟವಾಗಿದೆ. ನೆನೆನ ಆಜೆಇಿಯ ಧೆವಜವನೆನೂ ಹಾರೆಸಿದೆ. ಇದನೆನು ನೆನೆನ ಆಜೆಇಾಪಾಲಕರೆಗೆ ತೆಳೆಸು ಪೆರಭುವೇ. ಎಲಲ ವಸೆತುಗಳ ಪವೆತರತೆಯು ನೆನೆನ ಇಚೆಫೆ ಹಾಗೂ ಆದೇಶವನೆನು ಅವಲಂಬಿಸುಮದೆಂದೂ ಅವರೆಗೆ ಗೊತತು ಪಡೆಸು. ಅವರ ಪೆರತೆ ಆಚಾರಮೂ ನೆನೆನ ಅನುಮತೆ ಮತತು ಸಂತೋಷದ ವೆಧೆ ಬಡೆಧವಾಗಿದೆ. ಮಾನವರ ನಡವಳಿಕೆಗಳೆಲಲಮೂ ನೆನೆನ ಸಮಮತೆ ಮತತು ಆಜೆಇಿಗೆ ಅನುಸಾರವಾಗಿ ಉಳೆಡೆದೆಂದು ಅಂಗೀಕರೆಸಬಹುದು. ಇದು

ಅವರಿಗೆ ಗೊತ್ತಾಗುವಂತೆ ಮಾಡು. ಈ ದಿನಗಳಲ್ಲಿ ನೆನನ ಸೌಂದರಿಯದ ನೆಲೆಯಿಂದ ಯಾಮದೂ ಅವರನನು ಮರೆಮಾಚಲು ಸಾಧ್ಯವೆಲವೆಂದು ಅವರಿಗೆ ಸಪಷಟಪಡಿಸು. ಕೆರೆಸತ ಈ ದಿನಗಳಲ್ಲಿ ಹೇಗೆ ಹೇಳಿದ : “ಎಲಲ ರಾಜಯಗಳೂ ನೆನನಮ “ಓ ಚೈತನಯ ಕರತನೇ” ನೆನನ ಮೆತರ ಮೂಹಮಮಡ ಹೇಗೆ ಸಾರಿದ : “ ಓ ಉತತಮೋತತಮ ಪೇರೇತಿಗೆ ಪಾತರನಾದವನೇ, ನೆನನ ಸೌಂದರಯವನನು ಬಹೆರಂಗಪಡಿಸಿರುವೆ. ನೆನನ ವೆಶವಾಸ ಪಾತರರಿಗೆ, ಅತಿ ವೈಭವದ ನೆನನ ಸಾಕಷಾತಕಾರದಲೆ ಸೆಧಾನ ಗಳಿಸುವ ಮಾರಗವಾಮದು ಎಂಬುದನನು ಖಚಿತಪಡಿಸಿರುವೆ. ಹೇಗೆ ನೆನನ ಹೂರತು ಮೆಕೆಕೆಲ ವಸತುಗಳಿಂದಲೂ ಬಾಹೆರರಾದವರನನು ಬೆಟೆಟು ಉಳಿದವರೆಲಲ ದುಃಖಿಗಳಾಗಿರುವರು. ಯಾರು ನೆನನ ಸಾಕಷಾತಕಾರದ ದರಶನಕರತನೋ ಮತತು ನೆನನ ಸುಗುಣಗಳ ಪರಕಾಶಕನೋ ಅಂಧವನತತ ಅವರು ತಮಮ ದೃಷೆಟಿಯನನು ನೆಟೆಟಿರುವರು.” ಯಾವನು ನೆನನ ಶಾಖಿಯಂತಿರುವನೋ ಅಲಲದೆ ನೆನನ ಒಡನಾಡಿಯಂತಿರುವನೋ, ಓ ಸವಾಮೆಯೇ, ಅವನು ಈ ದೆವಸ ತನನ ಉಪವಾಸವನನು ಮುಕತಾಯಗೂಳಿಸಿರುವನು. ನೆನನ ಸಮಕಷಮದಲೆಯೇ, ನೆನನನನು ಸಂತೋಷಗೂಳಿಸಲು ಕೈಗೂಂಡ ಇದು ಮುಕತಾಯವಾಗಿದೆ. ಅವನಿಗೂ, ಅವರಿಗೂ, ಅಲಲದೆ ಈ ದಿನಗಳಲ್ಲಿ ನೆನನ ಸಮಮುಖದಲೆ ನೆನನ ವೆಧಿವತತಾದ ಸತಕರಮಗಳನನು ನಡೆಸಿದವರೆಲಲರಿಗೂ ಗೂರವೆಸು. ಆತನ ಇಂದಿನ ಜನಮದಲೆ ಹಾಗೂ ಭವೆಷೆಯ ಜನಮಗಳಲೆ ಅನುಕೂಲಿಸುವಂಥಮಗಳನನು ಒದಗಿಸು. ವಾಸತವಕಕೂ ನೇನೋ ಎಲಲವನನೂ ಬಲಲವ, ಸರವಡೆಇ.

Also in: am, ar, az, bg, bs, ca, da, de, el, en, eo, es, fi, fr, fy, ht, id, is, kgf, lv, mg, ml, ne, nl, no, pl, pt, ro, ru, sk, sne, sq, ta, tl, tpi, vi

BH04053

. ನೆನನನನು ಕೂಂಡಾಡಲೆ, ಓ ಪೆರಭುವೇ ನನನ ದೇವರೇ! ಯಾರನನು ನೇನು ನೆನನ ಚಿರಂತನ ಸಾರವಭೂಮತೆಯ ಶಕತಿಯ ಮೂಲಕ ಉನನತವಾಗಿರೆಸಿರುವೆಯೋ ಅವನನನು ಕಡೆಗಣಿಸದೆರು, ಯಾರನನು ನೆನನ ನೆತಿಯತೆಯ ಪೂಜಾ ಸೆಧಾನವನನು ಸೇರುವಂತೆ ಮಾಡಿರುವೆಯೋ ಅವರನನು ಕಡೆಗಣಿಸದೆರು, ಯಾರನನು ನೆನನ ನೆತಿಯತೆಯ ಪೂಜಾ ಸೆಧಾನವನನು ಸೇರುವಂತೆ ಮಾಡಿರುವೆಯೋ ಅವರನನು ನೆನನಿಂದ ಬಹುದೂರಕೆ ಸೆಧಳಾಂತರೆಸದೆರು. ಓ ನನನ ದೇವರೇ, ನೆನನ ಪೆರಭುತವದೆಂದ ನೆನನಾಶರಯೆಸಿದವರನನು ನೇನು ಕೈ ಬೆಡುವೆಯಾ?” ಓ ನನನ ಆಕಾಂಕೆಷೆಯೇ, ಯಾರಿಗೆ ನೇನೂಬೆಬ ಆಶರಯದಾತನಾಗಿರುವೆಯೋ, ಅವನನನು ನೆನನಿಂದ ದೂರ ಸರೆಸುವೆಯಾ? ಯಾರನನು ನೇನು ಮೇಲೆತತೆರುವೆಯೋ ಅವನನನು ಕೆಳಕೆಳಿಸುವೆಯಾ ಅಥವಾ ನೆನನ ಸಮರಣಿ ಮಾಡಲು ಶಕತರನನಾಗಿರೆಸಿದವರನನು ಮರೆತುಬೆಡುವೆಯಾ? ನೆನನ ಸೆತೋತರವಾಗಲೆ, ಓ ದೇವರೇ, ನೆನನನನು ಅಪಾರವಾಗಿ ಕೂಂಡಾಡಲೆ! ಅನಾದೆ ಕಾಲದೆಂದಲೂ ಇಡೇ ಸೃಷೆಟಿಯ ರಾಜನು ಹಾಗೂ ಅದರ ಪೆರಧಾನ ಚಾಲಕನೂ ನೇನೋ ಆಗಿರುವೆ, ಮತತು ನೇನು ಸೃಷೆಟಿಸಿರುವ ಎಲಲಾ ವಸತುಗಳ ಅಮರ ಪೆರಭು ಮತತು ವೆಧಾಯಕನಾಗಿ ನೇನೋ ಉಳಿಯುವೆ. ನೇನು ಸತುತೆಸಲಪಡಲೆ, ಓ ನನನ ದೇವರೇ! ನೇನು ನೆನನ ಸೇವಕರಿಗೆ ಕರುಣಿ ತೋರೆಸುಮದನನು ನೆಲೆಸೆಡೆದಲೆ ಅವರಿಗೆ ಕರುಣಿಯನನು ತೋರುವವರಾರು, ಮತತು ನೆನನ ಪೆರೇತಿಪಾತರರಿಗೆ ನೇನು ಸಹಾಯ ನೆರಾಕರೆಸೆಡೆದಲೆ, ಅವರಿಗೆ ನೆರಮ ನೇಡುವವರಾರಿಹರು? ಸತುತೆಸಲಪಟೆಡೆದೆಯೇ, ನೇನು ಅಪಾರವಾಗಿ ಕೂಂಡಾಡಲಪಟೆಡೆದೆಯೇ! ನೇನು ನೆನನ ಸತೆಯತೆಯಲೆ ಆರಾಧಯನಾಗಿರುವೆ ಮತತು ನೆಜವಾಗಿಯೂ ನಾವೆಲಲರೂ ನೆನನನನು ಆರಾಧಿಸುವೆಮ; ನೆನನ ನೆಯಾಯದಲೆ ನೇನು ವೆಯಕತವಾಗಿರುವೆ ಮತತು ನೆನನನನು ನೆಜವಾಗಿ ನಾವೆಲಲರೂ ಸಾಕಷೀಕರೆಸುವೆಮ. ಸತೆಯವಾಗಿಯೂ ನೆನನ ಕೃಪೆಯಲೆ ನೇನು ಪೆರಿಯತಮನಾಗಿರುವೆ. ಆಪತತಿನಲೆ ಸಹಾಯಕನೂ, ಸವಯಮಾಧಾರನೂ ಆದ ನೇನಲಲದೆ ಬೇರೆ ದೇವರೆಲಲ.

Also in: sk

BH04421

ನನನಲಲೆ ಒಂದು ಪವೆತರ ಹೃದಯವನನು ಸೃಷೆಟಿಸು, ಓ ನನನ ದೇವರೇ, ಹಾಗೂ ಪೆರಶಾಂತವಾದ ಒಂದು ಅಂತಃಶಿಚೇತನವನನು ನವೀಕರೆಸು, ಓ ನನನ ಭರವಸೆಯೇ! ಚೈತನಯಶಕತಿಯ ಮೂಲಕ ನೆನನ ಧರಮದಲೆ ನನನನನು ದೃಢಪಡಿಸು, ಓ ನನನ ಪರಮ ಪೆರಿಯತಮನೇ! ಹಾಗೂ ನೆನನ ವೈಭವದ ಬೆಳಕಿನಿಂದ ನೆನನ ಪಧವನನು

ನನಗೆ ಪರಕಟಿಸು, ಓ ನನನ ಆಸೆಯ ಗುರಿಯೇ! ನಿನನ ಸರವಾತಿಯ ಶಕತಿಯ ಮೂಲಕ ನಿನನ ಪವಿತರತೆಯ ಸವರಗಕಕೆ ನನನನನು ಮೇಲಿತು. ಓ ನನನ ಆಸತೀತವದ ಮೂಲನೇ ಹಾಗೂ ನಿನನ ಚಿರಂತನತೆಯ ತಂಗಾಳಿಯೆಂದ ನನನನನು ಸಂತೋಷಪಡಿಸು. ಓ ನನನ ದೇವರೇ! ನಿನನ ಅಮರ ಶರುತಿಗಳು ನನನ ಮೇಲೆ ಪರಶಾಂತತೆಯನುಂಟುಮಾಡಲಿ, ಓ ನನನ ಒಡನಾಡಿಯೇ ಹಾಗೂ ನಿನನ ಪುರಾತನ ದರಶನದ ಸಿರಿಯೆಂದ ನಿನನ ಹೊರತು ಮತತೆಲದರೆಂದ ನನನನನು ಮುಕತೆಗೊಳಿಸು. ಓ ನನನ ಒಡೆಯನೇ, ನಿನನ ಶುಡಧವಾದ ಸಾರಸತವದ ಪರಕಟನೆಯ ಸುವಾರತಿಗಳು ನನಗೆ ಆನಂದವನನು ತಂದೇಯಲಿ. ವೆಯಕತರಲಲಿ ಸರವಾಧಿಕ ವೆಯಕತನೂ ಹಾಗೂ ಗುಪತರಲಲಿ ಅತಯಂತ ಗುಪತನೂ ನೇನಾಗಿರುವೆ. –

Also in: fi, fo, ha, hi, hy, iba, ja, ko, lb, mi, ms, ne, sr, th, vi, zh-Hans, zh-Hant

BH04475

ನನನ ಪರಮಾತಮ, ಓ ನನನ ಪರಮಾತಮ, ನೀನೇ ನನನ ಆಶಾದೇವಿಗೆ, ಪೇರೇಮೆ, ನನನ ಗುರೆ, ಇಚ್ಛಾಪೂರೈಕೆಯ ಮೂರತೆ. ಅತಿ ನವರತೆಯೆಂದ, ಪೂರಣತನಮಯ ಭಾವದೆಂದ ಪರಾರಥಿಸುಮದೆಜಿಟಿ - ನಿನನ ಆಸರೆಯ ಜಗತತಿನಲಲಿ ನನನನನು ಪೇರೇಮದ ಶಿಖರವನನಾಗಿ ನಿರವಿಸು. ನಿನನ ಸೃಷ್ಟಿಯ ಜೀವಿಗಳಲಲಿ ನನನನನು ನಿನನ ಜ್ಞಾನದೇವಿಗೆಯಂತೆ ಮಾಡು. ನಿನನ ಕೃಪೆಯ ಧವಜವನನಾಗಿ ಏರಿಸು. ನಿನನ ಹೊರತು ಮತತೆಲ ವಸತುಗಳಿಂದಲೂ ದೂರವಿರುವ, ಈ ಪರಪಂಚದ ಎಲಲ ವಸತುಗಳಿಂದಲೂ ಅತೀತರಾಗಿ ಪವಿತರವಾಗಿರುವ ಹಾಗೂ ಶಂಕೆಗೊಳಪಟಿವರ ದೋಷದೆಂದ ಹೊರತುಗಳ ನಿನನ ಭಕತರಲಲಿ ನನನನನು ಒಬನನನಾಗಿ ಸೇರಿಸಿಕೋ. ನಿನನ ಜಗತತಿನ ಭಾವನಾತಮಕ ಹೆಗೆಗಳಿಕೆಯ ಮೂಲಕ ಹೃದಯ ಹೆರೆಹೆಗೆಲಿ. ನಿನನ ಸರವಾಂತರಯಾಮತವದೆಂಡ ಒಂದರ ಮೇಲೊಂದರಂತೆ ಎರಗುವ ಯಶಸಿನ ತರಂಗಗಳನನು ಕಾಣುವಂತೆ ನನನ ದೃಷ್ಟಿಯನನು ಬೆಳಗಿಸು. ನೀನು ಸರವಸಮರಥ, ಪರಬಲ, ಅಜೀಯ

Also in: af, bs, ca, co, de, en, es, fi, ha, hi, iba, it, ja, ko, lg, ms, ms, ne, ne, nl, ny, pt, sv, sv, tl, uk, zh-Hant

BH04569

ಓ ಪರಭು ನನನ ದೇವರೇ! ದುರಬಲರ ಸಹಾಯಕನೂ, ಬಡವರ ಆಧಾರೆಯೂ ಹಾಗೂ ನಿನನಿಡೆಗೆ ತಿರುಗುವ ಅಸಹಾಯಕರ ಉಡಧಾರಕನೂ ನೀನೇ. ಪರಮ ದೇನನಾಗಿ, ನಿನನ ಸೌಂದರಿಯದ ಸಾಮಾಜಯದತತ ನನನ ನವರ ಕೈಗಳನನು ಚಾಚಿ ನನನ ಅಂತರ ನಾಲಿಗೆಯೆಂದ ನಿನನಲಲಿ ಅತಯುತಸಾಹದೆಂದ ಈ ರೀತಿ ಬಿನನವೆಸುತತೆಡದೇನೆ. ಓ ದೇವರೇ, ನನನ ದೇವರೇ! ನಿನನನನು ಆರಾಧಿಸುವಂತೆ ನನಗೆ ಸಹಾಯನೇಡು. ನಿನನ ಸೇವೆಗೈಯೆಯುವಂತೆ ನನನ ಟೊಂಕವನನು ಭಡರಪಡಿಸು; ನಿನಗಾಗಿ ನನನ ಸೇವೆಯಲಲಿ ನಿನನ ಅನುಗರಹದ ನೆರಮ ನೀಡು; ನಿನಗೆ ವೆಧೇಯನಾಗಿರುವಲಲಿ ನಾನು ದೃಢನಾಗಿರುವಂತೆ ನನಗೆ ಕಷ್ಟಗಳನನೊದಗಿಸು; ನನನ ಮೇಲೆ ನಿನನ ಉದಾತತ ಔದಾರಯವನನು ಉಕಕೆ ಹರಿಯುವಂತೆ ಎಸಗು. ನಿನನ ಪೇರೇಮಪೂರಿತ ದಯಾದೃಷ್ಟಿಯನನು ನನನತತ ಬೀರು ಹಾಗೂ ನಿನನ ಕೃಪಾಸಾಗರದಲಲಿ ನನನನನು ಮುಳುಗಿಸು. ನಿನನ ಧರಮದಲಲಿ ನನನ ಸವಾಮೆನಿಷೆಯ ಬಗೆಗೆ ನಾನು ದೃಢನಾಗಿರುವಂತೆ ಅನುಗರಹಿಸು. ನಿನನಿಚಯತೆ ಹಾಗೂ ಭರವಸೆಯ ಪೂರಣ ಪರಮಾಣವನನು ನನನ ಮೇಲೆ ಕರುಣಿಸು, ಆದರೆಂಡ ನಾನು ಈ ಪರಪಂಚದೆಂದ ಸಂಪೂರಣವಾಗಿ ಮುಕತನಾಗಬಹುದು, ನಿನನ ಮುಖಾರವೆಂದದೆಡೆ ನನನ ಪೂರಣ ಭಕತಿಯ ಮುಖವನನು ತಿರುಗಿಸಬಹುದು, ಸಾಕಷೆಯ ಮತತು ಪುರಾವೆಗಳ ನಿರಬಂಧಿತ ಶಕತಿಯೆಂದ ಬಲಯುತಗೊಳೆಬಹುದು, ಹಾಗೂ ಭವೆಯತೆ ಮತತು ಬಲದೆಂದೊಡಗೂಡಿ ಭೂಲೋಕ ಮತತು ಸವರಗದ ಪರತಿಯೊಂದು ಪರದೇಶವನನು ಮೇರಿ ಹೋಗಬಹುದು. ಸತಯವಾಗಿಯೂ ನೀನು ಕೃಪಾಳುಮೂ, ಸರವ ವೈಭವಶಾಲಿಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಪರಭುವೇ! ಇವರು ಹುತಾತಮರ ಜೊತೆಗಿಡೆದು ಬದುಕುಳಿದ, ಪವಿತರ ಆತಮಗಳ ಒಡನಾಡೆಗಳು. ಅವರು ಒಂದೊಂದು ಯಾತನೆಯನನೂ ಸಹಿಸಿದರಲಲದೆ ಘೋರ ಅನೆಯಾಯವನನು ಎದುರಿಸುವಲಲಿ ಸಹನೆಯನನು ಪರದರಶಿಸಿದರು. ಅವರು ಸಕಲ ಸೌಕರಿಯ ಹಾಗೂ ಸಮೃದ್ಧಿಯನನು ಪರಿತಯಜಿಸಿರುವರು. ನಿನನ ಪೇರೇತಿಯ ಮಾರಗದಲಲಿ ದಾರುಣ ವೇದನೆ ಮತತು ವೆಪತತುಗಳಿಗೆ ಸವಇಚ್ಛೆಯೆಂದ ಒಳಪಡಿಸಿರುವರು, ನಿನನ ನೇರವಾದ ಪಥದಲಲಿ ಅವರು ದೃಢವಾಗಿ ನಡೆಯುತತೆರುವದೆಂದ

ಅವರೆನೂ ಶತರುಗಳ ಬಿಗಿ ಹೆಡಿತದಲಿ ಬಂಧಿಯಾಗಿದೆದು. ಸತತವಾದ ಭಯಂಕರ ಯಾತನೆಗೊಳಪಟ್ಟು ಹೆಂಸೆಸಲಪಟ್ಟಿರುವರು. ಅವರಿಗೆ ನೆರಮ ನೇಡುವವರೆಯಾರು ಇಲ್ಲ. ಅವರ ಮೆತ್ಯತವ ಬಯಸುವವರೆಯಾರೂ ಇಲ್ಲ. ತುಚ್ಛ ಮತತು ಅಧರಮೆಗಳಲದೆ ಅವರೊಡನೆ ಬೆರೆಯಲು ಮತತು ಸಮರಸದೆಂದೆರಲು ಯಾರೊಬರೂ ಇಲ್ಲ. ಓ ಪರಭುವೇ! ಈ ಆತಮಗಳು ಈ ಪರಾಪಂಚಿಕ ಜೀವನದಲಿ ಕಹೆಯಾದ ವಯಥೆಯನನು ಸವಿದಿರುವರು ಮತತು ನೆನನ ಸವರಗೇಯ ಸಾಮರಾಜ್ಯವನನು ಸೇರುವ ತವಕದಲಿ, ನೆನನ ಮುಖಾರವೆಂದದ ಕಂಗೊಳಿಸುವ ಸೌಂದರಿಯದ ಪರೀತಿಯ ಕುರುಹಾಗಿ, ಪೇಡಕರು ಅವರ ಮೇಲೆ ಹೇರಿದ ಭೇಭತಸ ಅಪಮಾನವನನು ಅವರು ಸಹಿಸಿರುವರು. ಓ ಪರಭುವೇ! ಅವರ ಕಿವಿಗಳನನು ದೈವೇ ನೆರವಿನ ಹಾಗೂ ಶೀಘರ ವಿಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕ್ತಿಯಿಂದ ಅಧಿಕಾರ ಚಲಾಯಿಸುವವರ ಹೆಂಸೆಯಿಂದ ಅವರನನು ಮುಕತಗೊಳಿಸು. ಅಧರಮೆಗಳ ಕೈಗಳನನು ತಡೆಹೆಡಿ, ಈ ಆತಮಗಳನನು ಅನಾಗರಿಕ ಕರೂರಿಗಳ ಉಗುರುಗಳು ಮತತು ಹಲಲುಗಳಿಂದ ಸೇಳುವಂತೆ ಮಾಡು. ಏಕೆಂದರೆ, ನೆನನ ಮೇಲಿನ ಪರೀತಿಯಿಂದ ಅವರು ಮರುಳಾಗಿರುವರು, ನೆನನ ಪವಿತರತೆಯ ರಹಸಿಯಗಳನನು ಒಪಪಿಕೊಂಡಿರುವವರಾಗಿ, ನೆನನ ದವಾರದಲಿ ವಿನೇತರಾಗಿ ನಿಂತಿರುವರು ಹಾಗೂ ನೆನನ ಪರಮೋತತಮ ಆವರಣವನನು ಸೇರಿದವರಾಗಿರುವರು. ಓ ಪರಭುವೇ! ನವ ಚೈತನೆಯದೆಂದ ಅವರನನು ಉದಾರವಾಗಿ ಬಲಪಡಿಸು; ರಾತೆರೆಯ ಮಜಬು ಕತತಲೆನಲಿ ನೆನನ ಅದೆಭುತವಾದ ಪುರಾವೆಗಳನನೂ ವೇಕಷಿಸುವಂತೆ ಮಾಡಲು ಅವರ ಕಣಿಣುಗಳನನು ಪರಜವಲಿಸು; ಸನಾತನ ರಹಸಿಯಗಳಿಂದ ತುಂಬಿದ ನೆನನ ಸಾಮರಾಜ್ಯದಲಿ ಸಮ್ಯದಧವಾಗಿರುವ ಎಲಲಾ ಒಳೆಯದನನು ಅವರಿಗಾಗಿ ಗೊತತುಪಡಿಸು; ಎಲಲಾ ಪರದೇಶಗಳ ಮೇಲೂ ದೇದೇಷೆಯಮಾನವಾಗಿ ಹೊಳೆಯುವ ನಕಷತರದಂತೆಯೂ, ಫಲಭರಿತ ಸಮ್ಯದಧ ವ್ಯಕಷಗಳಂತೆಯೂ ಹಾಗೂ ಮುಂಜಾವೆನ ತಂಗಾಳಿಯಲಿ ಅಲುಗಾಡುವ ಕೊಂಬೆಗಳಂತೆಯೂ ಮಾಡು. ನೆಜವಾಗಿಯೂ, ನೇನು ಉದಾರಿಯೂ, ಪರಬಲನೂ, ಸರವಶಕ್ತನೂ, ಅನಿರಬಂಧಿತನೂ, ಆಗಿರುವೆ. ಪರೀತೆ ಹಾಗೂ ಸುಕೋಮಲ ಕರುಣಿಯ, ಸರವ ವೈಭವಶಾಲೆ, ಸರವದಾ ಕಷಮಾಶೀಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, en, es, eu, fa, fi, ht, id, is, ky, ml, nl, no, pt, ro, sk, sq

BH04622

“ಪರತಿಯೊಂದು ಪರಿಸ್ಥಿತಿಗಳಲಲೂ ಸಹನೆಯೆಂದೆರೆ ಮತತು ನೆಮಮ ಸಂಪೂರ್ಣ ಭರವಸೆ ಹಾಗೂ ವಿಶಿವಾಸವನನು ದೇವರ ಮೇಲೆಡೆ.”

BH04622

ಓ ದೇವರೇ, ನೇನು ನೆನನ ಭವೆಯತೆಯನನು ಮಾನವರ ತೇಜೋಮಯ ನೈಜತೆಗಳ ಮೇಲೆ, ಜಿಜ್ಞಾಸ ಮತತು ಮಾರಗದರಶನದ ಉಜವಲ ಬೆಳಕನನು ಅವರ ಮೇಲೆ ಪರಕಾಶಿಸುಮದರೊಂದೆಗೆ ಚಿಲಿರುವೆ ಮತತು ಈ ಸವರಗೇಯ ಅನುಗರಹಕಕಾಗಿ ಸೃಷ್ಟಿಸಿದಮಗಳಲಲೆಲಲಾ ಅವರನನೂ ಆಯ್ದುಕೊಂಡಿರುವೆ ಮತತು ಅವರನನು ಕತತಲೆಯಿಂದ ಹೊರತೆಗೆದು ಈ ಗೋಚರವಾದ ಜಗತೆಗೆ ಬರುವಂತೆ ಮಾಡಿ ಅವರು ಎಲಲವನನೂ ಸುತತುವರಿಯುವಂತೆ ಮಾಡಿರುವೆ. ಅವರ ಅಂತಃಸಾರವನನು ತಿಳಿಯುವಂತೆ ಹಾಗೂ ಅವರ ರಹಸಿಯಗಳು ಬಹಿರಂಗಗೊಳಿಸುವಂತೆ ಮಾಡಿರುವೆ! ನೆಜವಾಗಿಯೂ, ಅವನಿಚಿಚಿಸುವ ಯಾರ ಮೇಲಾದರೂ ಅವನು ಆತನ ವಿಶೇಷವಾದ ಕೃಪೆಯನನು ತೋರುತತಾನೆ. ಓ ಪರಭುವೇ, ನೆನನ ಪರಿಯತಮರು ಜಿಜ್ಞಾಸ, ವಿಚಿಜ್ಞಾನಗಳು ಹಾಗೂ ಕಲಿಗಳನನು ಗಳಿಸುವಂತೆ ಹಾಗೂ ಸೃಷ್ಟಿಸಿದ ಎಲಲಾ ಜೀವಿಗಳ ಅಂತರಿಕ ನೈಜತೆಯ ಭಂಡಾರದಲಿ ಹುದುಗಿರುವ ರಹಸಿಯಗಳನನು ಪರಕಟಗೊಳಿಸುವಂತೆ ನೇನು ಸಹಾಯ ಮಾಡು. ಹೃದಯದಲಿ ಬರೆದಿರುವ ಮತತು ಅಡಗಿರುವ ಸತೆಯಗಳನನು ಅವರು ಆಲಿಸುವಂತೆ ಮಾಡು. ಅವರು ಜೀವಿಗಳಲಲೆಲಲಾ ಮಾರಗದರಶದ ಚಿಹೆಹೆಗಳಾಗಿರುವಂತೆಯೂ ಮತತು ಮೊದಲ ಜೀವನದಲಿ ಅವರ ಬೆಳಕನನು ಚಿಲಿಲುವಂತೆ ಮಾಡುವ ಮನಸನಿನ ತೇಕಷಣ ಕಿರಣಗಳಂತೆಯೂ ಮಾಡು. ಅವರನನು ನೆನನೆಡೆಯ ಮುಖಿಯಸೆಧರನನಾಗಿಯೂ, ನೆನನ ಪಥದಲಿನ ಮಾರಗದರಶಕರನನಾಗಿಯೂ, ಮಾನವರನನು ನೆನನ ಸಾಮರಾಜ್ಯದೆಡೆ ಪರೇರೇಪಿಸುವ ಹರಿಕಾರರನನಾಗಿಯೂ ಮಾಡು. ನೆಜವಾಗಿಯೂ ನೇನು ಪರಬಲನೂ, ರಕಷಕನೂ, ಸಮರಧನೂ, ಪರತೆಪಾದಕನೂ, ಬಲಾಢೆಯನೂ, ಸರವಾಧಿಕ ಉದಾರಿಯೂ ಆಗಿರುವೆ.

BH04740

ಓ ಪರಭುವೋ, ನಿನನ ಹಾದಿಯಲಿ ನಮಮ ಹೆಜ್ಜೆಯನನು ಭಡರಪಡೆಸು. ನಿನನ ಆಜ್ಞಾಧಾರಕರಾಗೆರಲು ನಮಮ ಮನಸಸನನು ಸೆಧಿರಪಡೆಸು. ನಿನನ ವಯಕತೆತವದ ಸೌಂದರಿಯದ ಕಡೆ ನಮಮ ದೃಷ್ಟಿ ಹೊರಳುವಂತೆ ಮಾಡು. ನಿನನ ದೈವಿಕ ಏಕೀಭಾವದ ಸೂಚನೆಗಳಿಂದ ನಮಮ ಎದೆಯನನು ಉಜಿಬುವಂತೆ ಮಾಡು. ನಿನನ ಔದಾರ್ಯದ ನೆಲುವಂಗಿಯಿಂದ ನಮಮ ಶರೀರಗಳನನು ಅಲಂಕರಿಸು. ನಮಮ ಕಣ್ಣಿನಿಂದ ಪಾಪದ ಪರದೆಯನನು ತೊಡೆದು ಹಾಕಿ ನಿನನ ಘನತೆಯ ಬಟಿಟಲನನು ದಯಪಾಲಿಸು. ಎಲಲ ಜೀವಿಗಳ ಭಾವನೆಯೂ ನಿನನ ವೈಭವದ ಕುರಿತು ಪಾಡುವಂತಾಗಲಿ. ಓ ಪರಭುವೋ, ಆಗ ನೀನು ನಿನನ ಕೃಪಾಕಟುಕಷದ ಮಾತುಗಳಿಂದ ಪರಸನನನಾಗು. ಭಗವಂತನ ಸಾಕಷಾತಕಾರದ ಪವಾಡವನನು ತೋರಿಸುವವನಾಗು. ಪರಾರ್ಥನೆಯ ಪವಿತರ ತನಮಯತೆಯು ನಮಮ ಆತಮಗಳನನು ಸೋರಲಿ. ಈ ಪರಾರ್ಥನೆಯು ಶಬ್ದದೋಚ್ಚಾರಗಳಿಗಿಂತ, ಅಕಷರಗಳಿಗಿಂತ ಉನನತವಾಗಿರಲಿ, ಧವನಿಯ ನಾದಗಳನನು ಮೇರೋರಲಿ. ಪರಭುವೋ, ಇವರೆಲಲ ನಿನನ ದಾಸರು ನೆಷೆಯಿಂದಿರುವವರು ನಿನನ ಒಡಂಬಡಿಕೆ ಹಾಗೂ ಉಯಲಿನ ಬಗೆಗೆ ಅಚಲ ಭಾವನೆಯುಳವರು. ನಿನನ ತತವದ ಬಗೆಗೆ ಪಟಿಟು ಹೆಡೆದವರು. ನಿನನ ವೈಭವದ ಅಂಚನನು ಅಪೆಪಿಹೆಡೆದುಕೊಂಡಿರುವವರು. ಓ ಪರಮಾತಮನೋ, ನಿನನ ದಯಾಮಯ ಪರೀತಿಯಿಂದ ಅವರಿಗೆ ಸಹಾಯವೆಸಗು. ನಿನನ ಶಕತಿಯಿಂದ ಅವರನನು ಊರಜಿತಗೊಳಿಸು. ನಿನಗೆ ವೆಧೋಯರಾಗಿರುವಂತೆ ಅವರ ಟೊಂಕವನನು ನಿನನ ಪರಭಾವದಿಂದ ಬಲಗೊಳಿಸು. ನೀನು ಕಷಮಾಶೀಲನಾಗೆಡೆದೇಯೀ ಗೌರವ ಪರದನಾಗೆಡೆದೇಯೀ.

BH05418

ಅವನು ದಯಾಮಯಿ, ಅನುಪಮ ಉದಾರಿ, ಓ ನನನ ದೈವವೋ, ನೀನು ನನನನನು ಗಮನಿಸಿರುವೆ. ತಿಳಿದಿರುವೆ, ನೀನೋ ನನನ ಆಸರೆ ಮತತು ನನನ ಆಶರಯದಾತ. ಯಾರನನೂ ನಾನು ಮೂರೆ ಹೊಕಕೆಲಲ. ನಿನನನನಲಲದೆ ಯಾರನನೂ ನಾನು ಆಶರಯಿಸೆ. ನಿನನ ಪರೀತಿಯ ದಾರಿಯನನಲಲದೆ ಇನನಾವ ದಾರಿಯನನು ತುಳಿದಿಲಲ. ಮುಂದೆಯೂ ತುಳಿಯೆ. ನನನ ಕಣ್ಣುಗಳು ನೆರಾಶೆಯ ಕಗೆಗತಲಿನ ರಾತರಿಯಲಿ ನೆರೀಕಷೆ ಹಾಗೂ ಆಶಾಭಾವನೆಯಿಂದ ನಿನನ ಅಪಾರ ಉಪಕಾರದತತ ಮುಂಜಾನೆಯಲಿ ತೆರುಗುಮಮ. ನಿನನ ಸೌಂದರಿಯ ಹಾಗೂ ಪರಿಪೂರ್ಣತೆಯ ಸೂರೆಯೋದಯದ ಸಮಯದಲಿ ನನನ ಕುಗೆಗಿದ ಆತಮ ನವಚೇತನದಿಂದ, ಸೆಫೂರತಿಯಿಂದ ಬೆಳಗುಮದು. ಹನಿ ಮಾತರವಾದರೂ ಸರಿ, ನಿನನ ಕೃಪೆಯ ಸಹಾಯದಿಂದ ಯಾವನೋ ಆಗಲಿ ಅವನು ಮಹಾಸಾಗರದಂತಾಗುವನು. ನಿನನ ಪರೀತಿಯ ನೆರವಿನಿಂದ ಅಣುವಿನ ಸಮಾನವೆಡೆದರೂ ಅವನು ಪರಜವಲಿಸುವ ತಾರಿಯಂತಾಗಿ ಪರಕಾಶಿಸುವನು. ಓ ಪವಿತರಾತಮನೋ, ನಿನನ ಆಶರಯದಲಿ ರಕಷಣಿ ನೀಡು. ಸರವ ಉದಾರಿಯಾಗಿರುವ ನೀನು ಈ ದಾಸ, ಎಚ್ಚಿತತ ಸೋವಕನನನು ಉಡೆದರೆಸು. ನಿನನ ವಿಚಾರದಲಿ ದೃಢ ಹಾಗೂ ಸಿದ್ಧಿಯದ ಪರೀತಿಯಿಂದಿರಲು ಸಹಾಯ ಮಾಡು. ರೆಕೆ ಮುರೆದ ಈ ಹಕಕೆ ನಿನನ ದೈವಿಕ ಗೂಡಿನಲಿ, ಸವರೆಗ ಸದೃಶವಾದ ಗೂಡಿನಲಿ ರಕಷಣಿ ಪಡೆಯಲು ಅನುಗರಹೆಸು.

Also in: id, ja, lb, ne, ru, uk, zh-Hant

BH05450

ಓ ನನನ ಪರಮಾತಮನೋ, ನಿನನ ಕೃಪೆಯಿಂದ ನಾನಿಂದ ಪರಾತಃಕಾಲ ಎಚ್ಚಿತತೆಡೆದೇನೆ. ನಿನನಲಿ ಪೂರ್ಣ ವೆಶವಾಸವನನಿಟಿಟು ಮನೆಯಿಂದ ತೆರಳಿದೇನೆ. ನಿನನ ಆಶರಯಕೆ ಅಧೀನನೂ ಹೌದು. ಅಂದ ಮೇಲೆ ನಿನನ ಕರುಣಿಯ ಸವರೆಗವನನು ನನಗೆ ಅನುಗರಹೆಸು. ನಿನನ ಕಡೆಯಿಂದ ಆಶೀರವಾದ ಹೊರಹೊಮ್ಮಲಿ. ನಿನನ ರಕಷಣಿಗೆ ನಾನು ಒಪೆಪಿಸಿಕೊಂಡಿರುವೆನು. ನಿನನ ರಕಷಣಿಯಿಂದ, ನಾನು ಮನೆಯಿಂದ ಹೇಗೆ ಸುರಕಷಿತವಗೆ ಹೊರಬಂದೆನೋ ಅದೇ ಬಗೆಯಾಗಿ ನನನ ಚಿಂತನೆಯನನಲಲಾ ನಿನನಲಿಯೀ ದೃಢವಾಗಿ ನೆಟಿಟು ಮನೆಯನನು ಸುಖವಾಗಿ ಸೆರುವಂತೆ ಮಾಡು. ಹೋಲಿಕೆಗೆ ಅತೀತನಾಗಿರುವ, ಏಕಮಾತರ ಸರವಜಿಣಿ ಹಾಗೂ ಸಕಲ ಗುಣಸಂಪನನನಾದ ದೇವರು ನೀನಲಲದೆ ಮತತೆಯಾರೂ ಇಲಲ.

Also in: ko, ko, mn, sm, sm, zh-Hans, zh-Hant

BH05849

*(ಅಧಿಕ ಮಾಸದ ದಿವಸಗಳಲಿ ಫೆಬ್ರವರಿ 26ರಿಂದ ಮಾರ್ಚ್ 1ರ ತನಕ ಉಪವಾಸ, ದಾನ, ಧರ್ಮ ಹಾಗೂ ಸತಕಾರ

ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು) ನನನ ದೇವರೇ, ನನನ ಅಗನಿ ಮತತು ಜಯೋತಿಯೇ, ನನನ ಗೆರಂಧವಾದ ಅಯ್ಯಯಾ -ಇ-ಹಾ (ಹಾ ದೇವಸಗಳು ಅಧಿಕ ಮಾಸದ ದಿನಗಳು)ದಲೆ ಹೇಳಿರುವ ದಿನಗಳು ಆರಂಭವಾಗಿವೆ. ವೈಭವದ ದೊರೆಯೆನಿಸಿರುವ ಎಲಲಾ ಜೀವಿಗಳಿಗೂ ಆದೇಶವಾಗಿರುವಂತೆ ಆಚರಿಸುವ ದಿನಗಳೂ ಸನನಿಹಿತವಾಗುತ್ತಿವೆ. ಓ ಪರಭುವೇ, ನನನಲೆ ನಾನು ಬೇಡುಮದೆಚ್ಚಿ ಈ ದಿನಗಳಲೆ, ನನನ ಅಜ್ಜಾಧಾರಕರಾಗಿರುವವರೆಲ. ನನನ ಮಾರಗಾನುವರೆತಿಗಳಾಗಿ ಇರುವವರೆಲ ನನನ ವೆಯಾಪೆತಿಗೆ ಒಳಪಡುವಂತೆ ಅವರ ಆತಮಗಳಿಗೆ ಸಧಾನ ಕಲಪಿಸು. ನನನ ದೇವಯ ಜಯೋತಿಯ ಪರಭಾವವನನು ಅವರಿಗೆ ಕರುಣಿಸು. ಓ ಸವಾಮೆಯೇ, ಇವರೆಲ ನನನ ಸೇವಕರು ನನನ ಉಪದೇಶಗಳನನು ತಯಜಿಸುವಂಥ ಯಾವ ಕೆಟಿಟ ಯೋಚನೆಯೂ ಇವರ ಬಳಿ ಸುಳಿದಿಲ. ನನನ ಧೆಯೇಯಕಕಾಗಿ ಶರಣಾಗಿರುವರು. ನನನ ಆದೇಶಗಳನನು ಮನಸಾರೆ ಅಂಗೀಕರಿಸಿರುವರು. ನನನ ಗುಣಕಕನುಸಾರವಾಗಿ ನೆರಧಾರ ಕೈಗೊಂಡಿರುವರು. ಅವರ ಮುಂದೆಟಿಟಿರುವ ವೆಧಿಗಳನನು ಅಚರಿಸುತ್ತಿರುವರು. ನನನ ವೆಧಾಯಕಗೊಳಿಸಿರುವ ನೇತಿಯನನು ಪಾಲಿಸುತ್ತಿರುವರು. ಓ ದೇವರೇ, ನನನ ಧರಮಗೆರಂಧದಲೆ ನೆರೂಪಿಸಿರುವದನನಿಲ ಅವರು ಒಪೆವಿರುವದಲಲದೆ, ಮಾನಯ ಮಾಡಿರುವದನನೂ ನನನು ಕಂಡಿರುವೆ. ಪರಭುವೇ, ನನನ ಅಮೃತ ಹಸತದಿಂಡ ನನನ ಅನಂತಕಾರಕ ಜಲವನನು ನೇಡಿ ಅವರು ಪಾನ ಮಾಡುವಂತೆ ಕೃಪೆತೋರು. ಅವರಿಗಾಗಿ ವೆಧಿಸಿರುವ ಪರತಿಫಲವನನು ಸಪಷಟಿಪಡಿಸು. ನನನ ಸಮಕಷಮದಿಂದ ಹಾಗೂ ಸಮಾಗಮದಿಂದ ಅವರು ಹರಪೋನಮಾದರಾಗಲೆ. ಓ ದೊರೆಗಳ ದೊರೆಯೇ, ದೇನದಲಿತರ ಸಹಾನುಭೂತಿಪರನೇ, ಅವರಿಗೆ ಈ ಪರಪಂಚದ ಹಾಗೂ ಮುಂದಿನ ಪರಪಂಚದ ಒಳಳಿಯದೆಲಲವನನೂ ಕರುಣಿಸೆಂದು ಸೆರಗೊಡೆಡಿ ಬೇಡುವೆ. ನನನ ಸುತತ ಯಾರು ಇಡೆದು ಅನಸರಿಸುವರೋ ಅಂಥವರೊಡನೆ ನನನ ಜೀವಿಗಳು ಬೆರೆಯುವಂತೆ ಮಾಡು. ನೆಜಕಕೂ ನನನು ಮಹಾಶಕತೆವಂತ, ಸರವಜ್ಜಾನೆ, ಎಲಲ ಬಲಲವನು.

Also in: ar, az, bg, bi, ca, cy, da, de, el, en, eo, es, fa, fi, fr, hi, ht, hu, hy, iba, id, is, it, ja, kl, ko, lv, mg, ml, mt, ne, nl, pl, pt, ro, ru, sk, sm, sq, sv, ta, tl, uk, ur, vi, zh-Hans, zh-Hant

BH06913

*“ನನನ ನಾಮದ ಶಕತಿಯಿಂದ ಸಶಕತರವಾಗಿದೆದ ಯಾಮದೂ ನನನನನು ಎಂದೆಗೂ ನೋಯಿಸದು, ಹಾಗೂ ನನನ ಹೃದಯದಲೆ ನನನ ಪರೀತಿಯೆಂದಾಗಿ ಎಲಲಾ ಪರಪಂಚದ ಮುಖಗಳು ಯಾವ ರೇತಿಯಲಲೂ ನನಗೆ ಬೆದರೆಸಮ.” ಓ ದೇವರೇ, ನನನ ದೇವರೇ, ನನನ ಔದಾರಯ ಹಾಗೂ ಕೊಡುಗೈತನದಿಂದ ನನನ ಸಂಕಟವನನು ನೆವಾರಿಸು. ನನನ ಮನೋವೇದನೆಯನನು ನನನ ಪರಭಾವ ಮತತು ಶಕತಿಯಿಂದ ಹೊಡೆದೋಡಿಸು. ಎಲಲ ಕಡೆಯಿಂದಲು ನನನನನು ಸುತತುಗಟಿಟಿರುವ ದುಃಖಗಳನನು ಸಹಿಸುತತು ನನನತತ ನನನ ಮುಖವನನು ಹೊರಳಿಸುವ ವೇಳೆಯಲೆ ಓ ದೇವರೇ, ನನನು ನನಗೆ ಪರಸನನನಾಗು. ಸಮಸತ ಅಗೋಚರವಾದ ಎಲಲ ವಸತುಗಳ ಮೇಲೂ ನನನ ಪರಭಾವವನನು ಹಾಯಿಸಿರುವ ನನನಲೆ ನನನ ಬೇಡಿಕೆ ಹೇಗೆ: ನನನ ಖಿಯಾತಿಯಿಂದ ಎಲಲ ಮಾನವರ ಹೃದಯ ಮತತು ಆತಮಗಳನನು ನಿಗಿರಹಿಸಿರುವ ಅಲಲದೆ ನನನ ಕರುಣಿಯ ಸಾಗರದ ದೊಡೆಡ ತೆಗೆಗಳಿಂದ ಅವರಿಸಿರುವ, ಔದಾರಯದ ಮತತು ದಯೆಯೂ ಪರಕಾಶಗೊಳಿಸಿರುವ ನನನು ನನನತತ ಅಡೆತಡೆಗೂ ಜಗಿದೆ ಗಮನವೆಡುವವರ ಸಾಲಿಗೆ ನನನನನು ಸೇರಿಸು. ಸಕಲ ಕೇರತಿ ಹಾಗೂ ಸೃಷ್ಟಿಕರತನಾದ ಓ ಪರಮಾತಮನೇ ನನನ ಪರಾರಥನೆಯನನು ಲಾಲಿಸು. ಓ ಪರಭುವೇ, ನನನ ದಿನಗಳಲೆ ನನನ ಪಾಲಿಗೆ ಬಂದುಡದನನು ನನನು ಕಂಡಿರುವೆ. ನನನ ಕೇರತಿ ಹಾಗೂ ನನನ ಸುಗುಣಗಳನನು ಸಮರಿಸುತತು ನನನ ಸೇವೆಗೈಯಲು ಮತತು ನನನ ಸಡೆಗುಣಗಳನನು ಕೊಂಡಾಡುವಂತಹ ಸದಾವಕಾಶಗಳನನು ದಯಾಪಾಲಿಸು ಎಂದು ನನನಲೆ ಮೊರೆಯೆಡುತತೇನೆ. ವಾಸತವವಾಗಿ ನನನು ಸರವಶಕತ, ಅತಯಂತ ಬಲಶಾಲೆ ಎಲಲ ಮಾನವರ ಪರಾರಥನೆಯನನೂ ಪಡೆವ ಮಹಾನುಭಾವ. ಕಡೆಯದಾಗಿ ನಾನು ಬೆನನವೆಸುಮದೆಚ್ಚಿ, ನನನ ಸವರೂಪದ ಜಯೋತಿಯ ಮುಖೇನ ನನನ ವೆಚಾರಗಳನನು ಆಶೀರವದೆಸು. ನನನ ಋಣಗಳನನು ಪರಿಹರಿಸು. ನನನ ಅಗತಯಗಳನನು ಪೂರೈಸು ಯಾರ ಶಕತೆ ಹಾಗೂ ಅಧಿಕಾರವನನು ಪರತಿಯೊಬಿಬರೂ ಸಾಕಷೇಭೂತ ಮಾಡಿರುವರೋ, ಯಾರ ವೈಭವ ಹಾಗೂ ಪರಮಾಧಿಕಾರವನನು ಯಾವ ಹೃದಯಗಳು ಅಂಗೀಕರಿಸುಮವೋ ಆತನೇ ನನನು. ನನನ ಕರಿಗೆ ಓಗೊಟಿಟು ಉತತರ ನೇಡಲು ಸಿದ್ಧವಿರುವ ನನನಲಲದೆ ಬೇರೆ ಯಾವ ದೇವರೂ ಇಲಲ.

Also in: ja, ne, vi

BH07426FOO

ಓ ನನನ ಪರಭುವೇ! ನೆನನ ಸೌಂದರಿಯವನನು ನನನ ಆಹಾರವನನಾಗಿಯೂ, ನೆನನ ಸಾಸೆನೆಧೆಯವನನು ನನನ ಪಾನೀಯವನನಾಗಿಯೂ, ನೆನನ ಗುಣಾಗಾನವನನು ನನನ ಕೃತಿಯನನಾಗಿಯೂ, ನೆನನ ಸಮರಣಿಯನನು ನನನ ಸಂಗಾತಿಯನನಾಗಿಯೂ, ನೆನನ ಸಾಮರಾಜ್ಯದ ಶಕತಿಯನನು ನನನ ನೆರವನನಾಗಿಯೂ, ನೆನನ ವಾಸಸೆಧಳವನನು ನನನ ಮನೆಯನನಾಗಿಯೂ ಹಾಗೂ ನನನ ವಾಸಸೆಧಳವನನು ನೆನನಿಂದ ಮರೆಮಾಡಿಕೊಂಡಿರುವವರ ಮೇಲೆ ನೀನು ಹೇರಿರುವ ನೆರೆಬಂಧಗಳಿಂದ ಶುಡಧೇಕರಿಸಿದ ಪೇಠವನನಾಗಿಯೂ ಮಾಡು. ನೀನು ನೆಜವಾಗಿಯೂ ಸರವಶಕತ, ಮಹೆಮಾನೆವೆತ, ಅತಿ ಪರಾಕರಮಶಾಲಿಯಾಗಿರುವೆ.

Also in: af, ar, az, bg, bn, bs, cy, da, de, el, en, eo, es, et, eu, fr, ht, hy, id, is, it, kl, lb, mg, ml, mn, mt, nl, pl, pt, ro, sl, sne, sq, tl, zh-Hant

BH08575

“ಮೃತೆಯುಮ ಪರತೆಯೊಬ್ಬ ಭರವಸೆಯುಳಳ ಭಕತಿನೆಗೂ ನೆಜಜೀವನದ ಬಟೆಟಲನನು ಕಾಣಿಕ ನೀಡುತತದೆ. . . .
ಅಮರ ಜೀವನದ ಕೊಡುಗೆಯನನು ಅದು ಅನುಗರಹೆಸುತತದೆ.”

BH08600TES

ಓ ಸವಾಮೆಯೇ, ನೆನನ ಸಾಮೇಷೆಯವೆರುವವರಿಗೆ ನೆನನ ಪರೀಕಷೆಯೇ ಗುಣಗೊಳಿಸುವ ಔಷದಿಯೆಡದಂತೆ. ನೆನನನನು ಪರೀತಿಸುವವರಿಗಲ ನೆನನ ಖಡಗವೇ ಉತಸಾಹಪೂರವಕ ಆಕಾಂಕಷೆ ನೆನನನನು ಕುರಿತು ಹಂಬಲಿಸುವವರಿಗೆ ನೆನನ ಈಟಿಯೇ ಪರಿಯವಾದ ಇಚ್ಛೆ. ನೆನನ ಸತಯವನನು ಗರಹೆಸುವವರಿಗೆ ನೆನನ ನೆರೆಧಾರವೇ ಅವರ ಆಶೆ. ನೆನನ ದೈವಿಕ ಮಾಧುರಯ ಹಾಗೂ ನೆನನ ಫಯಾತಿಯ ದೆವಯ ಪರಕಾಶದಿಂದ ನೆನನ ಸಾಮೇಷೆಯಕೆ ಬರಮಾಡಿಕೊಳ್ಳುವಂತೆ ಬೀಡುತತೇನೆ. ಓ ದೇವರೇ, ನಮಮ ಹೃದಯಗಳನನು ನೆನನ ಜಿಇನ ಸಾಗರದಿಂದ ಜಾಗೃತಗೊಳಿಸು. ನೆನನ ಕೀರತಿಯ ಪರಕಾಶದಿಂದ ನಮಮ ಎದೆಗಳನನು ಬೆಳಗಿಸು. -

Also in: af, ar, az, bg, bs, ca, ceb, cs, da, de, el, en, es, et, fr, hu, hy, iba, is, it, ky, lv, mg, ml, mt, ne, nl, pl, pt, ro, ru, sk, sm, sv, ta, tl, tvl, vi

BH08944

ಹೇಳು: ಓ ದೇವರೇ, ನನನ ದೇವರೇ, ನನನ ಶಿರಸನನನು ನೆಯಾಯದ ಕಿರೀಟದಿಂದ ಅಲಂಕರಿಸು. ಸರವ ಸಮತೆಯ ಭೂಷಣದಿಂದ ನನನ ಹೃದಯ ದೇಗುಲವನನು ಸಿಂಗರಿಸು. ಸತಯವಾಗಿಯೂ, ನೇನೇ ಎಲಲ ಕಾಣಿಕೆಗಳ ಮತತು ಔದಾರಯಗಳ ಒಡೆಯನಾಗಿದೇಯೇ. ಓ ಪರಮಾತಮ, ನವಚೇತನವನನುಂಟುಮಾಡು ನನನ ಆತಮವನನು ಸಂತಸಗೊಳಿಸು, ಹೃದಯವನನು ಪರಿಶುಡಧವಾಗಿಸು. ನನನ ಅಂತಃಶಕತಿಯನನು ಉಡವಲಿಸು. ನನನ ಸಮಸತ ವೆಚಾರಗಳನನು ನೆನನ ಕೈಯಲಿರೆಸಿರುವೆ. ನೇನೇ ನನನ ಮಾರಗದರಶಕ, ಆಶಿರಯದಾತ, ಇನೆನೆಂದೆಗೂ ನಾನು ದುಃಖಿಸುಮದೆಲಲ. ಸಂಕಟಪಡುಮದೆಲಲ ನಾನೊಬ್ಬ ಸುಖಿ ಹಾಗೂ ಆನಂದಮಯ ಜೀವಿ. ಓ ದೇವರೇ, ಇನನು ನನಗೆ ಕಳವಳದ ಭಾರವೆಲಲ. ಅದಾವ ತೊಂದರೆಯೂ ಪೇಡಿಸದು ಜೀವಿತದ ಯಾವ ಅಹಿತ ವೆಚಾರವನನೂ ಯೋಚಿಸದಿರುವೆ. ಕರುಣಾಶಾಲಿಯೇ, ನಾನು ನನಗೆಷೆಟು ಸಖನಾಗಿರುವನೋ, ಅದಕೆಕಿಂತಲೂ ಅತಿಶಯವಾಗಿ ನೀನು ನನಗೆ ಸಖನಾಗಿರುವೆ ಪರಭುವೇ, ನಾನು ನೆನಗೆ ಅನನೆಯ ಶರಣಾಗಿಬೆಟೆಟೆಡದೇನೆ.

Also in: eo, fi, hi, hr, hu, ky, ms, ne, pt, pt, tpi, vi

BH09024

ಓ ಪರಭು, ನನನ ಭಗವಂತನೇ, ನೀನು ಪರಶಂಸಾರಹ ನೆನನ ಕೋಮಲ ಕರುಣಿಯತತ ನನನ ದೃಷ್ಟಿ ನೆಟೆಟಿರುಮದನನು ನೀನು ಗಮನಿಸಿರುವೆ. ನೆನನ ದೆವಯ ದೆಗಂತದತತ ನನನ ಕಣಿಣುಗಳು ಬಾಗಿರುಮದನನೂ ತಿಳಿದಿರುವೆ. ಅಷೆಟೇ ಅಲಲ, ನೆನನ ಕೊಡುಗೈ ಸವರಗದತತ ನನನ ಕೈಗಳು ಹೇಗೆ ಚಾಚಿವೆ ಎಂಬುದನನೂ ಬಲಲೆ. ನೇನೇ ನನಗೆ ಸಾಕಷೆ ನನನ ಶರೀರದ ಪರತೆಯೊಂದೂ ಅವಯವಮೂ ನೆನನಲಲೆ ಗೋಳಿಡುತತಾ ಹೇಗೆ ಹೇಳುಮದು: “ವೆಶವದ ಪರೀತಿ ಪಾತರನಾದ ಹಾಗೂ ಸವರಗ ಮತತು ಭೂಮೆಯಲಿರುವ ಎಲಲ ವಸೆತುಗಳ ಮೇಲೂ

ಪೆರಭುವಾಗಿರುವೆ ಮತತು ಭಕತರಾಗಿರುವವರ ಅಂತರಂಗದ ಆಶೋತತರದ ಪೆರತೆಬಿಂಬಮೂ ನೇನಾಗಿರುವೆ. ಸೆವರೆಗ ಮತತು ಭೂಮೆಯಲೆ ವಾಸಿಸುವ ಎಲಲರನನೂ ನೆನನ ಸಾಗರ ಸದೃಶೆಯವಾದ ಕರುಣಾಕಟುಕಷಕೆ ಆಹವಾನೆಸೆ ಈ ಕರುಣೆಯ ಬೇಡೆಗೆ ದೂರವಾಗಿರೆಸಲಪಟೆಟು ದಡವನನು ಮುಟೆಟೆಲು ಆಸೆವದವೆಲಲದಂಟೆ ಮಾಡಲಾಗಿರುವ ನೆನನ ಸೇವಕರೆಗೆ ಸಹಾಯವೆಸಗು. ಓ ಪರಮಾತಮನೇ, ಅವರನನು ನೆನನ ಸಂಪರೆಕವಲಲದೆ ಬೇರಾಮದರೆಂದಲೂ ಬೇರೆಪಡೆಸು. ನೆನನ ಗುಣಗಾನ ಹಾಗೂ ಪೆರಶಂಸೆ ಮಾಡುವಂತೆ ನೋಡು. ಅಲಲದೆ, ಓ ದೇವರೇ, ಅವರೆಗೆ ನೆನನ ಕರುಣೆಯೆಂಬ ದೆರಾಕಷಾರಸವನನು ಒದಗಿಸೆ ಆ ಮೂಲಕ ನೆನನನನಲಲದೆ ಮೆಕಕವರನನು ಮರೆಯುವಂತೆಯೂ, ನೆನನ ಧೆಯೇಯೋಡೆದೇಶಗಳನನು ಕುರೆತು ಸೇವೆ ಸಲಿಸುವಂತೆಯೂ ಮತತು ನೆನನ ಬಗೆಗೆ ಅವರು ಪೆರೇತೆ, ನೆನನೆಯೆಂದೆರುವಂತೆಯೂ ಅನುಗರಹೆಸು. ನೆಜಕಕೂ ಅವರ ಜೀವಿತಗಳ ಮೇಲೆ ಅಧಿಪತೆ ನೇನಾಗೆಡೆದೇಯೇ. ಅವರು ನೆನನಿಂದ ತೆಯಜೆಸಲಪಟೆಟೆರೆ ಅವರನನು ನೋಡುವವರಾರು? ನೆನನಿಂದ ದೂರಕೆಕೆ ಸರೆಸಲಪಟೆಟೆರೆ ನೆನನ ಸಾಮೇಪೆಯಕೆಕೆ ಬರಲು ಅವರೆಗೆ ಸಹಾಯ ನೇಡುವವರಾರು? ನೆನನ ಶಕತೆಯ ಬಗೆಗೆ ನನಗೆ ಅಪಾರ ನಂಬಿಕೆಯೆದೆ. ನೆನನ ಬಳೆಯಲಲದೆ ಬೇರೆಲಲೆಯೂ ಸುಳೆಲಯುವ ನೆರಾಶರೆತನನನು ನಾಕಾಣೆ. ನೆನನ ರಕಷಣೆಯಲಲದೆ ಬೇರೆ ರಕಷಣೆಯನನು ಅರಸಲು ಶಕೆಯವೆಲಲ. ನೆನನ ಸುರಕಷತೆಯಲಲದೆ ಬೇರೆ ಯಾವ ಸುರಕಷತೆಯೂ ಇಲಲ. ನೆನನನನಲದೆ ಬೇರೆ ಯಾರನನೇ ಆಗಲೆ ತನನ ಪೆರಭುವೆಂದು ಸೆವೇಕರೆಸೆದವನೆಗೆ ಸಂಕಟ ಪೆರಾಪೆತವಾಗಲೆ, ಭೂಮೆಯ ನೆವಾಸೆಗಳ ಮೇಲಿನ ಎಲಲ ಮಮತೆಯನನು ನೇಗಿದವರು ಪಾವನರು. ನೆನನ ದಯಾಪರತೆಯ ಅಂಚನನು ಅಂಟಿಕೊಂಡೆರುವವರು ಧನೆಯರು. ಬಹಾರ ಈ ಜನರೇ ಸೆವರೆಗದಲಲಾಗಲೇ, ಭೂಮೆಯಲಲಾಗಲೇ ವಾಸಿಸುವ ಜನರ ಮೇಲಿನವರು. ನೇನಲಲದೆ ಇನನಾವ ದೇವರೆಲಲ ನೇನು ಅನಂತ, ಸರೆವ ಸಂಪನನ” ವೆಶೆವಗಳೆಲಲದರ ಪೆರಭುವಾಗಿರುವ ನೆನಗೆ ವಂದನೆ.

Also in: af, az, bg, ca, da, de, el, en, eo, es, fj, fr, hr, hy, is, it, kl, lv, mg, ml, mt, nl, pl, pt, ro, ru, sm, sne, sv, ta, tl, uk, vi

BH09085

ಈ ಪೆರಾರ್ಥನೆಗಳನನು ಹದಿನೈದು ವರೆಷ ಮೇಲಪಟೆಟೆ ಬಹಾಯೆಗಳಗಾಗಿ ಉಪಯೋಗಿಸಬೇಕು. “ಧಾರವೆಕ ಸಮೂಹದಲೆ ಪರಿಸುವಂತಹ ಏಕೈಕ ಬಹಾಯೆ ಅನಿವಾರಯ ಪೆರಾರ್ಥನೆ ಇದಾಗಿದೆ, ಇದನನು ಒಬಬರು ಪರಿಸುತೆರೆವಾಗ ಉಪಸೆಥೆತರೆಲಲರೂ ನೆಂತುಕೊಳಬೇಕು. ಈ ಪೆರಾರ್ಥನೆಯನನು ಹೇಳುವಾಗ ಸಂಪೂಜನಾ ಸೆಥೆಥೆಡೆ ಮುಖ ತೆರುಗಿಸುವ ಅವಶಯಕತೆಯೆರುಮದೆಲಲ.” ಓ ನನನ ದೇವರೇ! ನೆನನ ಹೊರತು ಉಳೆದೆಲಲಮಗಳೆಂದ ಅಲೆಪೆತನಾಗಿ ತನನ ಮುಖವನನು ನೆನನೆಡೆಗೆ ತೆರುಗಿಸೆರುವ, ನೆನನನನು ಮತತು ನೆನನ ಸಂಕೇತಗಳನನು ನಂಬಿರುವ ಈತ ನೆನನ ಸೇವಕ. ನೆನನ ಸೇವಕನ ಮಗ ನೆಜವಾಗಿಯೂ ನೇನೇ ಕರುಣೆ ತೋರುವವರಲೆ ಮಹಾ ಕರುಣಾಶಾಲೆಯಾಗೆಡೆದೇಯೆ. ಮಾನವರ ತಪೆಪುಗಳನನು ಮರೆಯಾಗಿಟೆಟು ಅವರ ಪಾಪಗಳನನು ಮನನಿಸುವಾತನೇ, ನೆನನ ಔದಾರಯದ ಸೆವರೆಗಕೆಕೆ ಮತತು ನೆನನ ಅನುಗರಹದ ಸಾಗರಕೆಕೆ ಯೋಗಿಯವಾಗಿರುವಂತೆ ಇವನೊಡನೆಯೂ ಪೆಯವಹರೆಸು. ಭೂ ಸೆವರೆಗಳ ಮೂಲಕೆಕೆಂತಲೂ ಮೊದಲಿನ ನೆನ ಸರೆವಶರೇಷೆರ ದಯೆಯ ಅವರಣದೊಳಗೆ ಅವನೆಗೆ ಪೆರವೇಶ ನೇಡು. ಎಂದೆಂದೆಗೂ ಕೆಷಮಾಶೇಲನಾಗಿರುವ, ಮಹಾ ಉದಾರಿಯಾಗಿರುವ ನೇನಲಲದೆ ಬೇರೆ ದೇವರೆಲಲ. (ಆ ತರುವಾಯ ‘ಅಭಾ ಓ ಅಭಾ’ ಎಂಬ ಶುಭಾಶಯವನನು ಆತ ಆರು ಸಲ ಪುನರುಚೆಚರೆಸಲೆ ನಂತರ ಈ ಕೆಳಗಿನ ಪೆರತೆಯೊಂದು ಶಲೋಕವನನು ಹತತೊಂಬತತು ಸಲ ಪುನರುಚೆಚರೆಸಲೆ) ನಾವೆಲಲರೂ, ನೆಜವಾಗಿಯೂ, ದೇವರನನು ಆರಾಧಿಸುವೆಮ. ನಾವೆಲಲರೂ, ನೆಜವಾಗಿಯೂ, ದೇವರ ಮುಂದೆ ತಲೆಬಾಗಿಸುವೆಮ ನಾವೆಲಲರೂ, ನೆಜವಾಗಿಯೂ, ದೇವರಲೆಲೆ ಭಕತೆಯುಳವರಾಗಿರುವೆಮ ನಾವೆಲಲರೂ, ನೆಜವಾಗಿಯೂ, ದೇವರೆಗೆ ಸೆತುತೆಯನನು ಸಲಿಸುತೆರೆವೆಮ ನಾವೆಲಲರೂ, ನೆಜವಾಗಿಯೂ, ದೇವರೆಗೆ ಕೃತಜ್ಞತೆಯನನು ಅರೆಪೆಸಲು ಶರಣಾಗತರಾಗಿರುವೆಮ ನಾವೆಲಲರೂ, ನೆಜವಾಗಿಯೂ, ದೇವರಲೆಲೆ ತಾಳಮೆಯುಳವರಾಗಿರುವೆಮ. (ಮೃತರು ಸೆತರೇ ಆಗಿದೆದರೆ ಹೇಗೆ ಹೇಳಲೆ : ಈಕೆ ನೆನನ ಸೇವಕೆ, ಸೇವಕೆಯ ಮಗಳು ಇತೆಯಾದೆ)

Also in: af, am, ar, ar, az, bg, bi, bn, ca, ch, cy, da, de, dgz, diu, el, en, eo, es, fa, fi, fj, fr, gil, haw, hi, ht, hu, hy, hz, hz, iba, id, ik, is, it, ja, kgf, kiw, kiw, kj, ksd, ky, ky, lb, med, meu, mg, ml, ml, mn, mr, nal, naq, naq, ne, nl, pl, pt, ro, ru, sk, sq, srn, sv, sw, ta,

BH09952

ಓ ಪರಭು ನನನ ದೇವರೇ, ನೆನನ ನಾಮದ ಸತುತಿಯಾಗಲಿ! ಯಾವ ನಾಮದ ಮೂಲಕ ಕಾಲಮ ನಿಂತು ಹೋಗಿತೋ, ಪುನರಜೀವನ ಸಾಧ್ಯವಾಗಿತೋ, ಭೂಮೆ ಮತತು ಸವರಗದಲೆರುವವರೆಲರೂ ಭಯದೆಂದ ಕಂಪಿತರಾಗೆಡೆದರೋ ಅದರೆಂದ, ನೆನನ ಬಳಿ ತೆರುಗೆ ನೆನನ ಧರಮಕೆ ಸಹಾಯ ಮಾಡಿದವರ ಹೃದಯಗಳನನು ಸಂತೋಷಪಡಿಸುವಂತಹ ನೆನನ ಕೃಪಾಸವರಗ ಹಾಗೂ ನೆನನ ಸುಕೋಮಲ ಕರುಣಿಯ ಮೋಡಗಳಿಂದ ವರಷಿಸುವಂತೆ ಮಾಡೆಂದು ನಾನು ನೆನನಲಲಿ ಪರಾರಥಿಸುತೆಡೆದೇನೆ. ಓ ನನನ ಪರಭುವೇ, ನೆನನ ಸೇವಕರು ಮತತು ಸೇವಕೆಯರನನು ವೆಯರಥ ಭರಮೆ ಮತತು ತೋರೆಕೆಯ ಕಲಪನೆಗಳಿಂದ ಕಷ್ಟಮವಾಗೆರೆಸು ಹಾಗೂ ಅವರೆಗೆ ನೆನನ ಅನುಗರಹದ ಕರಗಳಿಂದ ಮೃದುವಾಗಿ ಹರಿಯುವ ನೆನನ ಜ್ಞಾನ ಬಲದ ಗುಟುಕನನು ನೇಡು. ನೇನು, ನಿಜವಾಗಿಯೂ, ಸರವಶಕತ, ಮಹೋನತ, ಸರವ ಕಷಮದಾತ, ಅತಯಂತ ಉದಾರಿಯೂ ಆಗಿರುವೆ.

Also in: ky, ml, ne, zh-Hans, zh-Hans, zh-Hans, zh-Hans, zh-Hant

BH10505

ಓ ನನನ ದೇವರೇ, ಓ ನನನ ದೇವರೇ, ನೆನನ ಸೇವಕರ ಹೃದಯಗಳನನು ಮೆಲನಗೊಳಿಸು. ನೆನನ ಘನ ಉಡೆದೆಯವನನು ಅವರೆಗೆ ಪರಕಟಿಸು. ಅವರು ನೆನನ ಆಜ್ಞೆಯನನು ಪಾಲಿಸಲಿ. ನೆನನ ಶಾಸನಗಳನನು ಅನುಸರಿಸಲಿ. ಭಗವಂತನೇ, ಅವರ ಪರಯತನಗಳಿಗೆ ಸಹಾಯವೆಸಗು. ನೆನನ ಸೇವೆ ಸಲಿಸಲು ಶಕತಿಯನನು ಕೊಡು. ಅವರನನು ಅವರಷಟಕಕೇ ಬಿಡಬೇಡ. ಜ್ಞಾನದೇವಿಯೆಂದ ಅವರ ಹೆಜ್ಜೆಯನನು ಮುನಡೆಸು. ಪರೀತಿಯೆಂದ ಅವರ ಹೃದಯಗಳನನು ಸೆಫೂರೆತೆಗೊಳಿಸು. ಸತಯವಾಗಿಯೂ ನೇನು ಅವರ ಸಹಾಯಕ ಮತತು ಪರಭು.

Also in: af, bn, bs, ch, chn, chr, co, cs, cy, da, dak, dgz, dih, diu, diu, el, en, eo, et, fj, fo, fr, fy, gu, hi, hi, hr, ht, hur, hur, hy, hz, hz, id, ik, is, it, ja, kl, ko, ko, ksd, lb, lg, lkt, lv, med, med, meu, mh, mi, mic, mic, ml, mn, mn, ms, mt, nal, naq, ne, nl, no, nv, nv, ny, pap, pl, pt, ro, shh, sk, sl, sm, sne, sq, sr, srn, srn, sv, sw, ta, te, th, tk, tl, tpi, tvl, tvl, tvl, tvl, uk, ur, ur, ur, vi, zh-Hans, zh-Hant

BH10688

ಓ ದೇವರೇ, ನನನ ದೇವರೇ, ನೆನನ ಪರೇಮಪಾಶವನನು ಬಿಗಿದಪೆಪೆಕೊಂಡು ನನನ ಮನೆಯೆಂದ ಹೊರಟಿರುವೆ. ನೆನನ ರಕಷಣಿಗೆ ಹಾಗೂ ಲಕಷಣಿಯಕೆ ಪೂರಣವಾಗಿ ಒಳಗಾಗಿರುವೆ. ನೆನನ ಪರೀತೆಗೆ ಪಾತರರಾದವರನನು ಯಾವ ಬಗೆಯೆಂದ ರಕಷಿಸುತೆರುವೆಯೋ ಅದೇ ಪರೀತೆಯೆಂದ ನಾನು ದುರಮಾರೆಗೆಯಾಗದಂತೆ, ನಿಷಿದಧ ನಡತೆಗಳಿಂದ ಕಾಪಾಡು, ತಿಳಿಗೇಡೆಗಳ ದುಷಟತನದೆಂದ ಉಳಿಸು, ನೆನನೆಂದ ದೂಡಲಪಟಟ ಕುಹಕೆಗಳಿಂದ ದೂರವೆಡು. ನೆನನ ಔದಾರಯ ಹಾಗೂ ಅದರದೆಂದ ನನನನನು ಸುಖವಾಗೆರೆಸು, ಆಮೇಲೆ ನನನನನು ನೆನನ ಪರಭಾವ ಮತತು ಬಲದೆಂದ ನನನ ಮನೆಗೆ ಹೆಂತೆರುಗುವಂತೆ ಮಾಡು. ನೇನು ಸತಯವಾಗಿಯೂ ಸರವಶಕತ ಸಂಕಟ ನಿವಾರಕ ಸವಯಂಪೂರಣ.

Also in: af, az, bg, bi, bn, bs, ca, cy, da, de, dgz, el, en, eo, es, fa, fj, fr, gil, ha, hi, hr, ht, hy, hz, id, is, it, kl, lg, lv, ml, nl, pl, pt, ro, ru, sr, srn, sv, tl, ur, zh-Hant

BH11209

*ರವರು ಚಿಕಿತ್ಸಕ ಮಧಯಮ ಮತತು ದೇರಘವೆಂಬ ಮೂರು ಅನಿವಾರಯ ಪರಾರಥನೆಗಳನನು ಅನುಗರಹಿಸಿರುವರು. ಇಮಗಳಲಲಿ ಯಾಮದಾದರೊಂದನನೂ ಅಯೆದುಕೊಂಡರೆ ನಾಮ ನಮಮ ಕರತವೆಯವನನು ಪಾಲಿಸಿದಂತಾಗುಮದು) ಚಿಕಿತ್ಸಕ ಅನಿವಾರಯ ಪರಾರಥನೆ

*(ಪರತೆ ದಿನ ಮಧಯಾನಹ 12 ಗಂಟೆಯೆಂದ ಸೂರಯಾಸತದೊಳಗೆ ಒಂದು ಬಾರಿ ಕಡೆಡಾಯವಾಗಿ ಪರಿಸಲೇಬೇಕಾದ ಚಿಕಿತ್ಸಕ ಅನಿವಾರಯ ಪರಾರಥನೆ)

ಓ ನನನ ಪರಮಾತಮನೇ, ನೆನನನನು ಅರಿಯಲು ಹಾಗೂ ಆರಾಧಿಸಲು ನನನನನು ನೇನು ಸೃಷ್ಟಿಸಿದೆ. ಅದಕೆ ನಾನೇ ಸಾಕಷೆ. ನಾನು ಬಲಹೇನ, ನೇನು ಬಲಶಾಲಿ ನಾನು ಬಡವ, ನೇನು ಸಿರಿವಂತ, ಇದನನು ನಾನು ಸಾರೆ ಹೇಳುತೆನೇ. ನೇನಲಲದೆ ಬೇರೆ ದೇವರೆಲಲ, ಆಪತತೆನಲಲಿ ನೇನೇ ರಕಷಕ ಸವಯಂಪರಪೂರಣ.

Also in: af, am, apm, ar, az, be, bg, bi, bs, ca, chn, co, cr, cr, cy, da, dak, de, dgz, dih, diu, el, en, eo, es, fa, fi, fj, fo, fr, fy, gil, ha, haw, ho, ht, hu, hur, hz, hz, iba, id, ik, is, it, ja, kiw, kl, km, ksd, lb, lg, lkt, lkt, lkt, lt, lv, med, meu, meu, mg, mh, mi, ml, moh, moh, mt, nal, naq, ne, nl, no, nv, nv, ny, oj, oj, pap, pl, pot, pt, ro, ru, se, shs, shs, sk, sne, sq, srn, srn, sv, sw, ta, te, th, thp, tl, tpi, tvl, ur
